

ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿಯ 1997-98ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ಹಾಗೂ ವಸೂಲಾತಿಗೆ ಸೂಚಿಸಲಾಗಿರುವ ಮೊತ್ತದ ವಿವರಗಳ ಪಟ್ಟಿ

ಕ್ರ ಸಂ	ಕಂಡಿಕೆ	ವಿವರಗಳು	ಆಕ್ಷೇಪಣೆಯಿಲ್ಲದಲಾದ ಮೊತ್ತ ರೂ.	ವಸೂಲಾತಿಗೆ ಸೂಚಿಸಲಾದ ಮೊತ್ತ ರೂ.
1	27 (1)	ಬ್ಯಾಂಕಿನಲ್ಲಿಯ ನಿಧಿಯನ್ನು ಸಕಾಲದಲ್ಲಿ ವರ್ಗಾವಣೆ ಮಾಡದೇ ನಷ್ಟ ಉಂಟಾಗಿರುವುದು.	-	28594.00
2	27(II)	ಬ್ಯಾಂಕಿನಲ್ಲಿಯ ನಿಧಿಯನ್ನು ಸಕಾಲದಲ್ಲಿ ವರ್ಗಾವಣೆ ಮಾಡದೇ ನಷ್ಟ ಉಂಟಾಗಿರುವುದು	-	24083.00
3	31	ಹುದ್ದೆಗಳ ಮಂಜೂರಾತಿ ಪಡೆಯದೇ ನೇಮಕ ಮಾಡಿಕೊಂಡಿರುವ ಬಗ್ಗೆ	516769.00	-
4	35	ಎರವಲು ಸೇವೆ ಸಿಬ್ಬಂದಿಗೆ ಮಂಜೂರು ಮಾಡಿದ ಗಳಿಕೆ ರಜೆ ಅಧ್ಯರ್ಪಣ ಮಾಡಿದ ಮೊತ್ತವನ್ನು ಮಾತ್ರ ಇಲಾಖೆಯಿಂದ ಮರುಪಾವತಿ ಆಗದಿರುವುದು.	5703.00	-
5	36	ಕ್ರೋಢೀಕೃತ ಆಧಾರದ ಮೇರೆಗೆ ಸಿಬ್ಬಂದಿ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ	949873.00	-
6	37	ಭದ್ರತಾ ಪಡೆ ಕಾವಲುಗಾರರಿಗೆ ನಿಯಮ ಬಾಹಿರವಾಗಿ ವೇತನ ಪಾವತಿಸಿರುವುದು.	493877.00	-
7	38	ದಿನಗೂಲಿ ನೌಕರರಿಗೆ ನಿಯಮಬಾಹಿರವಾಗಿ ವೇತನ ಪಾಲಿಸಿರುವುದು.	146225.00	-
8	39	ಪ್ರಯಾಣ ಭತ್ಯೆಯನ್ನು ನಿಯಮ ಬಾಹಿರವಾಗಿ ಪಾವತಿಸಿರುವುದು.	-	5976.00
9	40	ಪ್ರಯಾಣ ಭತ್ಯೆಯನ್ನು ಹೆಚ್ಚಿಗೆ ಪಾವತಿಸಿರುವುದರ ಬಗ್ಗೆ	-	150.00
10	41	ಹಬ್ಬದ ಮುಂಗಡದ ಮೊತ್ತ ವಸೂಲಿಯಾಗದಿರುವುದು.	-	1500.00
11	42	ಗೈರು ಹಾಜರಿ ದಿನಗಳನ್ನು ವೇತನ ರಹಿತ ರಜೆ ಎಂದು ಆದೇಶಿಸಿ ವೇತನ ನೀಡಿರುವ ಬಗ್ಗೆ.	-	3076.00
12	43	ಯು.ಜಿ.ಸಿ ವೇತನ ಶ್ರೇಣಿಯಲ್ಲಿ ಪಿ.ಹೆಚ್.ಡಿ, ಎಂ.ಫಿಲ್ ಪದವಿ ಹೊಂದಿದವರಿಗೆ ವೇತನ ಮುಂಬಡ್ತಿ ನೀಡಿರುವುದು.	-	20883.00
13	44	ನೇಮಕಾತಿ ಆದೇಶಕ್ಕಿಂತ ಪೂರ್ವಾನುಯಾಯ ವೇತನ ನೀಡಿರುವುದು.	-	348.00
14	45	ಮುಂಗಡವಾಗಿ ವೇತನ ಬಡ್ಡಿ ನೀಡಿರುವ ಬಗ್ಗೆ	-	104.00
15	46	ಯು.ಜಿ.ಸಿ. ಸದಸ್ಯರಿಗೆ ಔಪಚಾರಿಕ ವೆಚ್ಚಗಳ ಮುಂಗಡದಲ್ಲಿ ಪ್ರಧಾನ ಮುಂಗಡ ನೀಡಿರುವ ಬಗ್ಗೆ	38461.00	-
16	47	ವೈದ್ಯಕೀಯ ಸಲಹೆಗಾಗಿ ಸಂಭಾವನೆ ನೀಡಿರುವ ಬಗ್ಗೆ	10250.00	-
17	48	ಓರ್ವರನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದರ ಬಗ್ಗೆ.	111963.00	-
18	50	ನಿಯಮ ಬಾಹಿರವಾಗಿ ಪ್ರಯಾಣ ಭತ್ಯೆ ಪಾವತಿಸಿರುವುದು.	-	1510.00
19	51	ಅತಿಥಿ ಗೃಹದ ಬಾಡಿಗೆಯನ್ನು ನಿಯಮಗಳಿಗನುಸಾರವಾಗಿ ನಿಗದಿಪಡಿಸದೇ ಇರುವುದು.	48000.00	-
20	52	ಕುಲಪತಿಗಳ ಗೃಹ ಬಾಡಿಗೆಯನ್ನು ನಿಯಮಗಳಿಗನುಸಾರವಾಗಿ ನಿಗದಿಪಡಿಸದಿರುವುದು.	134000.00	-
21	53	ಟ್ಯಾಕ್ಸಿ ಬಾಡಿಗೆಯನ್ನು ಸಂದಾಯ ಮಾಡಿದಕ್ಕೆ ವಿವರಗಳನ್ನು ಒದಗಿಸಿರುವುದಿಲ್ಲ.	49636.00	-
22	54	ಕುಲಪತಿಗಳ ಕಛೇರಿಯಲ್ಲಿ ಔಪಚಾರಿಕ ವೆಚ್ಚವನ್ನು ಭರಿಸಿರುವ ಬಗ್ಗೆ	15273.00	-
23	55	ಕಾನೂನು ವೆಚ್ಚವನ್ನು ಪಾವತಿಸಿರುವ ಬಗ್ಗೆ	10000.00	-

24	56	ಇಂಧನದ ಪರಿಮಾಣವನ್ನು ಪ್ರಾರಂಭ ಶಿಲ್ಪಿನಲ್ಲಿ ಕಡಿಮೆ ತೆಗೆದುಕೊಂಡಿರುವುದು	-	171.00
25	57	ಸ್ವೀಕೃತಿ ರಸೀದಿ ಪಡೆಯದೇ ಇರುವುದರ ಬಗ್ಗೆ	8864.00	-
26	59	ದೂರವಾಣಿ ವಹಿಯನ್ನು ಲೆಕ್ಕ ತನಿಖೆಗೆ ಒದಗಿಸದೇ ಇರುವುದರ ಬಗ್ಗೆ	794747.00	-
27	61	ಉಪಕರಣಗಳನ್ನು ಖರೀದಿಸುವಾಗ ಒಂದೇ ದರಪಟ್ಟಿ ಮೇರೆಗೆ ಖರೀದಿಸಿರುವುದು.	84114.00	-
28	65	ಅತಿಥಿಗಳಿಗೆ ನೀಡಿದ ಊಟ ಮತ್ತು ವಸತಿ ವೆಚ್ಚದ ಬಗ್ಗೆ	71117.00	-
29	66	ನುಡಿ ಹಬ್ಬದ ಬಾಬು ಮೊತ್ತವನ್ನು ಸಂದಾಯ ಮಾಡಿರುವುದರ ಬಗ್ಗೆ	20000.00	-
30	67	ಬಿಲ್ಲಿನಲ್ಲಿ ಆದಾಯ ತೆರಿಗೆಯನ್ನು ಹಿಡಿಯದಿರುವುದು.	3013.00	-
31	69	ಶಿಲೆಗಳ ಖರೀದಿಯ ನೂನ್ಯತೆಯ ಬಗ್ಗೆ	13000.00	-
32	70	ಕಲಾತಂಡದವರಿಗೆ ಬಹುಮಾನದ ಮೊತ್ತವನ್ನು ಪಾವತಿಸಿರುವುದರ ಬಗ್ಗೆ	50000.00	-
33	73	ವೋಚರ್‌ಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದರ ಬಗ್ಗೆ	92165.00	-
34	74	ಬ್ಯಾಂಕಿನ ಮೊತ್ತದ ವರ್ಗಾವಣೆಯಲ್ಲಿನ ನ್ಯೂನತೆಗಳ ಬಗ್ಗೆ	73000.00	-
35	75	ಪುಸ್ತಕದ ಮಾರಾಟ ಹಣವನ್ನು ಕಡಿಮೆ ಜಮಾ ಮಾಡಿರುವುದು	-	98.00
36	76	ನಿಯಮಬಾಹಿರವಾಗಿ ರಿಯಾಯಿತಿ ನೀಡಿರುವುದರ ಬಗ್ಗೆ	-	4883.00
37	77	ಬೌನ್ಸ್ ಆಗಿ ಮರಳಿ ಕಳುಹಿಸಿದ ಚೆಕ್‌ನ ಮೊತ್ತವನ್ನು ವಸೂಲಿ ಮಾಡದೇ ಇರುವುದು	-	1275.00
38	78	ರಿಯಾಯಿತಿ ನೀಡಿರುವುದರ ಬಗ್ಗೆ ವಿಶ್ವವಿದ್ಯಾಲಯದ ಅನುಮೋದನೆ ಪಡೆಯದಿರುವುದು	2822.00	-
39	80	ವಿಶ್ವವಿದ್ಯಾಲಯದ ಠೇವಣಿಯ ಮೊತ್ತವನ್ನು ನೌಕರರ ಸಹಕಾರ ಸಂಘಕ್ಕೆ ಸಾಲ ನೀಡಿರುವುದರ ಬಗ್ಗೆ	-	548753.00
40	82	ನಿಗದಿತ ದರಕ್ಕಿಂತ ಕಡಿಮೆ ದರವನ್ನು ವಿಧಿಸಿ ಮಾರಾಟ ಮಾಡಿರುವುದು	-	47119.00
41	83	ಬ್ಯಾಂಕಿನವರ ಕಮೀಷನ್ ಶುಲ್ಕ ವಿಧಿಸಿರುವುದರ ಬಗ್ಗೆ	-	12.00
42	84	ಅತಿಥಿಗಳಿಗೆ ನಿಯಮಬಾಹಿರವಾಗಿ ವೆಚ್ಚ ಭರಿಸಿರುವುದು	-	20000.00
43	85	ಕಾಗದ ಖರೀದಿಸಿ ಪುಸ್ತಕ ಮುದ್ರಿಸುವಲ್ಲಿ ನ್ಯೂನತೆಗಳು	34,04,360.00	-
44	86	ಭರಿಸಿದ ವೆಚ್ಚಕ್ಕೆ ಘಟನೋತ್ತರ ಮಂಜೂರಾತಿ ಪಡೆಯದಿರುವುದರ ಬಗ್ಗೆ	330281.00	-
45	88	ಪಾವತಿಸಿದ ಮೊತ್ತಕ್ಕೆ ಸ್ವೀಕೃತಿ ಪಡೆಯದಿರುವುದು	14,000.00	-
46	90	ಡ್ರಾ ಮಾಡಿದ ಮೊತ್ತವನ್ನು ಮರು ಭರಿಕೆ ಮಾಡಿಕೊಳ್ಳುವಲ್ಲಿ ನ್ಯೂನತೆಗಳು	20,000.00	-
47	91	ಅಂಚೆ ಚೀಟಿಗಳ ಖರ್ಚಿನ ಲೆಕ್ಕಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದರ ಬಗ್ಗೆ	6,964.00	-
48	92	ನಗದು ಹಣ ಸಂದಾಯದ ರಸೀದಿಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದು.	2,04,090.00	-
49	93	ಮುದ್ರಾಂಕಿತ ಬಿಲ್ಲು ಹಾಜರುಪಡಿಸದಿರುವುದರ ಬಗ್ಗೆ	1,05,057.00	-
50	94	ಗೌರವಧನ ಮತ್ತು ಬಿಲ್ಲು ರಾಜಧನದ ವಿವರಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದು	6,86,815.00	-
51	95	ಪಾವತಿಸಿದ ಮುಂಗಡ ಮೊತ್ತವು ಹೊಂದಾಣಿಕೆ ಆಗದೇ ಇರುವುದರ ಬಗ್ಗೆ	-	5000.00
52	96	ವಿಶ್ವವಿದ್ಯಾಲಯದ ವಾಹನವಿದ್ದರೂ ಸಹ ಖಾಸಗಿ ವಾಹನಗಳನ್ನು ಬಾಡಿಗೆ ಪಡೆದಿರುವುದರ ಬಗ್ಗೆ	4,000.00	-
53	98	ಮುದ್ರಿಸಿದ ಪುಸ್ತಕಗಳನ್ನು ದಾಸ್ತಾನಿಗೆ ತೆಗೆದುಕೊಳ್ಳದಿರುವುದರ ಬಗ್ಗೆ	1,65,905.00	-
54	100	ಸಾಲದ ಮೇಲೆ ಮಾರಾಟ ಮಾಡಿರುವ ಪುಸ್ತಕಗಳ ಮೊತ್ತ ವಸೂಲಿ ಮಾಡದಿರುವುದರ ಬಗ್ಗೆ	-	217832.00
55	102	ವಿಗ್ರಹಗಳನ್ನು ಖರೀದಿಸುವಲ್ಲಿ ನ್ಯೂನತೆಗಳು	78000.00	-
56	104	ನಿಗದಿತ ರಾಜಧನವನ್ನು ಬಿಲ್ಲಿನಲ್ಲಿ ಕಟಾಯಿಸದೇ ಇರುವುದು	-	22163.00
57	105	ತುಂಡು ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿ ನಿರ್ವಹಿಸುವಲ್ಲಿ ನ್ಯೂನತೆಗಳು	58,03,829.00	6266.00

58	106	ಕಾಮಗಾರಿ ಕೆಲಸಗಳಿಗೆ ಸಾಮಗ್ರಿ ಖರೀದಿಸುವಲ್ಲಿ ನ್ಯೂನತೆಗಳು	61,41,962.00	-
59	106	ಕಾಮಗಾರಿ ಬಿಲ್ಲಿನಲ್ಲಿ ಆದಾಯ ತೆರಿಗೆ ಕಟಾಯಿಸದಿರುವುದು	-	63938.00
60	106	ಕಾಮಗಾರಿ ಬಿಲ್ಲಿನಲ್ಲಿ ಮಾರಾಟ ತೆರಿಗೆ ಕಟಾಯಿಸದಿರುವುದು	-	95524.00
61	107	ಗ್ರಂಥಾಲಯ ಕಟ್ಟಡ ನಿರ್ಮಾಣದಲ್ಲಿನ ನ್ಯೂನತೆಗಳು	5,70,397.00	-
62	107	ಟೆಂಡರ್ ದರದ ಮೊತ್ತಕ್ಕಿಂತ ಹೆಚ್ಚಿಗೆ ಪಾವತಿಸಿರುವುದು	-	11017.00
63	108	ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚು ಖರ್ಚಾಗಿರುವುದು	7,08,346.00	-
64	109	ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚು ಖರ್ಚಾಗಿರುವುದು	28,28,779.00	-
67	110	ಬಿಲ್ಲಿನಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಹೆಚ್ಚಿಗೆ ಮೊತ್ತ ಪಾವತಿಸಿರುವುದು	-	6597.00
			2,45,18,657.00	11,36,872.00

ನಿಯಂತ್ರಕರು
ರಾಜ್ಯ ಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಹಂಪಿಯ 1997-98ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ

ಕ್ರ. ಸಂ.	ಅಕ್ಷೇಪಣೆ	ಉತ್ತರ
1.	<p>ಪೀಠಿಕೆ: 1997-98ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯ ಹಂಪಿಯ 1991ರ ಕನ್ನಡ ವಿಶ್ವವಿದ್ಯಾಲಯದ ನಿಯಮ 26, ಸರ್ಕಾರದ ಆದೇಶ ಸಂಖ್ಯೆ:ಇಡಿ:84 ಯುಎನ್‌ಡಿ:93 ದಿನಾಂಕ 01.06.1993 ಮತ್ತು ಶಿಇ:56: ಯುಬಿಬ:91 ದಿನಾಂಕ 10.03.1992ರ ಅನ್ವಯ ಲೆಕ್ಕ ಪರಿಶೋಧನೆಯನ್ನು ಕೈಗೊಂಡಿದೆ.</p>	
2.	<p>ಲೆಕ್ಕ ಪರಿಶೋಧನೆ ಕೈಗೊಂಡ ಬಗ್ಗೆ ಸಾಮಾನ್ಯ ಮಾಹಿತಿ:</p> <p>1 ಸಂಸ್ಥೆಯ ಹೆಸರು : ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ</p> <p>2 ಲೆಕ್ಕ ತನಿಖಾ ಅವಧಿ : 1997-98(01.04.1997 ರಿಂದ 31.03.1998)</p> <p>3 ಲೆಕ್ಕ ತನಿಖೆ ಪ್ರಾರಂಭ ದಿನಾಂಕ : 25.11.1998</p> <p>4 ಲೆಕ್ಕ ತನಿಖೆ ಮುಕ್ತಾಯದ ದಿನಾಂಕ : 13.01.1999</p> <p>5 ಪಡೆದ ಮಾನವ ದಿನಗಳು : 151</p>	

	<p>6 ಲೆಕ್ಕ ತನಿಖಾ ತಂಡ : 1. ಶ್ರೀಎನ್.ಹೆಚ್. ಪೂಜಾರ್, ಲೆಕ್ಕ ಪರಿಶೋಧನಾಧಿಕಾರಿ 2. ಕೆ. ತಿಪ್ಪಣ್ಣ, ಲೆಕ್ಕ ಪರಿಶೋಧನಾಧಿಕಾರಿ 3. ಶ್ರೀ ಅಬ್ದುಸ ಎಂ ಚಟ್ಟಹಾಳ, ಲಿ.ಪ 4. ಶ್ರೀ ಎಂ.ಕೊಟ್ಟಯ್ಯ, ಲಿ.ಪ 5. ಶ್ರೀ ಎಂ. ನಾಗಭೂಷಣಯ್ಯ, ಲಿ.ಪ 6. ಬಿ. ರಾಮಚಂದ್ರ ಶೆಟ್ಟಿ, ಲಿ.ಪ</p> <p>7 ಪರಿವೀಕ್ಷಣಾಧಿಕಾರಿ : ಶ್ರೀಸಿ.ಬಿ. ಪಾಟೀಲ್, ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ</p> <p>8 ಪರಿವೀಕ್ಷಣಾ ದಿನಾಂಕ : -7-99</p>	
3.	<p>ಕನ್ನಡ ವಿಶ್ವವಿದ್ಯಾಲಯದ ಆಡಳಿತ ವರ್ಗ ಮತ್ತು ಕಾಲಾವಧಿ:</p> <p>1 ಕುಲಪತಿಗಳು : 1) ಡಾ.ಚಂದ್ರಶೇಖರ ಕಂಬಾರ, 01.04.1997 ರಿಂದ 05.03.1998 2) ಡಾ. ಎಂ.ಎಂ. ಕಲಬುರ್ಗಿ, 06.03.1998 ರಿಂದ 31.03.1998</p> <p>2 ಕುಲಸಚಿವರು : 1) ಡಾ. ಕೆ.ಎಂ. ಸುರೇಶ್, 01.04.1997 ರಿಂದ 22.01.1998 2) ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, 23.01.1998ರಿಂದ31.03.1998</p> <p>3 ಹಣಕಾಸು ಅಧಿಕಾರಿಗಳ : 1) ಶ್ರೀ ಕೆ.ಎಂ ಸುರೇಶ್ 01.04.1997 ರಿಂದ 29.04.1997 2) ಶ್ರೀ ಬಾಲಸುಬ್ರಮಣ್ಯಂ 30.04.1997 ರಿಂದ 02.05.1997 3) ಶ್ರೀ ಮಲ್ಲಪ್ಪ 03.05.1997 ರಿಂದ 16.09.1997 4) ಶ್ರೀ ಸುರೇಶ್, 17.09.1997 ರಿಂದ18.09.1997 5) ಶ್ರೀ ಬಾಲಸುಬ್ರಮಣ್ಯಂ, 19.09.1997 ರಿಂದ 26.11.1997 6) ಶ್ರೀ ಡಾ. ಸುಬ್ಬಣ್ಣ ರೈ, 27.11.1997 ರಿಂದ 16.02.1998 7) ಶ್ರೀ ಡಿ.ಜಿ. ಹಿರೇಮಠ 17.02.1998 ರಿಂದ 31.03.1998</p> <p>4 ಪ್ರಸಾರಾಂಗದ ನಿರ್ದೇಶಕರು : ಶ್ರೀ ಎ.ವಿ. ನಾವಡಾ 01.04.1997 ರಿಂದ 31.03.1998</p>	

	5 ಗ್ರಂಥಾಲಯದ ಗ್ರಂಥಪಾಲಕರು : ಶ್ರೀಮತಿ ಹೆಚ್.ಎಸ್. ನಾಗವೇಣಿ 01.04.1997 ರಿಂದ 31.03.1998	
4.	<p>ನಗದು ಹಣದ ಪರಿಶೀಲನೆ :</p> <p>ಲೆಕ್ಕ ಪರಿಶೋಧನೆಯ ಪ್ರಾರಂಭದ ದಿನಾಂಕ 25-11-1998 ರಂದು ನಗದು ಶಿಲ್ಕು ಇಲ್ಲವಿರುವುದು ಕಿರಿಯ ಅಂತಿಮ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p>	
5.	<p>ಅಂಚೆ ಚೀಟಿಯ ಭೌತಿಕ ಪರಿಶೀಲನೆ</p> <p>ದಿನಾಂಕ 25.11.1998 ರಂದು ನಗದು ಅಂಚೆ ಚೀಟಿಯನ್ನು ಪರಿಶೀಲಿಸಲಾಗಿ ರೂ. 80 ಮೌಲ್ಯವು ಇದ್ದು, ಇವು ರಿಜಿಸ್ಟರಿನ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತವೆ. ಅಂಚೆ ಚೀಟಿಯ ಭೌತಿಕ ಪರಿಶೀಲನೆ</p>	
6.	<p>ಹಿಂದಿನ ತನಿಖಾ ವರದಿಗಳ ಬಗ್ಗೆ ಪಾಲನಾ ವರದಿ ಸಲ್ಲಿಸಿರುವುದು:</p> <p>ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿಯ 1991-92 ರಿಂದ 1996-97ನೇ ಸಾಲಿನವರೆಗಿನ ಲೆಕ್ಕ ತನಿಖಾ ವರದಿಗಳನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯ ನಿಯಂತ್ರಕರು, ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರಿಗೆ ಅಧಿನಿಯಮ 91ರ ಕಲಂ 26ರ ಪ್ರಕಾರ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿತ್ತು. 1991-92 ರಿಂದ 1993-94ನೇ ಸಾಲಿನವರೆಗಿನ ವರದಿಯ ಅನುಪಾಲನಾ ವರದಿಯನ್ನು ಸಲ್ಲಿಸಿದ್ದು ಪೂರ್ಣ ಪ್ಯಾರಾ 24(ದ) (1), 47, 56, 80, 81, 88, (ರೂ.2, 74,884-00) ಭಾಗಶಃ ಪ್ಯಾರಾ 24 (ದ) (1), 24(18, 19, 20, 23, 24), 45, 46, 52, 53, 55, 97 (ಕಡಿಮೆಗೊಳಿಸಿದ ಮೊತ್ತ ರೂ 49,048-50)ಗಳನ್ನು ಪರಿಶೀಲಿಸಿ ಕೈಬಿಟ್ಟ ಮತ್ತು ಭಾಗಶಃ ಪ್ಯಾರಾ ಕೈ ಬಿಡಲಾಗಿದೆ. ಉಳಿದ ಸಾಲಗಳ ವರದಿಗಳಿಗೆ ಅಧಿನಿಯಮನುಸಾರ ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಕಳುಹಿಸಲು ಕೈಗೊಂಡ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಅಂತಿಮ ಪಾಲನಾ ವರದಿಯನ್ನು ಸಲ್ಲಿಸಲು ಸೂಚಿಸಿದೆ.</p>	

7.	<p>ರಸೀದಿ ಪುಸ್ತಕಗಳ ಭೌತಿಕ ಪರಿಶೀಲನೆ:</p> <p>ದಿನಾಂಕ 25.11.1998 ರಂದು ಆಯಾ ವಿಭಾಗದಲ್ಲಿ ಉಪಯೋಗಿಸದೇ ಇರುವ ರಸೀದಿ ಪುಸ್ತಕಗಳನ್ನು ಭೌತಿಕವಾಗಿ ಪರಿಶೀಲಿಸಲಾಗಿ ಈ ಕೆಳಗಿನಂತೆ ಇದ್ದು, ಅದು ಆಯಾ ಶಾಖೆಯ ರಸೀದಿ ಪುಸ್ತಕ ದಾಖಲಾತಿ ಪುಸ್ತಕದ ಅಂತಿಮ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p> <table border="0"> <tr> <td>1</td> <td>ಲೆಕ್ಕ ಪತ್ರ ಶಾಖೆ</td> <td>:</td> <td>33 ರಸೀದಿ ಪುಸ್ತಕಗಳು</td> </tr> <tr> <td>2</td> <td>ಗ್ರಂಥಾಲಯ ಶಾಖೆ</td> <td>:</td> <td>07 ರಸೀದಿ ಪುಸ್ತಕಗಳು</td> </tr> <tr> <td>3</td> <td>ಪ್ರಸಾರಾಂಗದ ಸಾಲದ ರಸೀದಿ ಪುಸ್ತಕಗಳು</td> <td>:</td> <td>06 ರಸೀದಿ ಪುಸ್ತಕಗಳು</td> </tr> <tr> <td>4</td> <td>ಪ್ರಸಾರಾಂಗದ ನಗದು ರಸೀದಿ ಪುಸ್ತಕಗಳು</td> <td>:</td> <td>01 ರಸೀದಿ ಪುಸ್ತಕಗಳು</td> </tr> <tr> <td>5</td> <td>ಪ್ರಸಾರಾಂಗದ ನಿಯತಕಾಲಿಕೆಗಳ ಸಾಲದ ರಸೀದಿ</td> <td>:</td> <td>01 ರಸೀದಿ ಪುಸ್ತಕಗಳು</td> </tr> <tr> <td>6</td> <td>ಪ್ರಸಾರಾಂಗದ ನಿಯತಕಾಲಿಕೆಗಳ ನಗದು ರಸೀದಿ</td> <td>:</td> <td>01 ರಸೀದಿ ಪುಸ್ತಕಗಳು</td> </tr> </table>	1	ಲೆಕ್ಕ ಪತ್ರ ಶಾಖೆ	:	33 ರಸೀದಿ ಪುಸ್ತಕಗಳು	2	ಗ್ರಂಥಾಲಯ ಶಾಖೆ	:	07 ರಸೀದಿ ಪುಸ್ತಕಗಳು	3	ಪ್ರಸಾರಾಂಗದ ಸಾಲದ ರಸೀದಿ ಪುಸ್ತಕಗಳು	:	06 ರಸೀದಿ ಪುಸ್ತಕಗಳು	4	ಪ್ರಸಾರಾಂಗದ ನಗದು ರಸೀದಿ ಪುಸ್ತಕಗಳು	:	01 ರಸೀದಿ ಪುಸ್ತಕಗಳು	5	ಪ್ರಸಾರಾಂಗದ ನಿಯತಕಾಲಿಕೆಗಳ ಸಾಲದ ರಸೀದಿ	:	01 ರಸೀದಿ ಪುಸ್ತಕಗಳು	6	ಪ್ರಸಾರಾಂಗದ ನಿಯತಕಾಲಿಕೆಗಳ ನಗದು ರಸೀದಿ	:	01 ರಸೀದಿ ಪುಸ್ತಕಗಳು	
1	ಲೆಕ್ಕ ಪತ್ರ ಶಾಖೆ	:	33 ರಸೀದಿ ಪುಸ್ತಕಗಳು																							
2	ಗ್ರಂಥಾಲಯ ಶಾಖೆ	:	07 ರಸೀದಿ ಪುಸ್ತಕಗಳು																							
3	ಪ್ರಸಾರಾಂಗದ ಸಾಲದ ರಸೀದಿ ಪುಸ್ತಕಗಳು	:	06 ರಸೀದಿ ಪುಸ್ತಕಗಳು																							
4	ಪ್ರಸಾರಾಂಗದ ನಗದು ರಸೀದಿ ಪುಸ್ತಕಗಳು	:	01 ರಸೀದಿ ಪುಸ್ತಕಗಳು																							
5	ಪ್ರಸಾರಾಂಗದ ನಿಯತಕಾಲಿಕೆಗಳ ಸಾಲದ ರಸೀದಿ	:	01 ರಸೀದಿ ಪುಸ್ತಕಗಳು																							
6	ಪ್ರಸಾರಾಂಗದ ನಿಯತಕಾಲಿಕೆಗಳ ನಗದು ರಸೀದಿ	:	01 ರಸೀದಿ ಪುಸ್ತಕಗಳು																							
8.	<p>ಮುಂಗಡ ಪತ್ರ:</p> <p>1997-98ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮುಂಗಡ ಪತ್ರವನ್ನು ತಯಾರಿಸಲಾಗಿದ್ದು, ಅದರ ವಿವರ ಈ ಕೆಳಗಿನಂತಿರುತ್ತದೆ.</p> <table border="0"> <tr> <td>ಪ್ರಾರಂಭಿಕ ಶಿಲ್ಕು</td> <td>1400516.00</td> </tr> <tr> <td>1997-98ರ ಅಂದಾಜು ಆದಾಯ</td> <td>41970506.00</td> </tr> <tr> <td>ಒಟ್ಟು</td> <td>43371022.00</td> </tr> <tr> <td>1997-98ರ ಅಂದಾಜು ಖರ್ಚು</td> <td>39794747.00</td> </tr> <tr> <td>ಅಂತಿಮ ಶಿಲ್ಕು</td> <td>3576275.00</td> </tr> </table>	ಪ್ರಾರಂಭಿಕ ಶಿಲ್ಕು	1400516.00	1997-98ರ ಅಂದಾಜು ಆದಾಯ	41970506.00	ಒಟ್ಟು	43371022.00	1997-98ರ ಅಂದಾಜು ಖರ್ಚು	39794747.00	ಅಂತಿಮ ಶಿಲ್ಕು	3576275.00															
ಪ್ರಾರಂಭಿಕ ಶಿಲ್ಕು	1400516.00																									
1997-98ರ ಅಂದಾಜು ಆದಾಯ	41970506.00																									
ಒಟ್ಟು	43371022.00																									
1997-98ರ ಅಂದಾಜು ಖರ್ಚು	39794747.00																									
ಅಂತಿಮ ಶಿಲ್ಕು	3576275.00																									
9.	<p>ಆರ್ಥಿಕ ಪರಿಸ್ಥಿತಿ:</p>																									

	<p>ಕನ್ನಡ ಹಂಪಿ ವಿಶ್ವವಿದ್ಯಾಲಯದ 1997-98ನೇ ಸಾಲಿನ ಹಣಕಾಸಿನ ಪರಿಷ್ಕರಿಸಿದ ಈ ಕೆಳಗಿನಂತಿರುತ್ತದೆ.</p> <table border="0"> <tr> <td>ಪ್ರಾರಂಭಿಕ ಶಿಲ್ಕು ರೂ</td> <td>3400516.00</td> </tr> <tr> <td>ಸಾಮಾನ್ಯ ನಗದು ಪುಸ್ತಕದ ಪ್ರಕಾರ 1991-98ರಲ್ಲಿ ಜಮಾ ರೂ.</td> <td>41970506.00</td> </tr> <tr> <td>ಒಟ್ಟು ರೂ</td> <td>45371022.40</td> </tr> <tr> <td>1997-98ರಲ್ಲಿ ಖರ್ಚು ರೂ.</td> <td>41794746.35</td> </tr> <tr> <td>31-03-98ಕ್ಕೆ ಅಂತಿಮ ಶಿಲ್ಕು ರೂ</td> <td>03576276.05</td> </tr> <tr> <td colspan="2">ಸಮನ್ವಯ:</td> </tr> <tr> <td>1. ಆಯಾ ಬ್ಯಾಂಕು ಮತ್ತು ಖಜಾನೆಯ ಶಿಲ್ಕು ರೂ</td> <td>3920749.05</td> </tr> <tr> <td>2. ಸಾಮಾನ್ಯ ನಗದು ಪುಸ್ತಕದ ಪ್ರಕಾರ ರೂ</td> <td>3576276.05</td> </tr> <tr> <td>ವ್ಯತ್ಯಾಸ ರೂ</td> <td>34473.00</td> </tr> <tr> <td>(+)ಚೆಕ್ ನಂ 750609:31.03.1998 ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮಾ ಆಗಿರುವುದು</td> <td>1200000.00</td> </tr> <tr> <td>ಒಟ್ಟು ರೂ</td> <td>1544473.00</td> </tr> <tr> <td>(-)ಡಿಸೆಂಬರ್ 1998 ರಿಂದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೆಚ್ಚಿಗೆ ತೋರಿಸಿದ್ದು</td> <td>1260.00</td> </tr> <tr> <td>ಒಟ್ಟು ವ್ಯತ್ಯಾಸ</td> <td>1543213.00</td> </tr> <tr> <td>ವ್ಯತ್ಯಾಸಕ್ಕೆ ಕಾರಣ ಮರುಯದೇ ಇರುವ ಚೆಕ್‌ಗಳ (ಅನುಬಂಧ ಸಂಖ್ಯೆ.1)</td> <td>1543123.00</td> </tr> <tr> <td colspan="2">ಆಯಾ ಬ್ಯಾಂಕು ಮತ್ತು ಉಪ ಖಜಾನೆಯಲ್ಲಿ 31.03.1998ಕ್ಕೆ ಅಂತ್ಯ ಶಿಲ್ಕಿನ ವಿವರ:</td> </tr> <tr> <td>1 ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ (5169)</td> <td>81068.70</td> </tr> <tr> <td>2 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ (17:9346)</td> <td>1718974.35</td> </tr> <tr> <td>3 ಉಪ ಖಜಾನೆ (8443)</td> <td>50000.00</td> </tr> <tr> <td>4 ನಿಶ್ಚಿತ ರೇವಣಿ</td> <td>2070706.00</td> </tr> <tr> <td>ಒಟ್ಟು ರೂ</td> <td>3920749.00</td> </tr> </table>	ಪ್ರಾರಂಭಿಕ ಶಿಲ್ಕು ರೂ	3400516.00	ಸಾಮಾನ್ಯ ನಗದು ಪುಸ್ತಕದ ಪ್ರಕಾರ 1991-98ರಲ್ಲಿ ಜಮಾ ರೂ.	41970506.00	ಒಟ್ಟು ರೂ	45371022.40	1997-98ರಲ್ಲಿ ಖರ್ಚು ರೂ.	41794746.35	31-03-98ಕ್ಕೆ ಅಂತಿಮ ಶಿಲ್ಕು ರೂ	03576276.05	ಸಮನ್ವಯ:		1. ಆಯಾ ಬ್ಯಾಂಕು ಮತ್ತು ಖಜಾನೆಯ ಶಿಲ್ಕು ರೂ	3920749.05	2. ಸಾಮಾನ್ಯ ನಗದು ಪುಸ್ತಕದ ಪ್ರಕಾರ ರೂ	3576276.05	ವ್ಯತ್ಯಾಸ ರೂ	34473.00	(+)ಚೆಕ್ ನಂ 750609:31.03.1998 ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮಾ ಆಗಿರುವುದು	1200000.00	ಒಟ್ಟು ರೂ	1544473.00	(-)ಡಿಸೆಂಬರ್ 1998 ರಿಂದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೆಚ್ಚಿಗೆ ತೋರಿಸಿದ್ದು	1260.00	ಒಟ್ಟು ವ್ಯತ್ಯಾಸ	1543213.00	ವ್ಯತ್ಯಾಸಕ್ಕೆ ಕಾರಣ ಮರುಯದೇ ಇರುವ ಚೆಕ್‌ಗಳ (ಅನುಬಂಧ ಸಂಖ್ಯೆ.1)	1543123.00	ಆಯಾ ಬ್ಯಾಂಕು ಮತ್ತು ಉಪ ಖಜಾನೆಯಲ್ಲಿ 31.03.1998ಕ್ಕೆ ಅಂತ್ಯ ಶಿಲ್ಕಿನ ವಿವರ:		1 ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ (5169)	81068.70	2 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ (17:9346)	1718974.35	3 ಉಪ ಖಜಾನೆ (8443)	50000.00	4 ನಿಶ್ಚಿತ ರೇವಣಿ	2070706.00	ಒಟ್ಟು ರೂ	3920749.00	
ಪ್ರಾರಂಭಿಕ ಶಿಲ್ಕು ರೂ	3400516.00																																									
ಸಾಮಾನ್ಯ ನಗದು ಪುಸ್ತಕದ ಪ್ರಕಾರ 1991-98ರಲ್ಲಿ ಜಮಾ ರೂ.	41970506.00																																									
ಒಟ್ಟು ರೂ	45371022.40																																									
1997-98ರಲ್ಲಿ ಖರ್ಚು ರೂ.	41794746.35																																									
31-03-98ಕ್ಕೆ ಅಂತಿಮ ಶಿಲ್ಕು ರೂ	03576276.05																																									
ಸಮನ್ವಯ:																																										
1. ಆಯಾ ಬ್ಯಾಂಕು ಮತ್ತು ಖಜಾನೆಯ ಶಿಲ್ಕು ರೂ	3920749.05																																									
2. ಸಾಮಾನ್ಯ ನಗದು ಪುಸ್ತಕದ ಪ್ರಕಾರ ರೂ	3576276.05																																									
ವ್ಯತ್ಯಾಸ ರೂ	34473.00																																									
(+)ಚೆಕ್ ನಂ 750609:31.03.1998 ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮಾ ಆಗಿರುವುದು	1200000.00																																									
ಒಟ್ಟು ರೂ	1544473.00																																									
(-)ಡಿಸೆಂಬರ್ 1998 ರಿಂದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೆಚ್ಚಿಗೆ ತೋರಿಸಿದ್ದು	1260.00																																									
ಒಟ್ಟು ವ್ಯತ್ಯಾಸ	1543213.00																																									
ವ್ಯತ್ಯಾಸಕ್ಕೆ ಕಾರಣ ಮರುಯದೇ ಇರುವ ಚೆಕ್‌ಗಳ (ಅನುಬಂಧ ಸಂಖ್ಯೆ.1)	1543123.00																																									
ಆಯಾ ಬ್ಯಾಂಕು ಮತ್ತು ಉಪ ಖಜಾನೆಯಲ್ಲಿ 31.03.1998ಕ್ಕೆ ಅಂತ್ಯ ಶಿಲ್ಕಿನ ವಿವರ:																																										
1 ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ (5169)	81068.70																																									
2 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ (17:9346)	1718974.35																																									
3 ಉಪ ಖಜಾನೆ (8443)	50000.00																																									
4 ನಿಶ್ಚಿತ ರೇವಣಿ	2070706.00																																									
ಒಟ್ಟು ರೂ	3920749.00																																									
10.	<p>ವರ್ಗೀಕೃತ ಜಮಾ ಹಾಗೂ ಖರ್ಚುಗಳ ಪುಸ್ತಕ:</p> <p>1997-98ನೇ ಸಾಲಿನಲ್ಲಿ ವರ್ಗೀಕೃತ ಜಮಾ-ಖರ್ಚುಗಳ ಪುಸ್ತಕವನ್ನು ನಿರ್ವಹಿಸಿಡಲಾಗಿದೆ. ಅದರ ವಿವರವು ಅನುಬಂಧ ಸಂಖ್ಯೆ (2) ರಲ್ಲಿ ನಮೂದಿಸಿದಂತಿದ್ದು, ವರದಿಗೆ ಲಗತ್ತಿಸಲಾಗಿದೆ.</p>																																									
11.	<p>ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಧಿಯ ಆರ್ಥಿಕ ಪರಿಷ್ಕರಿಸಿ:</p>																																									

	<p>1997-98ನೇ ಸಾಲಿನ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಧಿಯ ಆರ್ಥಿಕ ಪರಿಷ್ಕರಣೆಯು ಈ ಕೆಳಗಿನಂತಿರುತ್ತದೆ.</p> <table data-bbox="604 172 1099 363"> <tr> <td>ಪ್ರಾರಂಭದ ಶಿಲ್ಕು ರೂ.</td> <td>1008.80</td> </tr> <tr> <td>ಜಮಾ ರೂ</td> <td>23.00</td> </tr> <tr> <td>ಒಟ್ಟು ರೂ</td> <td>1031.80</td> </tr> <tr> <td>ಖರ್ಚು ರೂ</td> <td>-</td> </tr> <tr> <td>ಅಂತಿಮ ಶಿಲ್ಕು ರೂ</td> <td>1031.00</td> </tr> </table> <p>ಮೇಲಿನಂತೆ ರೂ 1031.80 ಯು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾತೆ 17: 9917ರ ಅಂತ್ಯ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p>	ಪ್ರಾರಂಭದ ಶಿಲ್ಕು ರೂ.	1008.80	ಜಮಾ ರೂ	23.00	ಒಟ್ಟು ರೂ	1031.80	ಖರ್ಚು ರೂ	-	ಅಂತಿಮ ಶಿಲ್ಕು ರೂ	1031.00					
ಪ್ರಾರಂಭದ ಶಿಲ್ಕು ರೂ.	1008.80															
ಜಮಾ ರೂ	23.00															
ಒಟ್ಟು ರೂ	1031.80															
ಖರ್ಚು ರೂ	-															
ಅಂತಿಮ ಶಿಲ್ಕು ರೂ	1031.00															
12.	<p>ಮಾನವ ಸಂಪನ್ಮೂಲಾಭಿವೃದ್ಧಿ ನವದೆಹಲಿ ನಿಧಿಯ ಹಣಕಾಸಿ ನಿಧಿಯ ಹಣಕಾಸಿನ ಪರಿಷ್ಕರಣೆ:</p> <p>1997-98ನೇ ಸಾಲಿನ ಮಾನವ ಸಂಪನ್ಮೂಲಾಭಿವೃದ್ಧಿ ನವದೆಹಲಿ ನಿಧಿಯ ಹಣಕಾಸಿನ ಪರಿಷ್ಕರಣೆಯು ಈ ಕೆಳಗಿನಂತಿರುತ್ತದೆ.</p> <table data-bbox="604 638 1099 829"> <tr> <td>ಪ್ರಾರಂಭಿಕ ಶಿಲ್ಕು ರೂ</td> <td>272962.00</td> </tr> <tr> <td>ಜಮಾ ರೂ</td> <td>6381.00</td> </tr> <tr> <td>ಒಟ್ಟು ರೂ</td> <td>279343.00</td> </tr> <tr> <td>ಖರ್ಚು ರೂ</td> <td>275064.00</td> </tr> <tr> <td>ಅಂತಿಮ ಶಿಲ್ಕು ರೂ</td> <td>4279.00</td> </tr> </table> <p>ಮೇಲಿನಂತೆ ಕೊನೆಯ ಶಿಲ್ಕು ರೂ.4279.00 ಯು ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 5637ರ ಅಂತ್ಯ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p>	ಪ್ರಾರಂಭಿಕ ಶಿಲ್ಕು ರೂ	272962.00	ಜಮಾ ರೂ	6381.00	ಒಟ್ಟು ರೂ	279343.00	ಖರ್ಚು ರೂ	275064.00	ಅಂತಿಮ ಶಿಲ್ಕು ರೂ	4279.00					
ಪ್ರಾರಂಭಿಕ ಶಿಲ್ಕು ರೂ	272962.00															
ಜಮಾ ರೂ	6381.00															
ಒಟ್ಟು ರೂ	279343.00															
ಖರ್ಚು ರೂ	275064.00															
ಅಂತಿಮ ಶಿಲ್ಕು ರೂ	4279.00															
13.	<p>ಸ್ಥಾಯಿ ನಿಧಿ ಖಾತೆಯ ಹಣಕಾಸಿನ ಪರಿಷ್ಕರಣೆ:</p> <p>ಮುಸ್ತಕ ಸಾಲಿನ ಸ್ಥಾಯಿ ನಿಧಿ ಖಾತೆಯ ಹಣಕಾಸಿನ ಪರಿಷ್ಕರಣೆಯು ಈ ಕೆಳಗಿನಂತಿರುತ್ತದೆ.</p> <table data-bbox="604 1101 1099 1292"> <tr> <td>ಪ್ರಾರಂಭದ ಶಿಲ್ಕು ರೂ.</td> <td>269924.00</td> </tr> <tr> <td>ಜಮಾ ರೂ</td> <td>23257.00</td> </tr> <tr> <td></td> <td>293181.00</td> </tr> <tr> <td>ಖರ್ಚು ರೂ</td> <td>78530.00</td> </tr> <tr> <td>ಅಂತಿಮ ಶಿಲ್ಕು</td> <td>214651.00</td> </tr> </table> <p>ಅಂತಿಮ ಶಿಲ್ಕಿನ ವಿವರ:</p> <table data-bbox="560 1404 1099 1476"> <tr> <td>ಬ್ಯಾಂಕ್ ಪಾಸ್ ಮುಸ್ತಕದ ಪ್ರಕಾರ</td> <td>32919.00</td> </tr> <tr> <td>ನಿಶ್ಚಿತ ಠೇವಣಿ</td> <td>183232.00</td> </tr> </table>	ಪ್ರಾರಂಭದ ಶಿಲ್ಕು ರೂ.	269924.00	ಜಮಾ ರೂ	23257.00		293181.00	ಖರ್ಚು ರೂ	78530.00	ಅಂತಿಮ ಶಿಲ್ಕು	214651.00	ಬ್ಯಾಂಕ್ ಪಾಸ್ ಮುಸ್ತಕದ ಪ್ರಕಾರ	32919.00	ನಿಶ್ಚಿತ ಠೇವಣಿ	183232.00	
ಪ್ರಾರಂಭದ ಶಿಲ್ಕು ರೂ.	269924.00															
ಜಮಾ ರೂ	23257.00															
	293181.00															
ಖರ್ಚು ರೂ	78530.00															
ಅಂತಿಮ ಶಿಲ್ಕು	214651.00															
ಬ್ಯಾಂಕ್ ಪಾಸ್ ಮುಸ್ತಕದ ಪ್ರಕಾರ	32919.00															
ನಿಶ್ಚಿತ ಠೇವಣಿ	183232.00															

	<p>ನಗದು ಪುಸ್ತಕದ ಪ್ರಕಾರ 216151.00 ಬ್ಯಾಂಕ್‌ನ ಮತ್ತು ಠೇವಣಿ ಶಿಲ್ಕಿನ 214651.00 ಪ್ರಕಾರ 216151.00 ವ್ಯತ್ಯಾಸ ರೂ 1500.00</p> <p>ವ್ಯತ್ಯಾಸಕ್ಕೆ ಕಾರಣ ನಗದಾಗದೇ ಇರುವ ಚೆಕ್: ಚೆಕ್ ಸಂಖ್ಯೆ 435303-27.03.98 ರೂ 1500.00 ನಗದಾಗದ ದಿನಾಂಕ 02.04.1998</p>																	
14.	<p>ನಿವೃತ್ತಿ ವೇತನ ಪಂತಿಗೆ ಮತ್ತು ಉಪಲಬ್ಧ ಅನುದಾನ ಖಾತೆಯ ಹಣಕಾಸಿನ ಪರಿಷ್ಕಿತಿ:</p> <p>ಪುಸ್ತಕ ಸಾಲಿನ ನಿವೃತ್ತಿ ಪಂತಿಗೆ ಮತ್ತು ಉಪಲಬ್ಧ ಅನುದಾನ ಖಾತೆಯ ಹಣಕಾಸಿನ ಪರಿಷ್ಕಿತಿಯು ಈ ಕೆಳಗಿನಂತಿರುತ್ತದೆ.</p> <table border="0"> <tr> <td>ಪ್ರಾರಂಭದ ಶಿಲ್ಕು ರೂ.</td> <td>264900.00</td> </tr> <tr> <td>ಜಮಾ ರೂ (ಬಡ್ಡಿ)</td> <td>031487.00</td> </tr> <tr> <td>ಒಟ್ಟು ರೂ.</td> <td>296387.00</td> </tr> <tr> <td>ಖರ್ಚು ರೂ</td> <td>-</td> </tr> <tr> <td>ಅಂತಿಮ ಶಿಲ್ಕು ರೂ</td> <td>296387.00</td> </tr> </table> <p>ಅಂತಿಮ ಶಿಲ್ಕಿನ ವಿವರ</p> <table border="0"> <tr> <td>1. ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ</td> <td>409.00</td> </tr> <tr> <td>2. ನಿಶ್ಚಿತ ಠೇವಣಿ</td> <td>295978.00</td> </tr> <tr> <td>ಒಟ್ಟು ರೂ</td> <td>296387.00</td> </tr> </table> <p>ಮೇಲಿನಂತೆ ಬ್ಯಾಂಕ್ ಮತ್ತು ಕಿರಿಯ ಶಿಲ್ಕುನೊಂದಿಗೆ ತಾಳೆ ಹೊಂದಿರುತ್ತದೆ.</p>	ಪ್ರಾರಂಭದ ಶಿಲ್ಕು ರೂ.	264900.00	ಜಮಾ ರೂ (ಬಡ್ಡಿ)	031487.00	ಒಟ್ಟು ರೂ.	296387.00	ಖರ್ಚು ರೂ	-	ಅಂತಿಮ ಶಿಲ್ಕು ರೂ	296387.00	1. ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ	409.00	2. ನಿಶ್ಚಿತ ಠೇವಣಿ	295978.00	ಒಟ್ಟು ರೂ	296387.00	
ಪ್ರಾರಂಭದ ಶಿಲ್ಕು ರೂ.	264900.00																	
ಜಮಾ ರೂ (ಬಡ್ಡಿ)	031487.00																	
ಒಟ್ಟು ರೂ.	296387.00																	
ಖರ್ಚು ರೂ	-																	
ಅಂತಿಮ ಶಿಲ್ಕು ರೂ	296387.00																	
1. ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ	409.00																	
2. ನಿಶ್ಚಿತ ಠೇವಣಿ	295978.00																	
ಒಟ್ಟು ರೂ	296387.00																	
15.	<p>ಭಾರತೀಯ ಸಾಮಾಜಿಕ ವಿಜ್ಞಾನ- ಸಂಶೋಧನೆಯ ಸಭೆ ಯೋಜನೆಯ ನಿಧಿ (ಆಯಾ ಸಿ.ಎಸ್.ಎಸ್.ಆರ್)ಯು ಹಣಕಾಸಿನ ಪರಿಷ್ಕಿತಿ:</p> <p>ಪುಸ್ತಕ ಸಾಲಿನ ಸದರಿ ನಿಧಿಯ ಹಣಕಾಸಿನ ಪರಿಷ್ಕಿತಿಯು ಈ ಕೆಳಗಿನಂತಿರುತ್ತದೆ.</p> <table border="0"> <tr> <td>ಪ್ರಾರಂಭದ ಶಿಲ್ಕು ರೂ.</td> <td>1951.00</td> </tr> <tr> <td>ಆಯಾ ರೂ</td> <td>19089.00</td> </tr> <tr> <td>ಒಟ್ಟು ರೂ</td> <td>21040.00</td> </tr> <tr> <td>ಖರ್ಚು ರೂ</td> <td>19000.00</td> </tr> <tr> <td>ಅಂತಿಮ ಶಿಲ್ಕು ರೂ</td> <td>2040.00</td> </tr> </table>	ಪ್ರಾರಂಭದ ಶಿಲ್ಕು ರೂ.	1951.00	ಆಯಾ ರೂ	19089.00	ಒಟ್ಟು ರೂ	21040.00	ಖರ್ಚು ರೂ	19000.00	ಅಂತಿಮ ಶಿಲ್ಕು ರೂ	2040.00							
ಪ್ರಾರಂಭದ ಶಿಲ್ಕು ರೂ.	1951.00																	
ಆಯಾ ರೂ	19089.00																	
ಒಟ್ಟು ರೂ	21040.00																	
ಖರ್ಚು ರೂ	19000.00																	
ಅಂತಿಮ ಶಿಲ್ಕು ರೂ	2040.00																	

	ಮೇಲಿನಂತೆ ಕೊನೆಯ ಶಿಲ್ಕು ರೂ.2040.00ಯು ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 5726ರ ಅಂತ್ಯ ಶಿಲ್ಕಿನೊಂದಿಗೆ ತಾಣೆ ಹೊಂದಿರುತ್ತದೆ.													
16.	<p>ಗುತ್ತಿಗೆದಾರರಿಂದ ಪಡೆದ ಠೇವಣಿ ನಿಧಿಯ ಹಣಕಾಸಿನ ಪರಿಸ್ಥಿತಿ</p> <p>1997-98ನೇ ಸಾಲಿನಲ್ಲಿ ಸದರಿ ನಿಧಿಯ ಹಣಕಾಸಿನ ಪರಿಸ್ಥಿತಿಯು ಈ ಕೆಳಗಿನಂತಿರುತ್ತದೆ.</p> <table style="width: 100%; border-collapse: collapse;"> <tr> <td style="text-align: right;">ಪ್ರಾರಂಭದ ಶಿಲ್ಕು ರೂ</td> <td style="text-align: right;">2275385.00</td> </tr> <tr> <td style="text-align: right;">ಜಮಾ ರೂ</td> <td style="text-align: right;">214646.00</td> </tr> <tr> <td style="text-align: right;">ಒಟ್ಟು ರೂ</td> <td style="text-align: right;">2490031.00</td> </tr> <tr> <td style="text-align: right;">ಖರ್ಚು ರೂ</td> <td style="text-align: right;">2425872.00</td> </tr> <tr> <td style="text-align: right;">ಅಂತಿಮ ಶಿಲ್ಕು ರೂ</td> <td style="text-align: right;">64159.00</td> </tr> </table> <p>ಮೇಲಿನಂತೆ ಕೊನೆಯ ಶಿಲ್ಕು ರೂ.64159.00ಯು ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ : 5755ರ ಅಂತ್ಯ ಶಿಲ್ಕಿನೊಂದಿಗೆ ತಾಣೆ ಹೊಂದಿರುತ್ತದೆ.</p>	ಪ್ರಾರಂಭದ ಶಿಲ್ಕು ರೂ	2275385.00	ಜಮಾ ರೂ	214646.00	ಒಟ್ಟು ರೂ	2490031.00	ಖರ್ಚು ರೂ	2425872.00	ಅಂತಿಮ ಶಿಲ್ಕು ರೂ	64159.00			
ಪ್ರಾರಂಭದ ಶಿಲ್ಕು ರೂ	2275385.00													
ಜಮಾ ರೂ	214646.00													
ಒಟ್ಟು ರೂ	2490031.00													
ಖರ್ಚು ರೂ	2425872.00													
ಅಂತಿಮ ಶಿಲ್ಕು ರೂ	64159.00													
17.	<p>ಕಪ್ಪು ಹಲಗೆ ಯೋಜನೆ ನಿಧಿಯ ಹಣಕಾಸಿನ ಪರಿಸ್ಥಿತಿ:</p> <p>ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ ಪ್ರಸಾರಾಂಗ ವಿಭಾಗದ ಅಡಿಯಲ್ಲಿ ಕಪ್ಪು ಹಲಗೆ ಯೋಜನೆ ನಿಧಿಗೆ 1997-98ನೇ ಸಾಲಿನ ಹಣಕಾಸಿನ ಪರಿಸ್ಥಿತಿಯು ಈ ಕೆಳಗಿನಂತೆ ಇರುತ್ತದೆ.</p> <table style="width: 100%; border-collapse: collapse;"> <tr> <td style="text-align: right;">ಪ್ರಾರಂಭದ ಶಿಲ್ಕು ರೂ</td> <td style="text-align: right;">23941.33</td> </tr> <tr> <td colspan="2" style="text-align: center;">(ನಿಶ್ಚಿತ ಠೇವಣಿ 440000/-ಗಳು ಹೊರತುಪಡಿಸಿ)</td> </tr> <tr> <td style="text-align: right;">ಜಮಾ ರೂ</td> <td style="text-align: right;">9387047.00</td> </tr> <tr> <td style="text-align: right;">ಒಟ್ಟು ರೂ</td> <td style="text-align: right;">9410988.33</td> </tr> <tr> <td style="text-align: right;">ಖರ್ಚು ರೂ</td> <td style="text-align: right;">9403860.00</td> </tr> <tr> <td style="text-align: right;">ಉಳಿದ ಶಿಲ್ಕು ರೂ</td> <td style="text-align: right;">7128.33</td> </tr> </table> <p>ಅಂತಿಮ ಶಿಲ್ಕು ರೂ 7128.33ಗಳು ಬ್ಯಾಂಕು ಶಿಲ್ಕಿಗೆ ತಾಣೆ ಹೊಂದಿರುತ್ತದೆ. ಈ ಯೋಜನೆಯ ಆರ್ಥಿಕ ವಹಿವಾಟನ್ನು ವೈಶ್ಯ ಬ್ಯಾಂಕ್ ಖಾತೆ ಸಂಖ್ಯೆ. 6160.ರಲ್ಲಿ ವ್ಯವಹರಿಸಿರುತ್ತದೆ.</p> <p>ಅಂತಿಮ ಶಿಲ್ಕಿನ ವಿವರ:</p> <p>1) ವೈಶ್ಯ ಬ್ಯಾಂಕ್ ಖಾತೆ ಸಂಖ್ಯೆ. 6160. ಅಂತಿಮ ಶಿಲ್ಕು 7128.33</p>	ಪ್ರಾರಂಭದ ಶಿಲ್ಕು ರೂ	23941.33	(ನಿಶ್ಚಿತ ಠೇವಣಿ 440000/-ಗಳು ಹೊರತುಪಡಿಸಿ)		ಜಮಾ ರೂ	9387047.00	ಒಟ್ಟು ರೂ	9410988.33	ಖರ್ಚು ರೂ	9403860.00	ಉಳಿದ ಶಿಲ್ಕು ರೂ	7128.33	
ಪ್ರಾರಂಭದ ಶಿಲ್ಕು ರೂ	23941.33													
(ನಿಶ್ಚಿತ ಠೇವಣಿ 440000/-ಗಳು ಹೊರತುಪಡಿಸಿ)														
ಜಮಾ ರೂ	9387047.00													
ಒಟ್ಟು ರೂ	9410988.33													
ಖರ್ಚು ರೂ	9403860.00													
ಉಳಿದ ಶಿಲ್ಕು ರೂ	7128.33													

18.	<p>ಪ್ರಸಾರಾಂಗ ಹಣಕಾಸಿನ ಪರಿಷ್ಕಿತಿ:</p> <p>ಪ್ರಸಾರಾಂಗದ ವಿಭಾಗದ 1997-98ನೇ ಸಾಲಿನ ಹಣಕಾಸಿನ ಪರಿಷ್ಕಿತಿಯು ಈ ಕೆಳಗಿನಂತೆ ಇರುತ್ತದೆ.</p> <table border="0" style="width: 100%;"> <tr> <td style="width: 70%;">ಆರಂಭದ ಶಿಲ್ಕು</td> <td style="text-align: right;">115386.64</td> </tr> <tr> <td>ಜಮಾ</td> <td style="text-align: right;">3644671.90</td> </tr> <tr> <td>ಒಟ್ಟು</td> <td style="text-align: right;">3760058.54</td> </tr> <tr> <td>ಖರ್ಚು</td> <td style="text-align: right;">3610684.14</td> </tr> <tr> <td>ಉಳಿದ ಶಿಲ್ಕು</td> <td style="text-align: right;">149374.40</td> </tr> </table> <p>ಸಮನ್ವಯ:</p> <table border="0" style="width: 100%;"> <tr> <td style="width: 70%;">ತನಿಖೆಯ ಪ್ರಕಾರ ಅಂತಿಮ ಶಿಲ್ಕು</td> <td style="text-align: right;">149374.40</td> </tr> <tr> <td>ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ ಅಂತಿಮ ಶಿಲ್ಕು</td> <td style="text-align: right;">143551.90</td> </tr> <tr> <td>ವ್ಯತ್ಯಾಸ</td> <td style="text-align: right;">5822.50</td> </tr> </table> <p>ವ್ಯತ್ಯಾಸಕ್ಕೆ ಕಾರಣಗಳು:</p> <p>ಜಮೆ ಭಾಗದ ಒಟ್ಟು ರೂ 5822.50ಗಳ ಮೊತ್ತದ ಚೆಕ್‌ಗಳು 31.03.98ಕ್ಕೆ ನಗದಾಗದೇ ಉಳಿದಿದ್ದು, ನಂತರ 1997-1998ನೇ ಸಾಲಿನಲ್ಲಿ ನಗದೀಕರಣ ಸಾಲಿನಲ್ಲಿ ನಗದೀಕರಣ ಹೊಂದಿರುತ್ತವೆ. ವಿವರ ಈ ಕೆಳಗಿನಂತೆ ವಿವರಿಸಿದೆ.</p> <table border="0" style="width: 100%; margin-left: auto; margin-right: auto;"> <thead> <tr> <th style="text-align: center;">ಕ್ರ. ಸಂ</th> <th style="text-align: center;">ಚಲನ ಸಂ</th> <th style="text-align: center;">ಚೆಕ್ ಸಂ</th> <th style="text-align: center;">ದಿನಾಂಕ</th> <th style="text-align: center;">ಚೆಕ್‌ಗಳ ಮೊತ್ತ</th> </tr> </thead> <tbody> <tr> <td style="text-align: center;">1</td> <td style="text-align: center;">187</td> <td style="text-align: center;">280589</td> <td style="text-align: center;">07.03.1998</td> <td style="text-align: center;">30.00</td> </tr> <tr> <td style="text-align: center;">2</td> <td style="text-align: center;">193</td> <td style="text-align: center;">9457298</td> <td style="text-align: center;">19.03.1998</td> <td style="text-align: center;">5687.50</td> </tr> <tr> <td style="text-align: center;">3</td> <td style="text-align: center;">194</td> <td style="text-align: center;">807566</td> <td style="text-align: center;">14.03.1998</td> <td style="text-align: center;">105.00</td> </tr> <tr> <td></td> <td></td> <td></td> <td style="text-align: center;">ಒಟ್ಟು</td> <td style="text-align: center;">5822.50</td> </tr> </tbody> </table>	ಆರಂಭದ ಶಿಲ್ಕು	115386.64	ಜಮಾ	3644671.90	ಒಟ್ಟು	3760058.54	ಖರ್ಚು	3610684.14	ಉಳಿದ ಶಿಲ್ಕು	149374.40	ತನಿಖೆಯ ಪ್ರಕಾರ ಅಂತಿಮ ಶಿಲ್ಕು	149374.40	ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ ಅಂತಿಮ ಶಿಲ್ಕು	143551.90	ವ್ಯತ್ಯಾಸ	5822.50	ಕ್ರ. ಸಂ	ಚಲನ ಸಂ	ಚೆಕ್ ಸಂ	ದಿನಾಂಕ	ಚೆಕ್‌ಗಳ ಮೊತ್ತ	1	187	280589	07.03.1998	30.00	2	193	9457298	19.03.1998	5687.50	3	194	807566	14.03.1998	105.00				ಒಟ್ಟು	5822.50	
ಆರಂಭದ ಶಿಲ್ಕು	115386.64																																										
ಜಮಾ	3644671.90																																										
ಒಟ್ಟು	3760058.54																																										
ಖರ್ಚು	3610684.14																																										
ಉಳಿದ ಶಿಲ್ಕು	149374.40																																										
ತನಿಖೆಯ ಪ್ರಕಾರ ಅಂತಿಮ ಶಿಲ್ಕು	149374.40																																										
ಬ್ಯಾಂಕ್ ಪಾಸ್ ಪುಸ್ತಕದ ಪ್ರಕಾರ ಅಂತಿಮ ಶಿಲ್ಕು	143551.90																																										
ವ್ಯತ್ಯಾಸ	5822.50																																										
ಕ್ರ. ಸಂ	ಚಲನ ಸಂ	ಚೆಕ್ ಸಂ	ದಿನಾಂಕ	ಚೆಕ್‌ಗಳ ಮೊತ್ತ																																							
1	187	280589	07.03.1998	30.00																																							
2	193	9457298	19.03.1998	5687.50																																							
3	194	807566	14.03.1998	105.00																																							
			ಒಟ್ಟು	5822.50																																							
19.	<p>ವಾರ್ಷಿಕ ಲೆಕ್ಕ ಪತ್ರಗಳು:</p> <p>1997-1998ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರವನ್ನು ತಯಾರಿಸಿ ದಿನಾಂಕ 30.07.1998ರ ಹಣಕಾಸು ಸಮಿತಿಯಲ್ಲಿ ಅನುಮೋದಿಸಲ್ಪಟ್ಟು ದಿನಾಂಕ 26.10.1998 ರಂದು ನಡೆದ ಕಾರ್ಯಕಾರಿ ಸಮಿತಿಯ ಸಭೆ (54) ನಡವಳಿಕೆ 3ರಲ್ಲಿ ಅನುಮೋದಿಸಲಾಗಿದೆ. ಸದರಿ ವಿವರವನ್ನು ಕಛೇರಿಯ ಪತ್ರ ಸಂಖ್ಯೆ: ಕವಿಹಂ:ಕಪ:ಅ:ಅ:98-99:367 ದಿನಾಂಕ 09.07.1998 ದರ ಸರಕಾರಕ್ಕೆ ರವಾನಿಸಲಾಗಿರುತ್ತದೆ.</p>																																										

20.	<p>ಹೂಡಿಕೆಗಳು:</p> <p>1997-98ನೇ ಸಾಲಿನಲ್ಲಿ ಕನ್ನಡ ಹಂಪಿ ವಿಶ್ವವಿದ್ಯಾಲಯದ ನಿಧಿಯನ್ನು ಈ ಕೆಳಗಿನಂತೆ ನಿಶ್ಚಿತ ಕಲಾವಧಿ ಠೇವಣಿಯಲ್ಲಿ ತೊಡಗಿಸಲಾಗಿದೆ.</p> <table border="0" style="margin-left: auto; margin-right: auto;"> <tr> <td>ಪ್ರಾರಂಭದ ಶಿಲ್ಕು ರೂ</td> <td style="text-align: right;">2000000.00</td> </tr> <tr> <td>1997-98ರಲ್ಲಿ ತೊಡಗಿಸಿದ್ದು</td> <td style="text-align: right;">200706.00</td> </tr> <tr> <td>ಒಟ್ಟು</td> <td style="text-align: right;">2200706.00</td> </tr> <tr> <td>1997-98ರಲ್ಲಿ ಮುರಿಸಿದ್ದು</td> <td style="text-align: right;">130000.00</td> </tr> <tr> <td>31.03.1998ಕ್ಕೆ ಉಳಿದಿದ್ದು</td> <td style="text-align: right;">2070706.00</td> </tr> </table> <p>ಮೇಲಿನಂತೆ ಸಾಮಾನ್ಯ ನಿಧಿಯಿಂದ ಅಲ್ಲದೆ ಕನ್ನಡ ವಿಶ್ವವಿದ್ಯಾಲಯದ ಅಡಿಯಲ್ಲಿ ಆಯಾ ನಿರ್ದಿಷ್ಟ ಅನುದಾನದ ಹಣವನ್ನು ಸಹ ಹೂಡಿಕೆಯಲ್ಲಿ ತೊಡಗಿಸಲಾಗಿದೆ. ಅದರ ವಿವರ ಈ ಕೆಳಗಿನಂತಿದೆ.</p> <table border="0" style="margin-left: auto; margin-right: auto;"> <tr> <td>1 ಸಾಮಾನ್ಯ ರೂ</td> <td style="text-align: right;">2070706.00</td> </tr> <tr> <td>2 ನಿವೃತ್ತಿ ವೇತನ ವಂತಿಗೆ ರೂ</td> <td style="text-align: right;">295978.00</td> </tr> <tr> <td>3 ಸ್ಥಾಯಿ ನಿಧಿ ಖಾತೆ ರೂ</td> <td style="text-align: right;">183232.00</td> </tr> <tr> <td>ಒಟ್ಟು ರೂ</td> <td style="text-align: right;">2549916.00</td> </tr> </table> <p>ಮೇಲಿನ ವಿವರವನ್ನು ಅನುಬಂಧ ಸಂಖ್ಯೆ (3) ರಲ್ಲಿ ನಮೂದಿಸಿ ವರದಿಗೆ ಲಗತ್ತಿಸಲಾಗಿದೆ.</p>	ಪ್ರಾರಂಭದ ಶಿಲ್ಕು ರೂ	2000000.00	1997-98ರಲ್ಲಿ ತೊಡಗಿಸಿದ್ದು	200706.00	ಒಟ್ಟು	2200706.00	1997-98ರಲ್ಲಿ ಮುರಿಸಿದ್ದು	130000.00	31.03.1998ಕ್ಕೆ ಉಳಿದಿದ್ದು	2070706.00	1 ಸಾಮಾನ್ಯ ರೂ	2070706.00	2 ನಿವೃತ್ತಿ ವೇತನ ವಂತಿಗೆ ರೂ	295978.00	3 ಸ್ಥಾಯಿ ನಿಧಿ ಖಾತೆ ರೂ	183232.00	ಒಟ್ಟು ರೂ	2549916.00	
ಪ್ರಾರಂಭದ ಶಿಲ್ಕು ರೂ	2000000.00																			
1997-98ರಲ್ಲಿ ತೊಡಗಿಸಿದ್ದು	200706.00																			
ಒಟ್ಟು	2200706.00																			
1997-98ರಲ್ಲಿ ಮುರಿಸಿದ್ದು	130000.00																			
31.03.1998ಕ್ಕೆ ಉಳಿದಿದ್ದು	2070706.00																			
1 ಸಾಮಾನ್ಯ ರೂ	2070706.00																			
2 ನಿವೃತ್ತಿ ವೇತನ ವಂತಿಗೆ ರೂ	295978.00																			
3 ಸ್ಥಾಯಿ ನಿಧಿ ಖಾತೆ ರೂ	183232.00																			
ಒಟ್ಟು ರೂ	2549916.00																			
21.	<p>ಪ್ರಸಾರಾಂಗ ವಿಭಾಗದಲ್ಲಿ ಬಂಡಾವಾಳ ಹೂಡಿಕೆಯ ವಿವರ:</p> <p>ಪ್ರಸಾರಾಂಗ ವಿಭಾಗದಲ್ಲಿ (ಕಪ್ಪು ಹಲಗೆ ಯೋಜನೆ ಒಳಗೊಂಡು) ಪ್ರಸ್ತುತ ಸಾಲಿನಲ್ಲಿ ಬಂಡಾವಾಳ ಹೂಡಿಕೆಯ ವಹಿವಾಟನ್ನು ಮಾಡಿದ್ದು, ತನಿಖೆಗೆ ನೀಡಿದ ಕಡತಗಳು : ದಾಖಲೆಗಳನ್ನು ಅಧರಿಸಿ ಇದರ 1997-98ನೇ ಸಾಲಿನ ಸಂಕ್ಷಿಪ್ತ ಮಾಹಿತಿಯು ಈ ಕೆಳಗಿನಂತೆ ಇರುತ್ತದೆ.</p> <table border="0" style="margin-left: auto; margin-right: auto;"> <tr> <td>ಆರಂಭದ ಶಿಲ್ಕು</td> <td style="text-align: right;">8253074.00</td> </tr> <tr> <td>ಹೂಡಿಕೆ</td> <td style="text-align: right;">700000.00</td> </tr> <tr> <td>ಒಟ್ಟು</td> <td style="text-align: right;">8953074.00</td> </tr> <tr> <td>ನಗದೀಕರಿಸಿದ್ದು</td> <td style="text-align: right;">8953074.00</td> </tr> <tr> <td>ಉಳಿದ ಶಿಲ್ಕು</td> <td style="text-align: right;">ಇಲ್ಲ</td> </tr> </table> <p>ಇದಕ್ಕೆ ಸಂಬಂಧಿಸಿದ ಬಂಡಾವಾಳ ಹೂಡಿಕೆಯ ರಿಜಿಸ್ಟ್ರರನ್ನು ಪೂರ್ಣವಾಗಿ ನಿರ್ವಹಿಸಿ ವರ್ಷದ ಅಂತ್ಯಕ್ಕೆ ಫೋರ್ವಾರ್ಡ್‌ಯನ್ನು ಹಾಕಿ</p>	ಆರಂಭದ ಶಿಲ್ಕು	8253074.00	ಹೂಡಿಕೆ	700000.00	ಒಟ್ಟು	8953074.00	ನಗದೀಕರಿಸಿದ್ದು	8953074.00	ಉಳಿದ ಶಿಲ್ಕು	ಇಲ್ಲ									
ಆರಂಭದ ಶಿಲ್ಕು	8253074.00																			
ಹೂಡಿಕೆ	700000.00																			
ಒಟ್ಟು	8953074.00																			
ನಗದೀಕರಿಸಿದ್ದು	8953074.00																			
ಉಳಿದ ಶಿಲ್ಕು	ಇಲ್ಲ																			

	<p>ಅಂತಿಮ ಶಿಲ್ಪನ್ನು ಭೌತಿಕ ತಪಾಸಣೆ ನಡೆಯಿಸಿ, ಕಛೇರಿಯ ಮುಖ್ಯಸ್ಥರು ದೃಢೀಕರಿಸಿರುವುದಿಲ್ಲ. ಇದು ಕರ್ನಾಟಕ ಸಂಹಿತೆಯ ಅನುಚ್ಛೇದ 165ಕ್ಕೆ ವ್ಯತಿರಿಕ್ತವಾಗುತ್ತದೆ. ಹಾಗೂ ಸದರಿ ಅಂಶವನ್ನು ಪಾಲಿಸಲು ಹಿಂದಿನ 96-97ನೇ ಸಾಲಿನ ತನಿಖಾ ವರದಿಯ ಕಂಡಿಕೆ ಸಂಖ್ಯೆ/23 ರಲ್ಲಿ ವಿವರಿಸಿದ್ದರೂ ಸಹ ಪಾಲಿಸಿರುವುದಿಲ್ಲ. ಇದು ಅಕ್ಷೇಪಣೀಯ ಕಾರಣ. ಕೂಡಲೇ ಈ ದಿನೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಅಂತಿಮ ಶಿಲ್ಪನ್ನು ದೃಢೀಕರಿಸಿ ಸದರಿ ಶಿಲ್ಪನ್ನು ಮೇಲಿನಂತೆ ತೋರಿಸುವ ಅಂತಿಮ ಶಿಲ್ಪಿನೊಂದಿಗೆ, ತಾಳೆ ಮಾಡುತ್ತಾ ಖಚಿತಪಡಿಸಿಕೊಂಡು ವಿವರವನ್ನು ತನಿಖೆಗೆ ನೀಡಲು ಸೂಚಿಸಿದೆ.</p>																					
22.	<p>ಮುಂಗಡಗಳು:</p> <p>1997-98ನೇ ಸಾಲಿನ ವಿಶ್ವವಿದ್ಯಾಲಯ ನಿಧಿಯ ಮುಂಗಡದ ಪುಸ್ತಕವನ್ನು ನಿಯಮಾನುಸಾರ ನಿರ್ವಹಿಸಲಾಗಿದೆ. ಅದರ ವಿವರವು ಈ ಕೆಳಗಿನಂತಿರುತ್ತದೆ.</p> <p>ಸಾಮಾನ್ಯ ನಿಧಿ:</p> <table border="0" style="width: 100%;"> <tr> <td style="width: 70%;">31.03.1997ಕ್ಕೆ ಬಾಕಿ ಉಳಿದ ಮುಂಗಡ</td> <td style="text-align: right;">2110530.00</td> </tr> <tr> <td>1997-98ನೇ ಸಾಲಿನಲ್ಲಿ ಮುಂಗಡ ನೀಡಿದ್ದು</td> <td style="text-align: right;">3273265.00</td> </tr> <tr> <td>ಒಟ್ಟು</td> <td style="text-align: right;">5383795.00</td> </tr> <tr> <td>1997-98ರಲ್ಲಿ ಹೊಂದಾಣಿಕೆ ಆಗಿದ್ದು ಹಿಂದಿನ</td> <td style="text-align: right;">3040179.00</td> </tr> <tr> <td>ಸಾಲಿನದು 1072574 ಪುಸ್ತಕ ಸಾಲಿನದು</td> <td></td> </tr> <tr> <td>1967605.00</td> <td></td> </tr> <tr> <td>31.03.1998ಕ್ಕೆ ಉಳಿದ ಬಾಕಿ</td> <td style="text-align: right;">2343616.00</td> </tr> </table> <p>ಇರತ ಮುಂಗಡಗಳು:</p> <p>ಕೆಳಗೆ ಕಾಣಿಸಿದಂತೆ ಮುಂಗಡಗಳೂ ಹೊಂದಾಣಿಕೆ ಆಗಿ ಉಳಿದಿವೆ.</p> <table border="0" style="width: 100%;"> <tr> <td style="width: 5%;">1</td> <td style="width: 60%;">ಆರ್.ಸಿ.ಎಸ್.ಎಸ್.ಆರ್</td> <td style="width: 35%; text-align: right;">52933.00</td> </tr> <tr> <td>2</td> <td>ಹೆಚ್.ಆರ್.ಡಿ</td> <td style="text-align: right;">139900.00</td> </tr> </table> <p>ಮೇಲಿನಂತೆ ಬಾಕಿ ಉಳಿದ ಮುಂಗಡವನ್ನು 1958 ಕರ್ನಾಟಕ ಅರ್ಥಿಕ ಸಂಹಿತೆ ಕಲಂ 243ರ ಪ್ರಕಾರ ಒಂದೇ ತಿಂಗಳಲ್ಲಿ ವಸೂಲಿ ಅಥವಾ ಹೊಂದಾಣಿಕೆ ಮಾಡಬೇಕಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವುದು. ವಿವರಗಳನ್ನು ಅನುಬಂಧ ಸಂಖ್ಯೆ 4 ರಲ್ಲಿ ತೋರಿಸಿದೆ.</p>	31.03.1997ಕ್ಕೆ ಬಾಕಿ ಉಳಿದ ಮುಂಗಡ	2110530.00	1997-98ನೇ ಸಾಲಿನಲ್ಲಿ ಮುಂಗಡ ನೀಡಿದ್ದು	3273265.00	ಒಟ್ಟು	5383795.00	1997-98ರಲ್ಲಿ ಹೊಂದಾಣಿಕೆ ಆಗಿದ್ದು ಹಿಂದಿನ	3040179.00	ಸಾಲಿನದು 1072574 ಪುಸ್ತಕ ಸಾಲಿನದು		1967605.00		31.03.1998ಕ್ಕೆ ಉಳಿದ ಬಾಕಿ	2343616.00	1	ಆರ್.ಸಿ.ಎಸ್.ಎಸ್.ಆರ್	52933.00	2	ಹೆಚ್.ಆರ್.ಡಿ	139900.00	
31.03.1997ಕ್ಕೆ ಬಾಕಿ ಉಳಿದ ಮುಂಗಡ	2110530.00																					
1997-98ನೇ ಸಾಲಿನಲ್ಲಿ ಮುಂಗಡ ನೀಡಿದ್ದು	3273265.00																					
ಒಟ್ಟು	5383795.00																					
1997-98ರಲ್ಲಿ ಹೊಂದಾಣಿಕೆ ಆಗಿದ್ದು ಹಿಂದಿನ	3040179.00																					
ಸಾಲಿನದು 1072574 ಪುಸ್ತಕ ಸಾಲಿನದು																						
1967605.00																						
31.03.1998ಕ್ಕೆ ಉಳಿದ ಬಾಕಿ	2343616.00																					
1	ಆರ್.ಸಿ.ಎಸ್.ಎಸ್.ಆರ್	52933.00																				
2	ಹೆಚ್.ಆರ್.ಡಿ	139900.00																				

23.	<p>ಹಬ್ಬದ ಮುಂಗಡ:</p> <p>ಹಬ್ಬದ ಮುಂಗಡ ರಿಜಿಸ್ಟರ್‌ನ್ನು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 238(3)ರ ಪ್ರಕಾರ ನಮೂನೆ 49-ಸಿ ಪ್ರಕಾರ ನಿರ್ವಹಿಸಬೇಕಾಗಿದ್ದು ನಿರ್ವಹಿಸಿರುವುದಿಲ್ಲ. ಆದರೆ ಈ ಬಗ್ಗೆ ಒಂದು ಸಾಮಾನ್ಯ ರಿಜಿಸ್ಟರ್‌ನ್ನು ನಿರ್ವಹಿಸಿದ್ದು ಮುರುವಳಿ ವಿವರಗಳನ್ನು ಅದರಲ್ಲಿ ಪ್ರತಿ ತಿಂಗಳು ನಮೂದಿಸಿರುವುದಿಲ್ಲ ಹಾಗೂ ಕೆಲವೊಂದರಲ್ಲಿ ಪ್ರಕರಣಗಳು ಸಿಬ್ಬಂದಿಯಿಂದ ಹಣ ಪಡೆದ ಬಗ್ಗೆ ಸ್ವೀಕೃತಿ ಸಹಿ ಪಡೆದಿರುವುದಿಲ್ಲ. ಕೆ.ಎಫ್.ಸಿ ಅನುಚ್ಛೇದ 238(7)ರ ಪ್ರಕಾರ ಹಬ್ಬದ ಮುಂಗಡದ ಬಿಲ್ಲುಗಳಲ್ಲಿ ಪ್ರಮಾಣ ಪತ್ರಗಳನ್ನು ದಾಖಲಿಸಿ ದೃಢೀಕರಣ ಹಾಕಿರುವುದಿಲ್ಲ. ಕಾರಣ ಇನ್ನು ಮುಂದೆ ನಿಯಮಾನುಸಾರ ರಿಜಿಸ್ಟರ್‌ನ್ನು ನಿರ್ವಹಿಸಲು ಸೂಚಿಸಲಾಗಿದೆ. 1997-98ನೇ ಸಾಲಿನಲ್ಲಿ ಮಾರ್ಚ್-98ರ ಅಂತ್ಯಕ್ಕೆ ಹೊಂದಾಣಿಕೆಯಾದ ಮತ್ತು ಹೊಂದಾಣಿಕೆ ಆಗದ ಮುಂಗಡದ ವಿವರ ಈ ಕೆಳಕಂಡಂತಿದೆ.</p> <table data-bbox="470 606 1097 798"> <tr> <td>ಪ್ರಾರಂಭ ಶಿಲ್ಕು 1997-98ನೇ ಸಾಲಿನಲ್ಲಿ</td> <td>49675.00</td> </tr> <tr> <td>ಹಬ್ಬದ ಮುಂಗಡ ಕೊಟ್ಟಿದ್ದು</td> <td>120600.00</td> </tr> <tr> <td></td> <td>170275.00</td> </tr> <tr> <td>1997-98ನೇ ಸಾಲಿನಲ್ಲಿ ಮುರುವಳಿ</td> <td>93660.00</td> </tr> <tr> <td>31.03.98ಕ್ಕೆ ಮುರುವಳಿ ಆಗಬೇಕಾದ ಮುಂಗಡ</td> <td>76615.00</td> </tr> </table>	ಪ್ರಾರಂಭ ಶಿಲ್ಕು 1997-98ನೇ ಸಾಲಿನಲ್ಲಿ	49675.00	ಹಬ್ಬದ ಮುಂಗಡ ಕೊಟ್ಟಿದ್ದು	120600.00		170275.00	1997-98ನೇ ಸಾಲಿನಲ್ಲಿ ಮುರುವಳಿ	93660.00	31.03.98ಕ್ಕೆ ಮುರುವಳಿ ಆಗಬೇಕಾದ ಮುಂಗಡ	76615.00	
ಪ್ರಾರಂಭ ಶಿಲ್ಕು 1997-98ನೇ ಸಾಲಿನಲ್ಲಿ	49675.00											
ಹಬ್ಬದ ಮುಂಗಡ ಕೊಟ್ಟಿದ್ದು	120600.00											
	170275.00											
1997-98ನೇ ಸಾಲಿನಲ್ಲಿ ಮುರುವಳಿ	93660.00											
31.03.98ಕ್ಕೆ ಮುರುವಳಿ ಆಗಬೇಕಾದ ಮುಂಗಡ	76615.00											
24.	<p>ಠೇವಣಿಗಳು</p> <p>1997-98ನೇ ಸಾಲಿನಲ್ಲಿ ಠೇವಣಿ ರಿಜಿಸ್ಟರ್‌ನ್ನು ನಿರ್ವಹಿಸಿದ್ದು, ಅದರ ವಿವರ ಈ ಕೆಳಗಿನಂತೆ ಇರುತ್ತದೆ.</p> <table data-bbox="470 957 1097 1149"> <tr> <td>ಪ್ರಾರಂಭದ ಶಿಲ್ಕು</td> <td>2171803.00</td> </tr> <tr> <td>1997-98ರಲ್ಲಿ ಸ್ವೀಕರಿಸಿದ್ದು</td> <td>44464.00</td> </tr> <tr> <td>ಬಿಲ್ಲು</td> <td>2216267.00</td> </tr> <tr> <td>1997-98ರಲ್ಲಿ ಮರು ಪಾವತಿಸಿದ್ದು</td> <td>1760063.00</td> </tr> <tr> <td>31.03.1998ಕ್ಕೆ ಉಳಿದಿದ್ದು</td> <td>456204.00</td> </tr> </table>	ಪ್ರಾರಂಭದ ಶಿಲ್ಕು	2171803.00	1997-98ರಲ್ಲಿ ಸ್ವೀಕರಿಸಿದ್ದು	44464.00	ಬಿಲ್ಲು	2216267.00	1997-98ರಲ್ಲಿ ಮರು ಪಾವತಿಸಿದ್ದು	1760063.00	31.03.1998ಕ್ಕೆ ಉಳಿದಿದ್ದು	456204.00	
ಪ್ರಾರಂಭದ ಶಿಲ್ಕು	2171803.00											
1997-98ರಲ್ಲಿ ಸ್ವೀಕರಿಸಿದ್ದು	44464.00											
ಬಿಲ್ಲು	2216267.00											
1997-98ರಲ್ಲಿ ಮರು ಪಾವತಿಸಿದ್ದು	1760063.00											
31.03.1998ಕ್ಕೆ ಉಳಿದಿದ್ದು	456204.00											
25.	<p>ಉಳಿಕೆ ಪ್ರಮಾಣ ಪತ್ರ ರವಾನಿಸಿರುವುದು:</p> <p>1997-98ನೇ ಸಾಲಿನಲ್ಲಿ ಬಿಡುಗಡೆ ಆದ ಅನುದಾನಗಳನ್ನು ಈ ಕೆಳಕಂಡಂತಿದೆ.</p> <table data-bbox="470 1308 1097 1420"> <tr> <td>1) ಸರ್ಕಾರದ ಅನುದಾನ</td> <td>1,50,00,000.00</td> </tr> <tr> <td>2) ಸರ್ಕಾರದ ಹೆಚ್ಚುವರಿ ಅನುದಾನ</td> <td>11476000.00</td> </tr> <tr> <td>ಒಟ್ಟು</td> <td>26476000.00</td> </tr> </table>	1) ಸರ್ಕಾರದ ಅನುದಾನ	1,50,00,000.00	2) ಸರ್ಕಾರದ ಹೆಚ್ಚುವರಿ ಅನುದಾನ	11476000.00	ಒಟ್ಟು	26476000.00					
1) ಸರ್ಕಾರದ ಅನುದಾನ	1,50,00,000.00											
2) ಸರ್ಕಾರದ ಹೆಚ್ಚುವರಿ ಅನುದಾನ	11476000.00											
ಒಟ್ಟು	26476000.00											

	<p>ಮೇಲಿನಂತೆ ಪಡೆಯಲಾದ ಅನುದಾನಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದ ಪತ್ರ ಸಂಖ್ಯೆ: ಕವಿಹಂ:ಹಕಅ: ವೆಚ್ಚಗಳು: ಬಪ್ರಪ: 1998-99:2001 ದಿನಾಂಕ 18.06.1998ರ ಮೂಲಕ ರೂ.25000000.00ಕ್ಕೆ ಮತ್ತು ಪತ್ರ ಸಂಖ್ಯೆ: ಕವಿಹಂ:ಹಕಅ: ಹೆಚ್ಚುವರಿ: ಅನುದಾನ: 98-99 ದಿನಾಂಕ 04.04.1998 ರಂದು ಸರಕಾರಕ್ಕೆ ಬಳಕೆ ಪ್ರಮಾಣ ಪತ್ರಗಳನ್ನು ರವಾನಿಸಲಾಗಿದೆ.</p>									
26.	<p>ಅನುದಾನಗಳು:</p> <p>1997-98ನೇ ಸಾಲಿನಲ್ಲಿ ಪಡೆಯಲಾದ ಆಯಾ ಅನುದಾನಗಳು ಈ ಕೆಳಗಿನಂತಿರುತ್ತವೆ.</p> <table border="0" style="margin-left: auto; margin-right: auto;"> <tr> <td style="padding-right: 20px;">1) ಸರಕಾರದ ಅನುದಾನ</td> <td style="text-align: right;">15000000.00</td> </tr> <tr> <td>2) ಸರಕಾರದ ಹೆಚ್ಚುವರಿ ಅನುದಾನ</td> <td style="text-align: right;">11476000.00</td> </tr> <tr> <td>3) ಇತರೆ ಅನುದಾನ</td> <td style="text-align: right;">95967.00</td> </tr> <tr> <td>ಒಟ್ಟು</td> <td style="text-align: right;">26571967.00</td> </tr> </table> <p>ಮೇಲಿನಂತೆ ಪಡೆಯಲಾದ ಅನುದಾನದ ಅನುದಾನಗಳ ವಿವರವನ್ನು ಅನುಬಂಧ ಸಂಖ್ಯೆ(5) ರಲ್ಲಿ ನಮೂದಿಸಿ ವರದಿಗೆ ಲಗತ್ತಿಸಲಾಗಿದೆ.</p>	1) ಸರಕಾರದ ಅನುದಾನ	15000000.00	2) ಸರಕಾರದ ಹೆಚ್ಚುವರಿ ಅನುದಾನ	11476000.00	3) ಇತರೆ ಅನುದಾನ	95967.00	ಒಟ್ಟು	26571967.00	
1) ಸರಕಾರದ ಅನುದಾನ	15000000.00									
2) ಸರಕಾರದ ಹೆಚ್ಚುವರಿ ಅನುದಾನ	11476000.00									
3) ಇತರೆ ಅನುದಾನ	95967.00									
ಒಟ್ಟು	26571967.00									
27.	<p>ಬ್ಯಾಂಕಿನಲ್ಲಿಯ ನಿಧಿಯನ್ನು ಇನ್ನೊಂದು ಬ್ಯಾಂಕಿಗೆ ಸಕಾಲದಲ್ಲಿ ವರ್ಗಾವಣೆ ಮಾಡದೇ ವಿಶ್ವವಿದ್ಯಾಲಯ ನಿಧಿಗೆ ನಷ್ಟವುಂಟು ಮಾಡಿರುವುದು:</p> <p>(i) ಪುಸ್ತಕ ಸಾಲಿನಲ್ಲಿ ಒಂದು ಬ್ಯಾಂಕು ಉಳಿತಾಯ ಖಾತೆಯಿಂದ ಇನ್ನೊಂದು ಬ್ಯಾಂಕಿನ ಉಳಿತಾಯ ಖಾತೆಯ ನಿಧಿಯನ್ನು ವರ್ಗಾವಣೆ ಮಾಡುವದಿದ್ದಲ್ಲಿ, ಪ್ರತಿ ತಿಂಗಳ 10ನೇ ದಿನಾಂಕದೊಳಗಾಗಿ ವರ್ಗಾಯಿಸಿದರೆ ಉಳಿತಾಯ ಖಾತೆಗೆ ನೀಡುವ ಬ್ಯಾಂಕ್ ಬಡ್ಡಿ ಯಾವುದೇ ನಷ್ಟವಾಗುವುದಿಲ್ಲ. ಆದರೆ 1997-98ನೇ ಸಾಲಿನಲ್ಲಿ ಆಯಾ ತಿಂಗಳು 10ನೇ ತಾರೀಖಿನ ನಂತರ ವರ್ಗಾವಣೆ ಮಾಡಿದ್ದರಿಂದ ವಿಶ್ವವಿದ್ಯಾಲಯದ ನಿಧಿಗೆ ನಷ್ಟ ಉಂಟಾಗಿರುತ್ತದೆ. ಅದರ ವಿವರ ಅನುಬಂಧ ಸಂಖ್ಯೆ 6 ಮತ್ತು 7ರಲ್ಲಿ ನಮೂದಿಸಿದಂತೆ ಒಟ್ಟು ರೂ. 7625000.00ಗಳನ್ನು ವರ್ಗಾವಣೆ ಮಾಡಿದ್ದರಿಂದ ಶೇ.4.5ರಂತೆ ಒಂದು ತಿಂಗಳಿಗೆ ರೂ 28594.00ಬಡ್ಡಿ ನಷ್ಟವಾಗಿರುತ್ತದೆ. ಸದರಿ ವರ್ಗಾವಣೆಯನ್ನು ನಿಗದಿತ ಅವಧಿಯಲ್ಲಿಯೇ ವರ್ಗಾಯಿಸಿದ್ದರೆ. ಈ ನಷ್ಟ ಆಗುತ್ತಿರಲಿಲ್ಲ. ಕಾರಣ ವರ್ಗಾವಣೆಗೆ ಸಂಬಂಧಿಸಿದ್ದರಿಂದ ರೂ/28594.00ನ್ನು ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p> <p>(ii) 1997-98ನೇ ಸಾಲಿನಲ್ಲಿ ಪ್ರಸಾರಾಂಗದ ವಿಭಾಗದಲ್ಲಿಯು ಸಹ (ಕಪ್ಪು ಹಲಗೆ ಯೋಜನೆ ಸೇರಿದಂತೆ) ಈ ವರದಿಗೆ ಲಗತ್ತಿಸಿರುವ ಅನುಬಂಧ 7ರಲ್ಲಿ ವಿವರಿಸಿರುವಂತೆ ಒಟ್ಟು ರೂ.6422122.00ಗಳನ್ನು ಆಯಾ ತಿಂಗಳು 10ನೇ ತಾರೀಖು ಅದನಂತರ ವರ್ಗಾವಣೆ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಒಂದು ತಿಂಗಳಿಗೆ ರೂ. 24083.00ಗಳ ಬಡ್ಡಿ ನಷ್ಟ ಉಂಟು</p>									

	<p>ಮಾಡಲಾಗಿದೆ. ಕಾರಣ ಈ ನಷ್ಟಕ್ಕೆ ಕಾರಣರಾದವರಿಂದ ರೂ.24083.00 ಗಳನ್ನು ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p> <p>ಈ ರೀತಿಯ ನಷ್ಟ ಆಗದಂತೆ ನೋಡಿಕೊಳ್ಳಲು ಹಿಂದಿನ 1996-97ನೇ ಸಾಲಿನ ತನಿಖಾ ವರದಿಯ ಪ್ಯಾರಾ ಸಂಖ್ಯೆ 26ರಲ್ಲಿ ಆಕ್ಷೇಪಣೆ ಮಾಡಲಾಗಿದ್ದರೂ 1997-98ನೇ ಸಾಲಿನಲ್ಲೂ ಇದೇ ತಪ್ಪನ್ನು ಮಾಡಲಾಗಿದೆ. ಕಾರಣ ವಿಭಾಗದ ಮುಖ್ಯಸ್ಥರು ಇದಕ್ಕೆ ಸೂಕ್ತ ಸಮಜಾಯಿಸಿಯನ್ನು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 65ರ ಪ್ರಕಾರ ನೀಡಲು ಸೂಚಿಸಿದೆ.</p>	
28.	<p>ಪ್ರಸಾರಾಂಗ ವಿಭಾಗದಲ್ಲಿ ರಸೀದಿ ಪುಸ್ತಕಗಳ ದಾಸ್ತಾನು ಲೆಕ್ಕವನ್ನು ನಿಯಮಾನುಸಾರ ನಿರ್ವಹಿಸದೇ ಇರುವುದು (ವಿಚಾರಣಾ ಪತ್ರ ಸಂಖ್ಯೆ 25:06.01.1999):</p> <p>ಪ್ರಸಾರಾಂಗ ವಿಭಾಗದಲ್ಲಿ ಪ್ರಸ್ತುತ ತನಿಖೆಗೆ ಹಾಜರುಪಡಿಸಿದ ಕಡತಗಳು: ದಾಖಲೆಗಳು ರಸೀದಿ ಪುಸ್ತಕಗಳನ್ನು ಆಧರಿಸಿ ವಿವಿಧ ರಸೀದಿ ಪುಸ್ತಕಗಳ ಅಂತಿಮ ಶಿಲ್ಕುಗಳ ವಿವರಗಳನ್ನು ಅನುಬಂಧ (8) ಹಾಗೂ ಅನುಬಂಧ (9)ರಲ್ಲಿ ವರದಿಗೆ ಲಗತ್ತಿಸಿದೆ.</p> <p>1997-98ನೇ ಸಾಲಿನಲ್ಲಿ ಪ್ರಸಾರಾಂಗ ವಿಭಾಗದಲ್ಲಿ ರಸೀದಿ ಪುಸ್ತಕಗಳ ದಾಸ್ತಾನು ಲೆಕ್ಕವನ್ನು ಸಮರ್ಪಕವಾದ ನಿರ್ವಹಿಸಿರುವುದಿಲ್ಲ. ಅಂದರೆ ರಸೀದಿ ಪುಸ್ತಕಗಳನ್ನು ವಿತರಿಸಿದ ದಿನಾಂಕ ಹಾಗೂ ಮರಳಿ ಬಂದ ದಿನಾಂಕಗಳನ್ನು ದಾಸ್ತಾನು ಪುಸ್ತಕದಲ್ಲಿ ಬರೆದಿರುವುದಿಲ್ಲ. ಅಲ್ಲದೇ ವರ್ಷದ ಅಂತ್ಯಕ್ಕೆ ಸಂಕ್ಷಿಪ್ತ ಘೋಷ್ವಾರೆಯನ್ನು ಹಾಕಿ ಉಳಿದ ಶಿಲ್ಕುಗಳನ್ನು ಕಚೇರಿಯ ಮುಖ್ಯಸ್ಥರು ದೃಢೀಕರಿಸಿರುವುದಿಲ್ಲ. ಇನ್ನು ಮುಂದಾದರು ಇದನ್ನು ಸರಿಪಡಿಸಬೇಕು.</p>	
29.	<p>ವೇತನ ಬಟವಾಡೆ ಪುಸ್ತಕ ನಿರ್ವಹಿಸದಿರುವ ಬಗ್ಗೆ:</p> <p>ಕರ್ನಾಟಕ ಆರ್ಥಿಕ ಸಂಹಿತೆಯ ಪರಿಚ್ಛೇದ 52 53ರ ಪ್ರಕಾರ, ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಬಟವಾಡೆ ಪುಸ್ತಕವನ್ನು ಮೂಲ ದಾಖಲಾತಿಗಾಗಿ ನಮೂನೆ-9ರಲ್ಲಿ ನಿರ್ವಹಿಸಬೇಕಾಗಿದ್ದು, ಈ ರಿಜಿಸ್ಟ್ರನ್ನು ನಿರ್ವಹಿಸಿರುವುದಿಲ್ಲ. ಪ್ರತಿ ತಿಂಗಳ ವೇತನವನ್ನು ಕಂಪ್ಯೂಟರ್ ರೋಲ್‌ನಲ್ಲಿ ಪಡೆದ ಪಾವತಿ ಮಾಡಲಾಗಿದೆ. ಕರ್ನಾಟಕ ಆರ್ಥಿಕ ಸಂಹಿತೆಯ ಮಾದರಿಯಲ್ಲಿ ಹುದ್ದೆಯ ಪದನಾಮ, ವೇತನ ಶ್ರೇಣಿ ಹಾಗೂ ಇತರೆ ವಿವರಗಳನ್ನು ನಮೂದಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.</p>	
30.	<p>ವೇತನ ಶ್ರೇಣಿ ಪುಸ್ತಕ:</p>	

1997-98ನೇ ಸಾಲಿನ ಲೆಕ್ಕ ತನಿಖೆಗೆ ಹಾಜರುಪಡಿಸಲಾದ ವೇತನ ಶ್ರೇಣಿ ಪುಸ್ತಕವನ್ನು ಪರಿಶೀಲಿಸಲಾಗಿ ಸದ್ರಿ ರಿಜಿಸ್ಟ್ರನ್ನು ಅಪೂರ್ಣವಾಗಿ ನಿರ್ವಹಿಸಲಾಗಿದೆ. 1997-98ನೇ ಸಾಲಿನಲ್ಲಿ ಸೃಜನೆಗೊಂಡ, ಭರ್ತಿಯಾದ ಹಾಗೂ ಮಂಜೂರಾದ ಹುದ್ದೆಗಳ ವಿವರಗಳನ್ನು ಇದರಲ್ಲಿ ನಮೂದಿಸಿಲ್ಲ. ಸದ್ರಿ ಪುಸ್ತಕದಲ್ಲಿ ಸದ್ಯ ನಮೂದಿಸಿರುವ ಮಾಹಿತಿಗಳು ಈ ಹಿಂದಿನ ವರ್ಷಗಳ ದಾಖಲು ಆಗಿದ್ದು ಇತ್ತೀಚಿನ ಮಂಜೂರು ಆದೇಶದೊಂದಿಗೆ ವಿವರಗಳನ್ನು ಬರೆದು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ಸರ್ಕಾರದ ಆದೇಶಗಳ ಪ್ರಕಾರ ಮಂಜೂರಾದ ಹುದ್ದೆಗಳು, ಹಾಗೂ ಅವುಗಳಲ್ಲಿ ಭರ್ತಿಯಾಗಿರುವ ಹುದ್ದೆಗಳ ವಿವರಗಳನ್ನು ಅನುಬಂಧ 10ರಲ್ಲಿ ವಿವರಿಸಿ ಲೆಕ್ಕ ತನಿಖಾ ವರದಿಗೆ ಲಗತ್ತಿಸಲಾಗಿದೆ.

ಪ್ರತಿ ನಿಯೋಜನೆಗೊಂಡ ಸಿಬ್ಬಂದಿಯು ಹುದ್ದೆಗಳ ಹಾಗೂ ಷರತ್ತಿನ ವಿವರಗಳನ್ನು ವೇತನವನ್ನು ಶ್ರೇಣಿಯ ವಹಿಯಲ್ಲಿ ನಮೂದಿಸಿರುವುದಿಲ್ಲ. ಸೇವಾ ಷರತ್ತುಗಳ ವಿವರಗಳೊಂದಿಗೆ ವಿವರ ಬರೆಯಲು ಸೂಚಿಸಿದೆ.

31. ಹುದ್ದೆಗಳ ಮಂಜೂರಾತಿ ಪಡೆಯದೇ ನೇಮಕಾತಿ ಭರ್ತಿ ಮಾಡಿಕೊಂಡ ಹುದ್ದೆಗಳ ಬಗ್ಗೆ
 ಈ ಕೆಳಕಂಡ ಹುದ್ದೆಗಳನ್ನು ವಿಶ್ವವಿದ್ಯಾಲಯದಲ್ಲಿ ಸೃಜಿಸಿ ಭರ್ತಿ ಮಾಡಿಕೊಳ್ಳಲಾಗಿದ್ದು ಈ ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿರುವುದಿಲ್ಲ. ಈ ಹುದ್ದೆಗಳನ್ನು ಸೃಜಿಸಿಗೊಂಡ ನಂತರ ಸರ್ಕಾರದಿಂದ ಮಂಜೂರಾತಿ ಪಡೆದು ಭರ್ತಿ ಮಾಡಬೇಕಾಗಿತ್ತು. ಈ ಹುದ್ದೆಗಳಿಗೆ ಈವರೆವಿಗೂ ಮಂಜೂರಿ ಪಡೆಯದೇ ಇರುವುದರಿಂದ ಒಟ್ಟು ರೂ.516769.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ವಿವರ ಈ ಕೆಳಕಂಡಂತಿದೆ.

ಕ್ರ.ಸಂ	ಹೆಸರು	ಹುದ್ದೆ	ಮೊತ್ತ
			1997-98ನೇ ಸಾಲಿನ ವೇತನ
1	ಶ್ರೀ ನಂಜಯ್ಯನವರು	ಸಹಾಯಕ ಅಭಿಯಂತರರು	95089.00
2	ಶ್ರೀ ಸುಜ್ಞಾನಮೂರ್ತಿ	ಸಹಾಯಕ ನಿರ್ದೇಶಕರು	76843.00
3	ಶ್ರೀ ಕೆ.ಕೆ. ಮಕಾಳಿ	ವಿನ್ಯಾಸಕಲಾವಿದ	77894.00
4	ಶ್ರೀ ಗಣೇಶ್‌ಯಾಜಿ	ಪೋಟೋಗ್ರಾಫರ್	56556.00
5	ಶ್ರೀ ಸಿ.ಗುಡಿಮನಿ	ಗ್ರಂಥಾಲಯ ಸಹಾಯಕ	55390.00
6	ಶ್ರೀಎಸ್.ಪಿ. ರಾಜಶೇಖರಯ್ಯ	ಸಿಸ್ಟಮ್ ಅನಾಲಿಸಿಸ್	82871.00
7	ಶ್ರೀ ಡಿ. ಹುಸೇನ	ತಾಂತ್ರಿಕ ಸಹಾಯಕ ದೃಶ್ಯಕಲಾವಿಭಾಗ	41506.00
8	ಶ್ರೀ ಹನುಮೇಶ ಪತ್ತಾರ	ಪೋಷಕ	30620.00
		ಒಟ್ಟು ರೂ.	51,6,769.00

<p>32.</p>	<p>ಮುಂಜೂರಾದ ಹುದ್ದೆಗಿಂತಲೂ ಹೆಚ್ಚಿಗೆ ನೇಮಕಾತಿ ಮಾಡಿಕೊಂಡಿರುವ ಬಗ್ಗೆ:</p> <p>1997-98ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಜೂರಾದ ಹುದ್ದೆಗಳ ಸರ್ಕಾರದ ಮಂಜೂರಾತಿ ಆದೇಶಗಳನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯವು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಭರ್ತಿ ಮಾಡಿಕೊಳ್ಳಲಾಗಿದೆ. ವಿವರ ಈ ಕೆಳಗೆ ತಿಳಿಸಲಾಗಿದೆ. ಆದ್ದರಿಂದ ಹೆಚ್ಚಿಗೆ ಭರ್ತಿ ಮಾಡಿಕೊಂಡಿರುವ ಹುದ್ದೆಗಳಿಗೆ ಸರ್ಕಾರದಿಂದ ಸ್ಪಷ್ಟ ಮಂಜೂರಾತಿ ಪಡೆಯುವವರೆಗೆ ಈ ನೇಮಕಾತಿಗಳನ್ನು ಆಕ್ಷೇಪಿಸಲಾಗಿದೆ.</p> <p>ಸರ್ಕಾರದ ಹುದ್ದೆಗಳ ಮಂಜೂರಾತಿ ಆದೇಶಗಳು</p> <ol style="list-style-type: none"> 1. ಇಡಿ 24 ಯುಎನ್ 94 ದಿನಾಂಕ 05.08.1994 2. ಇಡಿ 12 ಕೆವಿವಿ 95 ದಿನಾಂಕ 06.02.1996 3. ಇಡಿ 15 ಕೆವಿವಿ 95 ದಿನಾಂಕ 30.07.1996 4. ಇಡಿ 161ಯೋಯೋ 98 ದಿನಾಂಕ 19.11.1998 <p>ಮಂಜೂರಾದ ಹುದ್ದೆಗಿಂತ ಹೆಚ್ಚಿಗೆ ನೇಮಕಾತಿ ಮಾಡಿಕೊಂಡ ಸಿಬ್ಬಂದಿ ವಿವರ</p> <table border="1" data-bbox="212 790 1310 1045"> <thead> <tr> <th>ಕ್ರ.ಸಂ</th> <th>ಹುದ್ದೆಗಳ ವಿವರ</th> <th>ಮಂಜೂರಾದ ಹುದ್ದೆಗಳು</th> <th>ಭರ್ತಿಯಾದ ಹುದ್ದೆಗಳು</th> <th>ಹೆಚ್ಚಿಗೆ ಭರ್ತಿಯಾಗಿದ್ದು</th> </tr> </thead> <tbody> <tr> <td>1</td> <td>ಪ್ರವಾಚಕರು</td> <td>20</td> <td>21</td> <td>1</td> </tr> <tr> <td>2</td> <td>ಅಧ್ಯಾಪಕರು</td> <td>32</td> <td>36</td> <td>4</td> </tr> <tr> <td>3</td> <td>ಹಿರಿಯ ಸಹಾಯಕರು(ಅಧೀಕ್ಷಕರ ಖಾಲಿ ಇರುವ ಜಾಗದಲ್ಲಿ ಕೊಡಲಾಗಿದೆ.)</td> <td>7</td> <td>14</td> <td>7</td> </tr> </tbody> </table>	ಕ್ರ.ಸಂ	ಹುದ್ದೆಗಳ ವಿವರ	ಮಂಜೂರಾದ ಹುದ್ದೆಗಳು	ಭರ್ತಿಯಾದ ಹುದ್ದೆಗಳು	ಹೆಚ್ಚಿಗೆ ಭರ್ತಿಯಾಗಿದ್ದು	1	ಪ್ರವಾಚಕರು	20	21	1	2	ಅಧ್ಯಾಪಕರು	32	36	4	3	ಹಿರಿಯ ಸಹಾಯಕರು(ಅಧೀಕ್ಷಕರ ಖಾಲಿ ಇರುವ ಜಾಗದಲ್ಲಿ ಕೊಡಲಾಗಿದೆ.)	7	14	7	
ಕ್ರ.ಸಂ	ಹುದ್ದೆಗಳ ವಿವರ	ಮಂಜೂರಾದ ಹುದ್ದೆಗಳು	ಭರ್ತಿಯಾದ ಹುದ್ದೆಗಳು	ಹೆಚ್ಚಿಗೆ ಭರ್ತಿಯಾಗಿದ್ದು																		
1	ಪ್ರವಾಚಕರು	20	21	1																		
2	ಅಧ್ಯಾಪಕರು	32	36	4																		
3	ಹಿರಿಯ ಸಹಾಯಕರು(ಅಧೀಕ್ಷಕರ ಖಾಲಿ ಇರುವ ಜಾಗದಲ್ಲಿ ಕೊಡಲಾಗಿದೆ.)	7	14	7																		
<p>33.</p>	<p>ನಿಯೋಜಿತ ಸಿಬ್ಬಂದಿ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಿಕೊಂಡಿದ್ದು ಸರ್ಕಾರದಿಂದ ಅನುಮೋದನೆ ಪಡೆದಿಲ್ಲ.</p> <p>ಕನ್ನಡ ವಿಶ್ವವಿದ್ಯಾಲಯದಲ್ಲಿ ಬೇರೆ ಇಲಾಖೆಯಿಂದ ಒಟ್ಟು 6 ಮಂದಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದು ಅವರ ಸೇವೆಗಳಿಗನುಗುಣವಾಗಿ ವಿಶ್ವವಿದ್ಯಾಲಯದಲ್ಲೇ ವಿಲೀನಮಾಡಿಕೊಳ್ಳಲಾಗಿದೆ. ವಿವರಗಳನ್ನು ಅನುಬಂಧ 11 (1ಮತ್ತು2)ರಲ್ಲಿ ವಿವರಿಸಲಾಗಿತ್ತು.</p> <p>ಅನುಬಂಧ (11) 1 ಮತ್ತು 2ರಲ್ಲಿ ವಿವರಿಸಿದಂತೆ ಈ ಕೆಳಕಂಡ 3 ಸಿಬ್ಬಂದಿಗೆ ಸರ್ಕಾರದಿಂದ ಅನುಮೋದನೆ ಪಡೆದಿರುವುದಿಲ್ಲ. ಆದಾಗ್ಯೂ ಮಾತೃ ಇಲಾಖೆಯಿಂದ ಖಾಯಂ ಹುದ್ದೆಯಲ್ಲಿ ವಿಲೀನ ಮಾಡಿಕೊಳ್ಳಲಾಗಿದೆ. ಕಾರಣ ನಿಯಮಾನುಸಾರ ಸರ್ಕಾರದ</p>																					

	ಅನುಮೋದನೆ ಪಡೆಯಲು ಸೂಚಿಸಿದೆ.																	
	<table border="1"> <thead> <tr> <th>ಕ್ರ.ಸಂ</th> <th>ಹೆಸರು</th> <th>ಪದನಾಮ</th> <th>ನಿಯೋಜನೆ ದಿನಾಂಕ</th> </tr> </thead> <tbody> <tr> <td>1</td> <td>ಡಾ.ಕೆ.ಎಂ.ಸುರೇಶ್</td> <td>ನಿರ್ದೇಶಕರು</td> <td>07.11.19941</td> </tr> <tr> <td>2</td> <td>ಡಾ.ಕೆ. ಹೆಚ್. ಕಟ್ಟಿ</td> <td>ಯೋಜನಾಧಿಕಾರಿ</td> <td>03.05.1996</td> </tr> <tr> <td>3</td> <td>ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ</td> <td>ಪ್ರಾಧ್ಯಾಪಕರು</td> <td>29.08.19992</td> </tr> </tbody> </table>	ಕ್ರ.ಸಂ	ಹೆಸರು	ಪದನಾಮ	ನಿಯೋಜನೆ ದಿನಾಂಕ	1	ಡಾ.ಕೆ.ಎಂ.ಸುರೇಶ್	ನಿರ್ದೇಶಕರು	07.11.19941	2	ಡಾ.ಕೆ. ಹೆಚ್. ಕಟ್ಟಿ	ಯೋಜನಾಧಿಕಾರಿ	03.05.1996	3	ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ	ಪ್ರಾಧ್ಯಾಪಕರು	29.08.19992	
ಕ್ರ.ಸಂ	ಹೆಸರು	ಪದನಾಮ	ನಿಯೋಜನೆ ದಿನಾಂಕ															
1	ಡಾ.ಕೆ.ಎಂ.ಸುರೇಶ್	ನಿರ್ದೇಶಕರು	07.11.19941															
2	ಡಾ.ಕೆ. ಹೆಚ್. ಕಟ್ಟಿ	ಯೋಜನಾಧಿಕಾರಿ	03.05.1996															
3	ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ	ಪ್ರಾಧ್ಯಾಪಕರು	29.08.19992															
34.	<p>ಸೇವಾ ಪುಸ್ತಕದ ನಿರ್ವಹಣೆಯಲ್ಲಿ ಕಂಡು ಬಂದ ನ್ಯೂನತೆಗಳು:</p> <p>ಕರ್ನಾಟಕ ಸರ್ಕಾರ ನೌಕರರ ಸೇವಾ ಕನ್ನಡ ವಿಶ್ವವಿದ್ಯಾಲಯ ಹಂಪಿ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿದ್ದು, ಸೇವಾ ಪುಸ್ತಕಗಳ ನಿರ್ವಹಣೆಯಲ್ಲಿ ಈ ಕೆಳಕಂಡ ಲೋಪದೋಷಗಳು ಕಂಡು ಬಂದಿರುತ್ತದೆ.</p> <ol style="list-style-type: none"> 1. ಕೆ.ಸಿ.ಎಸ್.ಆರ್. ನಿಯಮ 407ರ ಪ್ರಕಾರ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ಅವರವರ ಸೇವಾ ಪುಸ್ತಕಗಳನ್ನು ತೋರಿಸಿ ಅವರು ತಮ್ಮ ಸೇವೆ ಪುಸ್ತಕಗಳನ್ನು ನಿರೀಕ್ಷಿಸಿದ ಬಗ್ಗೆ ಸಹಿಗಳನ್ನು ಪಡೆಯಬೇಕಾಗಿದ್ದು, ಪಡೆದಿರುವುದಿಲ್ಲ. 2. ಮರಣ ಹಾಗೂ ನಿವೃತ್ತಿ ಉಪದಾನದ ಬಗ್ಗೆ ನಾಮ ನಿರ್ದೇಶನವನ್ನು ನಿಯಮ 302 (6) (ನಮೂನೆ 2 ರಿಂದ 5 ರವರೆಗೆ ಯಾವುದಾದರೂ ಒಂದು)ರ ಪ್ರಕಾರ ನಾಮನಿರ್ದೇಶನ ಮಾಡಬೇಕಾಗಿಸದ್ದು ಮಾಡಿರುವುದಿಲ್ಲ. 3. ಕೆ.ಸಿ.ಎಸ್.ಆರ್. ನಿಯಮ 406ರ ಪ್ರಕಾರ ನೌಕರರ ಗುರುತಿನ ಚಿಹ್ನೆಗಳನ್ನು ನಮೂದಿಸಬೇಕಾಗಿದ್ದು, ನಮೂದಿಸಿಲ್ಲ. 4. ಬಡ್ಡಿ ಹೊಂದಿದ ನೌಕರರ ಸೇವಾ ಪುಸ್ತಕದಲ್ಲಿ ತೇರ್ಗಡೆ ಹೊಂದಿದ ಇಲಾಖೆ ಪರಿಷ್ಕೆಯ ವಿವರ ಹಾಗೂ ಅಂಕಪಟ್ಟಿ ಪ್ರತಿಗಳನ್ನು ಲಗತ್ತಿಸದಿರುವುದು. 5. ಭಾಗ - 3 ಮತ್ತು 5ರಲ್ಲಿ ರಜೆಯ ಲೆಕ್ಕಚಾರ ಮಾಡುವಲ್ಲಿ ಮಾಡಲಾದ ತಿದ್ದುಪಡಿಗಳಿಗೆ ಮೇಲಾಧಿಕಾರಿಗಳಿಂದ ದೃಢೀಕರಿಸದಿರುವುದು. ಭಾಗ - 5ರಲ್ಲಿನ ವಿವರಗಳನ್ನು ನಮೂದಿಸದಿರುವುದು. <p>ಈ ಮೇಲಿನ ನ್ಯೂನತೆಗಳನ್ನು ಸರಿಪಡಿಸಿ ಸೇವಾ ಪುಸ್ತಕಗಳನ್ನು ನಿಯಮಾನುಸಾರ ನಿರ್ವಹಣೆ ಮಾಡಿ ಮುಂದಿನ ಲೆಕ್ಕ ತನಿಖೆಗೆ ಹಾಜರಿಪಡಿಸಲು ಸೂಚಿಸಿದೆ.</p>																	
35.	<p>ಎರವಲು ಸೇವೆ ಸಿಬ್ಬಂದಿಗೆ ಮಂಜೂರು ಮಾಡಿದ ಗಳಿಕೆ ರಜೆ ಅಧ್ಯರ್ಪಣೆ ಮಾಡಿದ ಮೊತ್ತವನ್ನು ಸಂಬಂಧಪಟ್ಟ ಮಾತೃ ಇಲಾಖೆಯಿಂದ ಮರುಪಾವತಿ ಆಗದಿರುವುದು:</p> <p>ಕರ್ನಾಟಕ ಸರ್ಕಾರಿ ನೌಕರರ ಸೇವಾ ನಿಯಮಾವಳಿ ನಿಯಮ 436ರ ಪ್ರಕಾರ ಗಳಿಕೆ ರಜೆ ಅಧ್ಯರ್ಪಣೆ ಮಾಡಿ 30 ದಿನಗಳ ಗಳಿಕೆ</p>																	

ರಜೆ ನಗದೀಕರಣ ಸೌಲಭ್ಯವನ್ನು ಈ ಕೆಳಕಂಡ ಎರವಲು ಸೇವಾ ಸಿಬ್ಬಂದಿಗೆ ಕೊಡಲಾಗಿದೆ. ಆದರೆ ನಿಯಮಾನುಸಾರ ಇದನ್ನು ಸಂಬಂಧಪಟ್ಟ ಇಲಾಖೆಯಿಂದ ವಾಪಾಸ್ ಪಡೆಯಬೇಕಾಗಿದ್ದು ಇನ್ನು ಮರುಪಾವತಿ ಮಾಡಿಕೊಂಡಿಲ್ಲ. ಆದ್ದರಿಂದ ಈ ಕೆಳಕಂಡ ಮೊತ್ತವನ್ನು ಸಂಬಂಧಪಟ್ಟ ಇಲಾಖೆಯಿಂದ ಮರು ಭರ್ತಿ ಮಾಡಿಕೊಳ್ಳಲು ಸೂಚಿಸಿದೆ. ಅಲ್ಲಿಯವರೆಗೆ ರೂ.5703-00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.

ಮಾತೃ ಇಲಾಖೆ	ಸಿಬ್ಬಂದಿ ಹೆಸರು	ಓಜರ್ ಚೆಕ್ ಸಂ	ಮೊತ್ತ
ಭೂ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಬೆಂಗಳೂರು	ಶ್ರೀ. ಡಿ. ಪರಮೇಶ್ವರ	1239 30.12.1997 ಅವಧಿ 06.10.1997ರಿಂದ 04.11.1999	

36. ಕ್ರೋಢೀಕೃತ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ:

1997-98ನೇ ಸಾಲಿನಲ್ಲಿ 43 ಜನರು ಅನುಬಂಧ-12 ರಲ್ಲಿ ತೋರಿಸಿದಂತೆ ಕ್ರೋಢೀಕೃತ ಆಧಾರದ ಮೇರೆಗೆ ವಿವಿಧ ಸಿಬ್ಬಂದಿ ವರ್ಗದವರನ್ನು ನೇಮಕಾತಿ ಮಾಡಿಕೊಂಡು, ಪ್ರತ್ಯೇಕವಾಗಿ ಕ್ರೋಢೀಕೃತ ವೇತನ ಬಿಲ್ ತಯಾರಿಸಿ ವೇತನ ಪಾವತಿಸಲಾಗಿದೆ.

ಪರಿನಿಯಮದ ಸೇವಾ ನಿಯಮಗಳು 14ರ ಪ್ರಕಾರ ಯಾವುದೇ ಹುದ್ದೆ ಖಾಲಿ ಇದ್ದಾಗ ಮಾತ್ರ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಂಡು ಖಾಯಂ ಸಿಬ್ಬಂದಿ ನೇಮಕವಾದ ತಕ್ಷಣ ಸದರಿ ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಬೇಕಾಗಿರುತ್ತದೆ. ಆದರೆ ವಿಶ್ವವಿದ್ಯಾಲಯದವರು ಖಾಲಿ ಹುದ್ದೆಗಳು ಇಲ್ಲದಿದ್ದರೂ, ಹುದ್ದೆಗಳ ವಿವರಗಳು ಇಲ್ಲದೇ ಕ್ರೋಢೀಕೃತ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ವೇತನ ವಿತರಿಸಿರುವುದು ನಿಯಮಕ್ಕೆ ವ್ಯತಿರಿಕ್ತವಾಗಿರುತ್ತದೆ.

ಕಾರಣ ಈ ಮೇಲಿನ ಕ್ರೋಢೀಕೃತ ಹುದ್ದೆಗಳ ಸ್ಪಷ್ಟ ಸೃಜನೆಗಳ ಆದೇಶದೊಂದಿಗೆ ಸರ್ಕಾರದ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲು ಸೂಚಿಸಿದೆ. ಅಲ್ಲಿಯವರೆಗೆ 1997-98ನೇ ಸಾಲಿನಲ್ಲಿ ವಿತರಿಸಿದ ವೇತನ ಅನುಬಂಧ -12 ರಲ್ಲಿ ತಿಳಿಸಿರುವಂತೆ ಒಟ್ಟು

ರೂ 949873.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

37. ಭದ್ರತಾಪಡೆ ಕಾಮಗಾರರ ಒಪ್ಪಂದದ ನೇಮಕಾತಿ ಹಾಗೂ ಒಪ್ಪಂದದ ಮೇಲೆ ಹಣ ಪಾವತಿ ಮಾಡಿರುವ ಬಗ್ಗೆ:

1997-98ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಆವರಣ ಹಾಗೂ ಅಸ್ತಿಗಳ ಕಾವಲುಗಾಗಿ ಭದ್ರತಾಪಡೆ ಕಾವಲುಗಾರರೆಂದು ಮೆ: ಪ್ರೀಮಿಯರ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ನಿಯೋಜಿಸಿದ ಸಿಬ್ಬಂದಿಯಿಂದ ಕಾವಲು ಸೇವೆ ಪಡೆದು ಒಪ್ಪಂದದ ಪ್ರಕಾರ ಈ ಕೆಳಕಂಡಂತೆ ಹಣ ಪಾವತಿಸಲಾಗಿದೆ.

ಸಿಬ್ಬಂದಿಯ ಮಂಜೂರಾತಿ ಪ್ರಕಾರ 10 ಕಾವಲುಗಾರರ ಹುದ್ದೆಗಳು ಭರ್ತಿಯಾಗಿದ್ದು, ಇವರ ಸೇವೆಯ ಜೊತೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ಪ್ರೀಮಿಯರ್ ಸೆಕ್ಯೂರಿಟಿ ಗಾರ್ಡ್ಸ್‌ನ ಒಪ್ಪಂದದ ಮೇರೆಗೆ ಸೇವೆ ಪಡೆದು ಹಣ ಪಾವತಿಸಿದ್ದನ್ನು ತನಿಖೆಯಲ್ಲಿ ಆಕ್ಷೇಪಿಸಲಾಗಿದೆ. ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು 1996-97ನೇ ಸಾಲಿನ ಲೆಕ್ಕ ತನಿಖೆ ವರದಿ ಪ್ರಾರಂಭ ಸಂಖ್ಯೆ 37ರ ಮೂಲಕ ಸೂಚಿಸಿದಾಗ್ಯೂ ಕ್ರಮ ಕೈಗೊಂಡಿರುವುದಿಲ್ಲ. ಕಾರಣ 1997-98ರಲ್ಲಿ ಪಾವತಿಸಿದ ಒಟ್ಟು ರೂ.493877ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

1997-98ನೇ ಸಾಲಿನಲ್ಲಿ ಮೆ: ಪ್ರೀಮಿಯರ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರಿಗೆ ಪಾವತಿ ಮಾಡಿದ ಹಣದ ವಿವರ:

ಓಚರ್ ಸಂಖ್ಯೆ	ದಿನಾಂಕ	ಚೆಕ್ ಸಂಖ್ಯೆ	ದಿನಾಂಕ	ಮೊತ್ತ
154	17.05.1997	255316	17.05.1997	37847.00
234	10.06.1997	758555	10.06.1997	40194.00
321	28.06.1997	-	28.06.1997	11248.00
392	05.07.1997	255506	05.07.1997	40194.00
532	01.08.1997	255625	01.08.1997	40194.00
699	04.09.1997	255880	04.09.1997	40193.00
885	03.10.1997	256451	03.10.1997	40577.00
1011	06.11.1997	256936	06.11.1997	36980.00
1218	15.12.1997	257299	15.12.1997	41290.00

	1285	09.01.1998	257450	09.01.1998	41290.00	
	1416	14.02.1998	750561	14.02.1998	41290.00	
	1530	12.03.1998	750600	12.03.1998	82580.00	
			ಒಟ್ಟು ಮೊತ್ತ		493877.00	
38.	ದಿನಗೂಲಿ ನೌಕರರ ವೇತನ ಪಾವತಿ:					
	<p>1997-98ನೇ ಸಾಲಿನಲ್ಲಿ ವಿಶ್ವವಿದ್ಯಾಲಯದವರು ಅನುಬಂಧ-13 ರಲ್ಲಿ ತಿಳಿಸಿರುವಂತೆ ದಿನಗೂಲಿ ನೌಕರರ ವೇತನವೆಂದು ಪಾವತಿ ಮಾಡಿರುತ್ತಾರೆ. ಸದ್ರಿ ದಿನಗೂಲಿ ನೌಕರರ ದಿನಗೂಲಿಯ ಹುದ್ದೆಯ ಸೃಷ್ಟಿಯಲ್ಲದೆ ನೇಮಕಾತಿ ಮಾಡಿಕೊಂಡು ಪಗಾರ ನೀಡಿರುವುದು ನಿಯಮಕ್ಕೆ ವ್ಯತಿರಿಕ್ತವಾಗಿದೆ. ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಡಿ.ಪಿ.ಎ.ಆರ್.11 ಎಸ್ ಎಲ್ ಸಿ 90 ದಿನಾಂಕ 09.05.1990ರ ಪ್ರಕಾರ ಸರ್ಕಾರದ ಯಾವುದೇ ಇಲಾಖೆಯಲ್ಲಿ ಸಾರ್ವಜನಿಕ ಉದ್ಯಮಗಳಲ್ಲಿ, ಶಾಸನ ಬದ್ಧ ಅಥವಾ ಶಾಸನ ಬದ್ಧವಲ್ಲದ ಸಂಸ್ಥೆಗಳಲ್ಲಿ, ನಿಯಮಗಳಲ್ಲಿ ಮಂಡಳಿಗಳಲ್ಲಿ ಸರ್ಕಾರದ ಕಂಪನಿಗಳಲ್ಲಿ ಸೇರಿದಂತೆ ದಿನಗೂಲಿ ಆಧಾರದ ಮೇಲೆ ನೇಮಕಾತಿ ಮಾಡಿದ ಪಕ್ಷದಲ್ಲಿ ಜ್ಞಾಪನ ಸಂಖ್ಯೆ: ಡಿಪಿಎಆರ್ 10 ಎಸ್ಎಲ್‌ಸಿ 83 ದಿನಾಂಕ 03.07.1984ರಲ್ಲಿ ಉಲ್ಲೇಖಿಸಿದಂತೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರು ಸಂಪೂರ್ಣವಾಗಿ ಹೊಣೆಗಾರರೆಂದು ಪರಿಗಣಿಸಲಾಗುವುದೆಂದು ಹಾಗೂ ಸದರಿ ಸೂಚನೆಗಳನ್ನು ಸರ್ಕಾರವು ಪುನಃ ಆದೇಶ ಸಂಖ್ಯೆ: ಸಿಅಸುಇ9 ಸಂಸ್ಥೆ ಬೆಂಗಳೂರು ದಿನಾಂಕ 22.04.1997ರ ಮೂಲಕ ದಿನಗೂಲಿ ಆಧಾರದ ಮೇಲೆ ನೇಮಕಾತಿ ಮಾಡುವುದನ್ನು ನಿಷೇಧಿಸಿರುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಕಾರಣ 1997-98ನೇ ಸಾಲಿನಲ್ಲಿ ಒಟ್ಟಾರೆ ದಿನಗೂಲಿ ನೌಕರರ ನೇಮಕಾತಿ ಹಾಗೂ (ವೇತನ) ಕೂಲಿ ವಿತರಿಸಿದ್ದನ್ನು ಸಂಬಂಧಪಟ್ಟ ಮಂಜೂರಾತಿ ಪಡೆಯುವವರೆಗೆ ವಿತರಿಸಿದ ಅನುಬಂಧ 13ರ ಒಟ್ಟು ಹಣ ರೂ.146225.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>					
39.	ಕುಲಪತಿಯವರ ಗೃಹ ಕಛೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಪ್ರಯಾಣ ಭತ್ಯೆ ಸಂದಾಯ:					
	<p>ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು 1997-98ನೇ ಸಾಲಿನಲ್ಲಿ ಮಾನ್ಯ ಕುಲಪತಿಯವರು ಗೃಹ ಕಛೇರಿ ಹೊಸಪೇಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊಸಪೇಟೆಗೆ ಅನ್ವಯಿಸುವ ಮನೆ ಬಾಡಿಗೆ ಭತ್ಯೆ ಕೊಡುವಲ್ಲಿ ಕಮಲಾಪುರದಿಂದ ಹೊಸಪೇಟೆಗೆ ಹೋಗಿ ಬರುವ ಪ್ರತಿ ದಿವಸದ ಪ್ರವಾಸ ಭತ್ಯೆಯೆಂದು ಕೈ ರಸೀದಿ ಮೂಲಕ ಒಟ್ಟು ರೂ.5976.00ಗಳನ್ನು ಪ್ರಯಾಣ ಭತ್ಯೆ ನೀಡಿದ್ದಾರೆ. ಈ ನೌಕರರ ಸೇವೆ ಹೊಸಪೇಟೆಯಲ್ಲಿ ಗೃಹ ಕಛೇರಿಯಲ್ಲಿ ಉಪಯೋಗಿಸುವುದರಿಂದ ದಿನಾಲು ಹೊಸಪೇಟೆಯಿಂದ</p>					

ಕಮಲಾಪುರಕ್ಕೆ ಹೋಗಿ ಬರುವ ಪ್ರಮೇಯ ಉದ್ಭವಿಸುವುದಿಲ್ಲ. ವಿವರ ಈ ಕೆಳಗಿನಂತಿದೆ.

ಕ್ರ. ಸಂ	ವೋಚರ್ ಸಂ	ದಿನಾಂಕ	ಹಣ	ಅವಧಿ	ವಿವರ	
1	111	28.04.1997	558.00	3:97	1) ಶ್ರೀಮತಿ ಸುಭದ್ರಮ್ಮ 2) ಶ್ರೀ ತಿಂದಪ್ಪ 3) ಶ್ರೀ ಗಂಗಾಪುರ	ಇವರಿಗೆ ಪ್ರತಿ ಮಾಹೆಗೆ 186ರಂತೆ 186X3=558
2	267	19.06.1997	540.00	4:97	—“—	186X3=558
3	409	10.07.1997	1038.00	5, 6:97	—“—	186X3=558
4	589	14.08.1997	558.00	7:97	—“—	186X3=558
5	751	19.09.1997	558.00	8:97	—“—	186X3=558
6	930	16.10.1997	540.00	9:97	1) ಶ್ರೀಮತಿ ಸುಭದ್ರಮ್ಮ 2) ಶ್ರೀ ತಿಂದಪ್ಪ 3) ಶ್ರೀ ಬಸಯ್ಯ	186X3=558
7	1055	31.10.1997	558.00	10:97	—“—	186X3=558
8	1190	09.12.1997	360.00	11:97	—“—	186X3=558
9	1297	20.01.1998	558.00	12:97	—“—	186X3=558
10	1396	13.02.1998	372.00	1:98	ಬೊಮ್ಮಪ್ಪ ಶ್ರೀಮತಿ ಸುಭದ್ರಮ್ಮ ತಿಂದಪ್ಪಹಾಗೂ ಸೋಮಶೇಖರಯ್ಯ	
11	1578	13.03.1998	336.00	2:98	ತಿಂದಪ್ಪ ಹಾಗೂ ಭೀಮಪ್ಪ	

ಹೊಸಪೇಟೆಗೆ ಹೋಗಿ ಇವರಿಗೆ ಪ್ರಯಾಣ ಭತ್ಯೆ ದೊರೆಯುವುದಿಲ್ಲ. ಆದ್ದರಿಂದ ರೂ.5976ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.

ಹಾಗೂ ಹೀಗೆ ಕೊಡುವ ಔಚಿತ್ಯವನ್ನು ಪರಿಶೀಲಿಸಲು ಸೂಚಿಸಿದೆ.

	<p>ಈ ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಸದರಿ ಪ್ರಯಾಣ ಭತ್ಯೆಯನ್ನು ಯಾವ ನಿಯಮಾನುಸಾರ ನೀಡಲಾಗಿದೆಂಬುದಕ್ಕೆ ಸಮಂಜಸ ವಿವರ ನೀಡುವವರೆಗೆ 1997-98ರಲ್ಲಿ ನೀಡಿದ ಪ್ರಯಾಣ ಭತ್ಯೆಯ ಒಟ್ಟು ರೂ. 5976.00ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.</p>																																	
<p>40.</p>	<p>ಪ್ರಯಾಣ ಭತ್ಯೆಯನ್ನು ಹೆಚ್ಚಿಗೆ ಪಡೆದಿರುವಿಕೆ:</p> <p>ಕನ್ನಡ ವಿಶ್ವವಿದ್ಯಾಲಯ, ಹಂಪಿಯ 1997-98ನೇ ಸಾಲಿನಲ್ಲಿ ಸಂಗೀತ ವಿಭಾಗದ ಪಿ. ಹನುಮಣ್ಣ ನಾಯಕ ದೊರೆ ಇವರಿಗೆ ಹೊಸಪೇಟೆಯಿಂದ ಗದಗ್ಗೆ ಹೋಗಿ ಬರಲು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದೆಂದು ಈ ಕೆಳಗಿನಂತೆ ರೂ.1.050ಗಳನ್ನು ಪಾವತಿ ಮಾಡಿರುತ್ತದೆ.</p> <table border="1" data-bbox="201 518 1310 909"> <thead> <tr> <th>ಕ್ರ. ಸಂ</th> <th>ವೋಚರ್ ನಂ</th> <th>ದಿನಾಂಕ</th> <th>ವಿವರ</th> <th>ಕಿ.ಮೀ</th> <th>ಪಡೆದದ್ದು</th> <th>ಕೊಡಬೇಕಾದದ್ದು</th> <th>ವ್ಯತ್ಯಾಸ</th> </tr> </thead> <tbody> <tr> <td>1</td> <td>1546</td> <td>21.03.1998</td> <td>ಹನುಮಣ್ಣನಾಯಕ ದೊರೆ ಇವರಿಗೆ ಕಾರ್ ಪ್ರಯಾಣದ ಭತ್ಯೆ ಹೊಸಪೇಟೆಯಿಂದ ಗದಗ್ಗೆ ಹೋಗಿ ಬರಲು</td> <td>150</td> <td>150</td> <td>300</td> <td>300</td> </tr> <tr> <td></td> <td></td> <td></td> <td></td> <td>350</td> <td>350</td> <td>300</td> <td>300</td> </tr> <tr> <td></td> <td></td> <td></td> <td></td> <td>1050</td> <td>1050</td> <td>900</td> <td>150</td> </tr> </tbody> </table> <p>ಆದರೆ ಸದರಿಯವರು ಪ್ರತಿ ಕಿ.ಮೀ.ಗೆ ರೂ.350 ದರ ದಂತೆ 300 ಕಿ.ಮೀ ಗೆ ರೂ 1050-00ಗಳನ್ನು ಪಡೆದಿದ್ದಾರೆ. ನಿಯಮಾವಳಿ ಪ್ರಕಾರ 300X300-900ಗಳನ್ನು ಪಡೆಯಬೇಕಾಗಿದ್ದು ಹೆಚ್ಚಿಗೆ ಪಡೆದ ಮೊತ್ತ ರೂ.150ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ನಿಧಿಗೆ ತುಂಬಲು ಸೂಚಿಸಿದೆ.</p>	ಕ್ರ. ಸಂ	ವೋಚರ್ ನಂ	ದಿನಾಂಕ	ವಿವರ	ಕಿ.ಮೀ	ಪಡೆದದ್ದು	ಕೊಡಬೇಕಾದದ್ದು	ವ್ಯತ್ಯಾಸ	1	1546	21.03.1998	ಹನುಮಣ್ಣನಾಯಕ ದೊರೆ ಇವರಿಗೆ ಕಾರ್ ಪ್ರಯಾಣದ ಭತ್ಯೆ ಹೊಸಪೇಟೆಯಿಂದ ಗದಗ್ಗೆ ಹೋಗಿ ಬರಲು	150	150	300	300					350	350	300	300					1050	1050	900	150	
ಕ್ರ. ಸಂ	ವೋಚರ್ ನಂ	ದಿನಾಂಕ	ವಿವರ	ಕಿ.ಮೀ	ಪಡೆದದ್ದು	ಕೊಡಬೇಕಾದದ್ದು	ವ್ಯತ್ಯಾಸ																											
1	1546	21.03.1998	ಹನುಮಣ್ಣನಾಯಕ ದೊರೆ ಇವರಿಗೆ ಕಾರ್ ಪ್ರಯಾಣದ ಭತ್ಯೆ ಹೊಸಪೇಟೆಯಿಂದ ಗದಗ್ಗೆ ಹೋಗಿ ಬರಲು	150	150	300	300																											
				350	350	300	300																											
				1050	1050	900	150																											
<p>41.</p>	<p>ಹಬ್ಬದ ಮುಂಗಡ ಮುರುವಳಿ ಮಾಡದಿರುವ ಬಗ್ಗೆ:</p> <p>ಹಬ್ಬದ ಮುಂಗಡದ ಮುರುವಳಿ ವಿವರಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ಸಿಬ್ಬಂದಿಯಿಂದ ಹಬ್ಬದ ಮುಂಗಡದ ಮುರುವಳಿ ಆಗಿರುವುದಿಲ್ಲ.</p> <p>ಶ್ರೀ ಲಕ್ಷ್ಮೀಪತಿ ಸಿ.ಜಿ. ಅಧ್ಯಾಪಕರು:</p> <p>ದಿನಾಂಕ 22.07.1996 ರಂದು ಚೆಕ್ ಸಂಖ್ಯೆ 2,54, 200ರ ಮೂಲಕ ಒಟ್ಟು 9 ಸಿಬ್ಬಂದಿಗೆ ಒಳಗೆ ರೂ.9000ಗಳನ್ನು ಡ್ರಾ ಮಾಡಿ</p>																																	

	<p>ವೈಯಕ್ತಿಕವಾಗಿ ಅವರವರ ಉಳಿತಾಯ ಖಾತೆಗೆ ಜಮಾ ಮಾಡಲು ಹೊಂದಾಣಿಕೆಗೆ ಪತ್ರವನ್ನು ಕೊಡಲಾಗಿದೆ. ಹಬ್ಬದ ಮುಂಗಡ ರಿಜಿಸ್ಟರನ್ನು ಪರಿಶೀಲಿಸಲಾಗಿ ಶ್ರೀ ಲಕ್ಷ್ಮೀಪತಿ ಇವರಿಗೆ ರದ್ದುಪಡಿಸಲಾಗಿದೆ ಎಂದು ದಾಖಲು ಮಾಡಿದೆ ಹಾಗೂ ಮುರುವಳಿ ಮಾಡಿರುವುದಿಲ್ಲ. ಆದರೆ ರದ್ದುಪಡಿಸಿದ ಮೊತ್ತ ರೂ.1000ಗಳನ್ನು ಪುನಃ ನಿಧಿಗೆ ಜಮಾ ಆದ ವಿವರಗಳಿಲ್ಲ.</p> <p>ಶ್ರೀ ಬಿ.ಆರ್. ಲಿಂಗರಾಜು, ಅಧ್ಯಕ್ಷರು ಇವರಿಗೆ ಪಾವತಿಸಿದ ಮುಂಗಡ ಮಾರ್ಚ್ 97ರಿಂದ ಜುಲೈ 99ರವರೆಗೆ ಒಟ್ಟು ರೂ. 500ಗಳು ಮುರುವಳಿ ಆಗಿರುವುದಿಲ್ಲ. ಕಾರಣ ರೂ.1500ಗಳನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳುವುದು.</p>																	
42.	<p>ಗೈರುಹಾಜರಿ ದಿನಗಳನ್ನು ಹಕ್ಕಿನಲ್ಲಿ ರಜೆ ಇಲ್ಲದ ಕಾರಣ ವೇತನ ರಹಿತ ರಜೆ ಎಂದು ಆದೇಶಿಸಿ ರಜೆ ವೇತನ ನೀಡಿರುವ ಬಗ್ಗೆ:</p> <p>ಡಾ. ಸಿ. ಮಹದೇವ ಇವರು ಈ ಹಿಂದೆ 12.12.1996 ರಿಂದ 21.12.1996 ರವರೆಗೆ ಗೈರು ಹಾಜರಿದ್ದು, ಸದರಿ ಅವಧಿಯಲ್ಲಿ ಇವರ ಹಕ್ಕಿನಲ್ಲಿ ಯಾವುದೇ ರಜೆ ಇಲ್ಲದ ಪ್ರಯುಕ್ತ ವೈದ್ಯಕೀಯ ಆಧಾರದ ಮೇಲೆ ವೇತನ ರಹಿತ ರಜೆ ಎಂದು ಮಂಜೂರು ಮಾಡಿ ಆದೇಶ ನೀಡಿ ಸೇವಾ ಪುಸ್ತಕದಲ್ಲಿ ದಾಖಲು ಮಾಡಲಾಗಿದೆ. ಈ ಅವಧಿಯನ್ನು ಪುನಃ ಗಳಿಕೆ ರಜೆ ಎಂದು ಪರಿಗಣಿಸಿ ಓಚರ್ ಸಂಖ್ಯೆ 693 ದಿನಾಂಕ 03.09.1997 ರಂದು ಚೆರ್ ಸಂಖ್ಯೆ 255875ರ ಮೂಲಕ ಈ ಅವಧಿಯ ವೇತನ ರೂ.3076 ಗಳನ್ನು ಡ್ರಾ ಮಾಡಿ ಪಾವತಿಸಲಾಗಿದೆ. ರೂ. 3076 ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>																	
43.	<p>ಯು.ಜಿ.ಸಿ. ವೇತನ ಶ್ರೇಣಿಯಲ್ಲಿ ಪಿ.ಹೆಚ್.ಡಿ. ಎಂ.ಫಿಲ್. ಪದವಿ ಹೊಂದಿದವರಿಗೆ ವೇತನ ಮುಂಬಡ್ತಿ ನೀಡಿರುವುದರ ಬಗ್ಗೆ:</p> <p>1997-98ನೇ ಸಾಲಿನಲ್ಲಿ ಪಿ.ಹೆಚ್.ಡಿ. ಎಂ ಫಿಲ್. ಹೊಂದಿದವರಿಗೆ ಕ್ರಮವಾಗಿ 3 ಮುಂಬಡ್ತಿ ಹಾಗೂ 1 ಮುಂಬಡ್ತಿ ನೀಡಿ ಓಚರ್ ಸಂಖ್ಯೆ 1343 ದಿನಾಂಕ 02.02.1998 ಪ್ರಕಾರ ಈ ಕೆಳಕಂಡ ಬೋಧಕ ಸಿಬ್ಬಂದಿಗೆ ಪಾವತಿಸಲಾಗಿದೆ.</p> <table border="1" data-bbox="212 1053 1142 1292"> <thead> <tr> <th>ಕ್ರ.ಸಂ</th> <th>ಹೆಸರು</th> <th>ಹುದ್ದೆ</th> <th>ಮುಂಬಡ್ತಿಯಾಗಿ ಪಡೆದ ಬಾಕಿ ಮೊತ್ತ</th> </tr> </thead> <tbody> <tr> <td>1</td> <td>ಶ್ರೀ ಅಶೋಕ ಕುಮಾರ್ ರಂಜೋರ</td> <td>ಉಪನ್ಯಾಸಕರು</td> <td>ರೂ. 6210.00</td> </tr> <tr> <td>2</td> <td>ಶ್ರೀ ಹೆಚ್.ಡಿ.ಹಳ್ಳಿಕೇರಿ</td> <td>ಉಪನ್ಯಾಸಕರು</td> <td>ರೂ. 14673.00</td> </tr> <tr> <td></td> <td></td> <td>ಒಟ್ಟು ಮೊತ್ತ</td> <td>ರೂ. 20883.00</td> </tr> </tbody> </table> <p>ಈ ಮುಂಬಡ್ತಿಗಳಿಗೆ ವಿಶ್ವವಿದ್ಯಾಲಯದ ಆದೇಶ ಪತ್ರ ಸಂಖ್ಯೆ ಕು.ಸಿ: ಎಂಫಿಲ್:ಪಿಹೆಚ್: ಮುಂಬಡ್ತಿ ದಿನಾಂಕ 12.02.1998 ಪ್ರಕಾರ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ ಮಂಜೂರು ಮಾಡಿ ಅರಿಯರ್ಸ್ ಬಿಲ್ ಮಾಡಲಾಗಿದೆ. ಸೇವೆಯಲ್ಲಿ ಇದ್ದು</p>	ಕ್ರ.ಸಂ	ಹೆಸರು	ಹುದ್ದೆ	ಮುಂಬಡ್ತಿಯಾಗಿ ಪಡೆದ ಬಾಕಿ ಮೊತ್ತ	1	ಶ್ರೀ ಅಶೋಕ ಕುಮಾರ್ ರಂಜೋರ	ಉಪನ್ಯಾಸಕರು	ರೂ. 6210.00	2	ಶ್ರೀ ಹೆಚ್.ಡಿ.ಹಳ್ಳಿಕೇರಿ	ಉಪನ್ಯಾಸಕರು	ರೂ. 14673.00			ಒಟ್ಟು ಮೊತ್ತ	ರೂ. 20883.00	
ಕ್ರ.ಸಂ	ಹೆಸರು	ಹುದ್ದೆ	ಮುಂಬಡ್ತಿಯಾಗಿ ಪಡೆದ ಬಾಕಿ ಮೊತ್ತ															
1	ಶ್ರೀ ಅಶೋಕ ಕುಮಾರ್ ರಂಜೋರ	ಉಪನ್ಯಾಸಕರು	ರೂ. 6210.00															
2	ಶ್ರೀ ಹೆಚ್.ಡಿ.ಹಳ್ಳಿಕೇರಿ	ಉಪನ್ಯಾಸಕರು	ರೂ. 14673.00															
		ಒಟ್ಟು ಮೊತ್ತ	ರೂ. 20883.00															

	<p>ಪಿಹೆಚ್.ಡಿ: ಎಂಫಿಲ್ ಪಡೆದ ಉಪನ್ಯಾಸಕರಿಗೆ ಮುಂಬಡ್ತಿ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಕಾರಣ ರೂ. 20883ಗಳನ್ನು ವಸೂಲಾತಿಗೆ ಸೂಚಿಸಿದೆ.</p>													
44.	<p>ನೇಮಕಾತಿ ಆದೇಶಕ್ಕಿಂತ ಪೂರ್ವಾನುಯಾಯ ವೇತನ ನೀಡಿರುವುದು:</p> <p>ಶ್ರೀ ಕೆ. ಜಾಫರ್‌ಸಾದಿಖ್ ಇವರನ್ನು ಕ್ರೋಡೀಕೃತ ವೇತನದಲ್ಲಿ ನೇಮಕಾತಿ ಮಾಡಿಕೊಳ್ಳಲು ಮಾನ್ಯ ಕುಲಪತಿಗಳು ಅವರ ದಿನಾಂಕ 30.12.1997 ಟಿಪ್ಪಣಿ ಆದೇಶದಲ್ಲಿ ಶಿಫಾರಸ್ಸು ಮಾಡಿರುತ್ತಾರೆ. ಆದರೆ ಇವರ ಕ್ರೋಡೀಕೃತ ವೇತನ ಬಿಲ್ಲಿನ ಓಚರ್ ಸಂಖ್ಯೆ.1504 ದಿನಾಂಕ 04.03.98ನ್ನು (ಚೆಕ್ ನಂ.007008) ಪರಿಶೀಲಿಸಲಾಗಿ ದಿನಾಂಕ 22.12.1997 ರಿಂದ 20.02.1998ರ ವರೆಗೆ ಹಾಜರಿ ಪತ್ರ ನೀಡಿ ಇವರು ಒಟ್ಟು ರೂ.2361-00ಗಳ ವೇತನವನ್ನು ಪಡೆದಿದ್ದಾರೆ. ನೇಮಕಾತಿ ಆದೇಶಕ್ಕಿಂತ ಪೂರ್ವಾನುಯಾಯ ನೀಡಿದ ವೇತನವನ್ನು ತನಿಖೆಯಲ್ಲಿ ಆಕ್ಷೇಪಿಸಲಾಗಿದ್ದು ಈ ಬಗ್ಗೆ ಲೆಕ್ಕ ತನಿಖಾ ವಿಚಾರಣೆ ಪತ್ರ ಸಂಖ್ಯೆ.17 ಕು. ಮೂಲಕ ವಿವರ ಕೇಳಿದಾಗ್ಯೂ ಉತ್ತರ ನೀಡಿರುವುದಿಲ್ಲ. ಕಾರಣ ನೇಮಕಾತಿ ಆದೇಶಕ್ಕಿಂತ ಪೂರ್ವಾನುಯಾಯ ಅಂದರೆ ದಿನಾಂಕ 22.12.1997 ರಿಂದ 30.12.1997ರ ವರೆಗೆ ಇವರಿಗೆ ಕೊಟ್ಟ ವೇತನ ಒಟ್ಟು ರೂ. 348.00ಗಳನ್ನು ವಸೂಲಿಗೆ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>													
45.	<p>ಶ್ರೀ ಡಿ. ಪರಮೇಶ್ವರ ಪ್ರಥಮ ದರ್ಜೆ ಭೂಮಾಪಕರು ಇವರಿಗೆ ಒಂದು ತಿಂಗಳು ಮುಂಚಿತವಾಗಿ ವೇತನ ಬಡ್ಡಿ ನೀಡಿದ ಬಗ್ಗೆ:</p> <p>ಶ್ರೀ ಡಿ. ಪರಮೇಶ್ವರ, ಪ್ರಥಮ ದರ್ಜೆ ಭೂಮಾಪಕರು ಇವರ ಬಿಲ್ಲಿಗೆ ಲಗತ್ತಿಸಲಾದ ಎಲ್.ಪಿ.ಸಿ. ಪ್ರಕಾರ ಇವರ ವೇತನ ರೂ.1760ಗಳು ಇದ್ದು ಇವರ ವಾರ್ಷಿಕ ಬಡ್ಡಿ 8-97ರಲ್ಲಿ ಇರುತ್ತದೆ. ಅವರ ವಾರ್ಷಿಕ ಬಡ್ಡಿಯು 8-97 ಇದ್ದು 7-97ರಲ್ಲಿ ಕೊಟ್ಟಿರುವುದರಿಂದ ರೂ.104 ಹೆಚ್ಚಿಗೆ ಕೊಟ್ಟಿದೆ. ಕಾರಣ ರೂ.104ನ್ನು ವಸೂಲಾತಿಗೆ ಸೂಚಿಸಿದೆ.</p>													
46.	<p>ಯು.ಜಿ.ಸಿ. ಸದಸ್ಯರಿಗೆ ಔಪಚಾರಿಕ ವೆಚ್ಚಗಳ ಮುಂಗಡದಲ್ಲಿ -ಪ್ರವಾಸ ಮುಂಗಡ ನೀಡಿದ ಬಗ್ಗೆ:</p> <p>ದೆಹಲಿಯಿಂದ ಬಂದ ಯು.ಜಿ.ಸಿ ಸದಸ್ಯರ ಔಪಚಾರಿಕ ವೆಚ್ಚಗಳಿಗೆ ಈ ಕೆಳಕಂಡಂತೆ ಒಟ್ಟು ರೂ.38461.00ಗಳನ್ನು ಶ್ರೀ ಸುಬ್ಬಣ್ಣ ರೈ ಯೋಜನಾಧಿಕಾರಿ ಇವರಿಗೆ ಮುಂಗಡ ನೀಡಲಾಗಿದೆ.</p> <table border="1" style="margin-left: auto; margin-right: auto;"> <thead> <tr> <th>ಚೆಕ್ ಸಂಖ್ಯೆ</th> <th>ದಿನಾಂಕ</th> <th>ಮೊತ್ತ</th> </tr> </thead> <tbody> <tr> <td>256470</td> <td>15.10.1997</td> <td>25,000.00</td> </tr> <tr> <td>257258</td> <td>04.12.1997</td> <td>13,461.00 (ಹೆಚ್ಚುವರಿ ಖರ್ಚು 5000)</td> </tr> <tr> <td colspan="2" style="text-align: center;">ಒಟ್ಟು ಮೊತ್ತ</td> <td>38461.00</td> </tr> </tbody> </table>	ಚೆಕ್ ಸಂಖ್ಯೆ	ದಿನಾಂಕ	ಮೊತ್ತ	256470	15.10.1997	25,000.00	257258	04.12.1997	13,461.00 (ಹೆಚ್ಚುವರಿ ಖರ್ಚು 5000)	ಒಟ್ಟು ಮೊತ್ತ		38461.00	
ಚೆಕ್ ಸಂಖ್ಯೆ	ದಿನಾಂಕ	ಮೊತ್ತ												
256470	15.10.1997	25,000.00												
257258	04.12.1997	13,461.00 (ಹೆಚ್ಚುವರಿ ಖರ್ಚು 5000)												
ಒಟ್ಟು ಮೊತ್ತ		38461.00												

ಈ ಮುಂಗಡ ಹೊಂದಾಣಿಕೆ ಆದ ಬಗ್ಗೆ ಓಚರ್‌ಗಳನ್ನು ಪರಿಶೀಲಿಸಲಾಗಿ ಸದಸ್ಯರು ತಂಗಿ ರೂಂ ಬಾಡಿಗೆ, ಕಾರ ಬಾಡಿಗೆ ಹಾಗೂ ಔತಣ ವೆಚ್ಚಗಳಿಗೆ ಈ ಹಣವನ್ನು ಭರಿಸಲಾಗಿದೆ.

ದಿನಾಂಕ:04.12.1997 ರಂದು ಹಾಜರುಪಡಿಸಿದ್ದು ಓಚರ್‌ಗಳನ್ನು ಪರಿಶೀಲಿಸಲಾಗಿ ಓಚರ್ ಹಿಂದುಗಡೆ ಯು.ಜಿ.ಸಿ ಯಿಂದ ಪಡೆದ ನಂತರ ಪುನರ್ ಮರಳಿಸುವುದಾಗಿ ಎಂದು ತಿಳಿಸಿ, ರೂ.2000ಗಳನ್ನು ಪ್ರವಾಸಕ್ಕಾಗಿ ಡಾ: ಮಿಶ್ರಾ ಇವರಿಗೆ ಕೈಗಡವಾಗಿ ಶ್ರೀ ಸುಬ್ಬಣ್ಣ ರೈ, ಇವರು ನೀಡಿರುತ್ತಾರೆ. (ತಮಗೆ ಕೊಟ್ಟ ಮುಂಗಡದಲ್ಲಿ) ಆದರೆ ಇದುವರೆಗೆ ಶ್ರೀ ಡಾ.ಎಸ್.ಕೆ. ಮಿಶ್ರಾ ಅವರಿಂದ ಈ 2000ಗಳು ಮರು ಭರ್ತಿ ಆಗಿರುವುದಿಲ್ಲ. ಕಾರಣ ರೂ 2000ವನ್ನು ವಸೂಲಾತಿಗೆ ಸೂಚಿಸಿದೆ ಹಾಗೂ ರೂ 38461-00 ಆಕ್ಷೇಪಣೆಯಲ್ಲಿ ಇಡಲಾಗಿದೆ.

47. ವೈದ್ಯಕೀಯ ಸಲಹೆಗಾರಿ ಸಂಭಾವನೆ ನೀಡಿದ ಬಗ್ಗೆ:

ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಯ ವೈದ್ಯಕೀಯ ಸಲಹೆಗಾರಿ ಈ ಕೆಳಕಂಡ ವೈದ್ಯಾಧಿಕಾರಿಗಳನ್ನು ನಿಯಮಿಸಲಾಗಿದ್ದು 1997-98ನೇ ಸಾಲಿನಲ್ಲಿ ಇವರಿಗೆ ಈ ಕೆಳಗೆ ತಿಳಿಸಿರುವಂತೆ ಒಟ್ಟು ರೂ.10,250ಗಳನ್ನು ಸಂಭಾವನೆ ನೀಡಲಾಗಿದೆ.

ಕ್ರ.ಸಂ	ಹೆಸರು	ಓಚರ್	ಮೊತ್ತ	ದಿನಾಂಕ
1	ಡಾ.ಜಿ.ವಿ. ಮನೋಹರ್	175	5250.00	31.05.1997
2	ಡಾ. ಅನುರಾಧ ಪಾಂಡುರಂಗ	1475	5000.00	19.02.1996
		ಒಟ್ಟು ಮೊತ್ತ	10250.00	

ಸದರಿ ವೈದ್ಯಾಧಿಕಾರಿಗಳು ರೋಗ ತಪಾಸಣಾ ಮಾಡಿದ ಸಿಬ್ಬಂದಿಯವರ ವಿವರ ಹಾಗೂ ವಿಶ್ವವಿದ್ಯಾಲಯದ ಆವರಣದಲ್ಲಿ ಚಿಕಿತ್ಸಾ ಕೇಂದ್ರ ತೆರೆದ ಬಗ್ಗೆ ಮತ್ತು ಭೇಟಿಗೆ ನೀಡುವ ನಿರ್ದಿಷ್ಟ ಸಮಯದ ಬಗ್ಗೆ ತನಿಖೆಯಲ್ಲಿ ತಿಳಿಯಲು ಲೆಕ್ಕ ತನಿಖಾ ವಿಚಾರಣಾ ಪತ್ರ ದಿನಾಂಕ :16.12.1998ರ ಮೂಲಕ ಕೇಳಲಾಗಿತ್ತು. ಅಲ್ಲದೇ ಪ್ರತಿ ಸಿಬ್ಬಂದಿಗೆ ರೂ.10.00ಗಳಂತೆ ಸಂಭಾವನೆ ಜೊತೆಗೆ ಫೀ ನಿಗದಿ ಪಡಿಸಿರುವುದರ ಬಗ್ಗೆ ಆಕ್ಷೇಪಿಸಲಾಗಿತ್ತು. ಆದರೆ ಲೆಕ್ಕ ತನಿಖೆ ಮುಕ್ತಾಯವಾದರೂ ಇದಕ್ಕೆ ಪ್ರತ್ಯುತ್ತರ ನೀಡಿರುವುದಿಲ್ಲ. ಕಾರಣ ರೂ.10250ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಅಲ್ಲದೇ ಇನ್ನು ಮುಂದೆ ನಿಯಮಾನುಸಾರ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಲಸದ ವೇಳೆಯಲ್ಲಿ ತುರ್ತು ಚಿಕಿತ್ಸಾ ವೈದ್ಯಕೀಯ ಸೇವೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

48. ಮಾನ್ಯ ಕುಲಪತಿಗಳ ಗೃಹ ಕಛೇರಿ ಔಪಚಾರಿಕ ವೆಚ್ಚಗಳಿಗೆ ಆಪ್ತ ಸಹಾಯಕರಿಗೆ ನೀಡಿದ ಮುಂಗಡಗಳಿಗೆ ಸಂಬಂಧಿಸಿದ ವಿವರವಾದ ಓಚರ್ ಗಳನ್ನು ತನಿಖೆಗೆ ಹಾಜರುಪಡಿಸದಿರುವುದು:

1997-98ನೇ ಸಾಲಿನಲ್ಲಿ ಈ ಕೆಳಗೆ ವಿನಂತಿಸಿದಂತೆ ಒಟ್ಟು ರೂ.1,11,983-00ಗಳನ್ನು ಮಾನ್ಯ ಕುಲಪತಿಗಳ ಗೃಹ ಕಛೇರಿ ಔಪಚಾರಿಕ ವೆಚ್ಚಕ್ಕಿಂದು ಮುಂಗಡ ಪಾವತಿ ಮಾಡಲಾಗಿದೆ. ಆಪ್ತ ಸಹಾಯಕರು ಹಣ ಪಡೆದ ಬಗ್ಗೆ ಸ್ವೀಕೃತಿ ರಸೀದಿ ಮಾತ್ರ ಇದ್ದು, ಇದಕ್ಕೆ ಮಾರಕವಾದ ಖರ್ಚಿನ ಓಚರ್‌ಗಳನ್ನು ತನಿಖೆಗೆ ಹಾಜರಿಪಡಿಸಿರುವುದಿಲ್ಲ.

ಕ್ರ.ಸಂ	ಓಚರ್ ಸಂಖ್ಯೆ	ದಿನಾಂಕ	ಚೆಕ್ ಸಂಖ್ಯೆ	ಮೊತ್ತ
1	122	29.04.1997	255192	10,000.00
2	207	04.06.1997	255355	10,000.00
3	408	10.07.1997	255516	10,000.00
4	565	12.08.1997	255657	10,000.00
5	683	02.09.1997	255866	10,000.00
6	905	09.10.1997	256466	10,000.00
7	975	29.10.1997	256909	10,000.00
8	1222	19.12.1997	257404	10,000.00
9	1312	22.01.1998	257471	10,000.00
10	1439	19.02.1998	257583	10,000.00
11	1466	23.02.1998	257583	4,273.00
12	1587	31.03.1998	0007073	6,710.00
13	1587	13.03.1998	007033	1,000.00
			ಒಟ್ಟು ಮೊತ್ತ	1,11,983.00

ಸಂಬಂಧಪಟ್ಟ ಓಚರ್‌ಗಳನ್ನು ಒದಗಿಸಬೇಕು. ಅಲ್ಲಿಯವರೆಗೆ ರೂ.1,11,983ನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.

49.	<p>ಕೆಲಸಕ್ಕೆ ಹಾಜರಾದ ದಿನಾಂಕವನ್ನು ರದ್ದುಗಿಳಿಸಿರುವುದು ಹಿಂದಿನ ದಿನಾಂಕಕ್ಕೆ ಸೇರುವ ದಿನಾಂಕ ಬದಲಾಯಿಸಿರುವುದು:</p> <p>ಈ ಕೆಳಕಂಡ ಸಿಬ್ಬಂದಿಯವರ ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿ ಈ ಸಿಬ್ಬಂದಿಯು ಕೆಲಸಕ್ಕೆ ಹಾಜರಾದ ದಿನಾಂಕ: 23.04.1997 ಪೂರ್ವಾಹ್ನ ಎಂದು ಸೇವಾ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಆರ್ಥಿಕ ಸೌಲಭ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಆದೇಶ ಸಂಖ್ಯೆ ಕವಿಹಂ: ಕುಸಂ 02 02 02 01 97-98: 921:930 ದಿನಾಂಕ: 02.09.1997ರ ಪ್ರಕಾರ ತಿದ್ದುಪಡಿ ಆದೇಶ ನೀಡಿ 01.06.1996ರ ಪೂರ್ವಾಹ್ನದಿಂದ ಎಂದು ಕೆಳಗೆ ಸೇವಾ</p>																						
50.	<p>ಪುಸ್ತಕದಲ್ಲಿ ನಮೂದಿಸಲಾಗಿದೆ. ಇದರಂತೆ ರಜೆ ಹಾಗೂ ಗಳಿಕೆ ರಜೆ ನಗದೀಕರಣ ಬಡ್ಡಿಗಳನ್ನು ಸಹಾ ನೀಡಲಾಗಿದೆ.</p> <table border="1" data-bbox="190 558 1332 877"> <thead> <tr> <th>ಕ್ರ. ಸಂ</th> <th>ಹೆಸರು</th> <th>ಹುದ್ದೆ</th> <th>ಸೇರಿದ ದಿನಾಂಕ</th> <th>ತಿದ್ದುಪಡಿ ಪರಿಗಣಿಸಿದ</th> <th>ಆದೇಶದ ಸೇರುವಿಕೆ ಕಾಲ</th> <th>ಪ್ರಕಾರ</th> </tr> </thead> <tbody> <tr> <td>1</td> <td>ಶ್ರೀ ಪುಟ್ಟಮಾದಯ್ಯ</td> <td>ವಾಹನಚಾಲಕ</td> <td>23.04.1997ರ ಪೂರ್ವಾಹ್ನ</td> <td>01.06.1996</td> <td>ಆರ್ಥಿಕ</td> <td>ಸೌಲಭ್ಯಗಳೊಡನೆ</td> </tr> <tr> <td>2</td> <td>ಶ್ರೀ ರಹಮತುಲ್ಲಾ</td> <td>ವಾಹನಚಾಲಕ</td> <td>23-04-1997</td> <td>01.06.1996</td> <td></td> <td></td> </tr> </tbody> </table> <p>ಸೇವಾ ಪುಸ್ತಕಗಳಲ್ಲಿ ದಾಖಲಾದ ಸೇರುವಿಕೆ ದಿನಾಂಕವನ್ನು ತಿದ್ದುಪಡಿ ಮಾಡಿ ಆದೇಶ ನೀಡಿ, ಹಿಂದಿನ ದಿನಾಂಕಕ್ಕೆ ಅನ್ವಯವಾಗುವ ರೀತಿಯಲ್ಲಿ ಸೇರುವ ದಿನಾಂಕವನ್ನು ಬದಲಾಯಿಸಿರುವುದು ನಿಯಮಬಾಹಿರ ಕಾರಣ ಹೇಗೆ ಕೊಟ್ಟ ಹಣವನ್ನು ವಸೂಲಿ ಮಾಡಲು ತಿಳಿಸಿದೆ.</p>	ಕ್ರ. ಸಂ	ಹೆಸರು	ಹುದ್ದೆ	ಸೇರಿದ ದಿನಾಂಕ	ತಿದ್ದುಪಡಿ ಪರಿಗಣಿಸಿದ	ಆದೇಶದ ಸೇರುವಿಕೆ ಕಾಲ	ಪ್ರಕಾರ	1	ಶ್ರೀ ಪುಟ್ಟಮಾದಯ್ಯ	ವಾಹನಚಾಲಕ	23.04.1997ರ ಪೂರ್ವಾಹ್ನ	01.06.1996	ಆರ್ಥಿಕ	ಸೌಲಭ್ಯಗಳೊಡನೆ	2	ಶ್ರೀ ರಹಮತುಲ್ಲಾ	ವಾಹನಚಾಲಕ	23-04-1997	01.06.1996			
ಕ್ರ. ಸಂ	ಹೆಸರು	ಹುದ್ದೆ	ಸೇರಿದ ದಿನಾಂಕ	ತಿದ್ದುಪಡಿ ಪರಿಗಣಿಸಿದ	ಆದೇಶದ ಸೇರುವಿಕೆ ಕಾಲ	ಪ್ರಕಾರ																	
1	ಶ್ರೀ ಪುಟ್ಟಮಾದಯ್ಯ	ವಾಹನಚಾಲಕ	23.04.1997ರ ಪೂರ್ವಾಹ್ನ	01.06.1996	ಆರ್ಥಿಕ	ಸೌಲಭ್ಯಗಳೊಡನೆ																	
2	ಶ್ರೀ ರಹಮತುಲ್ಲಾ	ವಾಹನಚಾಲಕ	23-04-1997	01.06.1996																			

51.

ನಿಯಮಬಾಹಿರವಾಗಿ ಪ್ರಯಾಣ ಭತ್ಯೆಯ ಬಿಲ್ಲುಗಳ ಮೊತ್ತ ಪಾವತಿಸಿರುವುದು.

ಕೇಂದ್ರ ಸ್ಥಾನದಿಂದ 8 ಕಿಲೋಮೀಟರ್ ಒಳಗಡೆ ಪ್ರಯಾಣ ಸಿಬ್ಬಂದಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ಪಾವತಿಸಲಾರದು ಎಂದು ನಿಯಮ ಇದ್ದರೂ ಸಹ ವಿಶ್ವವಿದ್ಯಾಲಯದವರು ಕೇಂದ್ರಸ್ಥಾನದಿಂದ 8 ಕಿಲೋ ಮೀಟರ್ ಒಳಗಡೆ ಇರುವ ಹಂಪಿ ಜಾತ್ರೆ 97ರಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಭಾಗವಹಿಸಿದ ಈ ಕೆಳಕಂಡ ಸಿಬ್ಬಂದಿಗೆ ಒಟ್ಟು ದಿನಭತ್ಯೆ ರೂ.1510 ಗಳನ್ನು ಈ ಕೆಳಗಿನಂತೆ ಪಾವತಿ ಮಾಡಲಾಗಿದೆ. ಇದು ಪ್ರವಾಸ ಭತ್ಯೆದ ಬಿಲ್ಲುಗಳ ನಿಯಮಕ್ಕೆ ವ್ಯತಿರಿಕ್ತವಾಗುತ್ತಿದೆ. ಕಾರಣ ರೂ 1510ನ್ನು ವಸೂಲಾತಿಗಾಗಿ ಸೂಚಿಸಿದೆ.

	ವೋ.ನಂ	ಚೆಕ್	ದಿನಾಂಕ	ಚೆಕ್.ಮೋ	ಸಿಬ್ಬಂದಿ	ಪಾವತಿ ಭತ್ಯೆ	ವಿವರ
1	427	2885 29	11.07.97	784.00	ಶ್ರೀ ರಿಚರ್ಡ್ ಡಿಸೋಜಾ (22.04.1997 ರಿಂದ 25.04.1997) $3 \frac{1}{2}$ ಘಿ35	122.50	ಹಂಪಿ ಜಾತ್ರೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಭಾಗವಹಿಸಿದ್ದು
					ಶ್ರೀ ಪಿ.ಕಲೀಮಸಾಬ ಕಾವಲುಗಾರರು (22-04.1997) $3 \frac{1}{2}$ ಘಿ35	12.50	ಹಂಪಿ ಜಾತ್ರೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಭಾಗವಹಿಸಿದ್ದು
					ಶ್ರೀ ಗಣೇಶ	12.50	ಹಂಪಿ ಜಾತ್ರೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಭಾಗವಹಿಸಿದ್ದು
					ಜಿ. ಗಿರೀಜಾ		ಹಂಪಿ ಜಾತ್ರೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಭಾಗವಹಿಸಿದ್ದು.
2	1106	27721	28.11.97	8321.00	1 ಪೆ. ಎ.ವಿ. ನಾವಾಡ 03.11.1997 ರಿಂದ 05.11.1997 3x 85	255.000	ಹಂಪಿ 97ರ ಸಾಲಿನ ವೆಚ್ಚ ವಿವರ

					2. ಶ್ರೀ ಹೆಚ್. ಶ್ರೀನಿವಾಸ 03.11.1997ರಿಂದ 05.11.1997 3ಫ 85	255.00	ಹಂಪಿ 97ರ ಸಾಲಿನ ವೆಚ್ಚ ವಿವರ												
					3. ಶಶಿಕುಮಾರ 03.11.1997 ರಿಂದ05.11.1997 3ಫ 85	255.00	ಹಂಪಿ 97ರ ಸಾಲಿನ ವೆಚ್ಚ ವಿವರ												
					4. ಬಿ.ಎ. ರಾಜಕುಮಾರ 03.11.1997 ರಿಂದ 05.11.1997 3ಫ 85	255.00	ಹಂಪಿ 97ರ ಸಾಲಿನ ವೆಚ್ಚ ವಿವರ												
					ಒಟ್ಟು ಮೊತ್ತ	1510.00													
<p>ಕ್ರಮಸಂಖ್ಯೆ 1 ರಲ್ಲಿ ತಿಳಿಸಿರುವಂತೆ ಶ್ರೀ ಗಣೇಶ ಮತ್ತು ಕುಮಾರಿ ಜಿ. ಗಿರಿಜ ಇವರ ಪ್ರವಾಸ ಭತ್ಯೆ ಬಿಲ್ಲನ್ನು ನಿಗದಿತ ನಮೂನೆಯಲ್ಲಿ ತಯಾರಿಸಿರುವುದಿಲ್ಲ.</p> <table border="1"> <tr> <td>3</td> <td>ಶಶಿಕುಮಾರ 03.11.1997 ರಿಂದ 05.11.1997 3ಫ 85</td> <td>255.00</td> <td>ಹಂಪಿ 97-1998ನೇ ಸಾಲಿನಲ್ಲಿ ಪಾವತಿಸಿದ್ದು.</td> </tr> <tr> <td>4</td> <td>ಬಿ.ಎ. ರಾಜಕುಮಾರ 03.11.1997 ರಿಂದ 05.11.1997 3ಫ 85</td> <td>255.00</td> <td>ಹಂಪಿ 1997-1998ನಾ ಸಾಲಿನಲ್ಲಿ ಪಾವತಿಸಿದ್ದು</td> </tr> <tr> <td></td> <td>ಒಟ್ಟು ಮೊತ್ತ</td> <td></td> <td></td> </tr> </table> <p>ಕ್ರಮ ಸಂಖ್ಯೆ.1ರಲ್ಲಿ ತಿಳಿಸಿರುವಂತೆ ಶ್ರೀ ಗಣೇಶ ಮತ್ತು ಕುಮಾರಿ ಜಿ.ಗಿರಿಜ ಇವರ ಪ್ರವಾಸ ಭತ್ಯೆ ಬಿಲ್ಲನ್ನು ನಿಗದಿತ ನಮೂನೆಯಲ್ಲಿ ತಯಾರಿಸಿರುವುದಿಲ್ಲ.</p>								3	ಶಶಿಕುಮಾರ 03.11.1997 ರಿಂದ 05.11.1997 3ಫ 85	255.00	ಹಂಪಿ 97-1998ನೇ ಸಾಲಿನಲ್ಲಿ ಪಾವತಿಸಿದ್ದು.	4	ಬಿ.ಎ. ರಾಜಕುಮಾರ 03.11.1997 ರಿಂದ 05.11.1997 3ಫ 85	255.00	ಹಂಪಿ 1997-1998ನಾ ಸಾಲಿನಲ್ಲಿ ಪಾವತಿಸಿದ್ದು		ಒಟ್ಟು ಮೊತ್ತ		
3	ಶಶಿಕುಮಾರ 03.11.1997 ರಿಂದ 05.11.1997 3ಫ 85	255.00	ಹಂಪಿ 97-1998ನೇ ಸಾಲಿನಲ್ಲಿ ಪಾವತಿಸಿದ್ದು.																
4	ಬಿ.ಎ. ರಾಜಕುಮಾರ 03.11.1997 ರಿಂದ 05.11.1997 3ಫ 85	255.00	ಹಂಪಿ 1997-1998ನಾ ಸಾಲಿನಲ್ಲಿ ಪಾವತಿಸಿದ್ದು																
	ಒಟ್ಟು ಮೊತ್ತ																		
52.	<p>ಅತಿಥಿಗೃಹದ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿಗದಿಪಡಿಸಿಲ್ಲ.</p> <p>ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇದರ ಉಪಯೋಗಕ್ಕಾಗಿ ಹಾಗೂ ಬಂದ ಅತಿಥಿಗಳಿಗೆ ವಿಶ್ರಾಂತಿ ಪಡೆಯುವುದಕ್ಕಾಗಿ ಹೊಸಪೇಟೆಯಲ್ಲಿ ಮಾಸಿಕ ರೂ. 4000-00ರಂತೆ ಅತಿಥಿಗೃಹ ಬಾಡಿಗೆಯನ್ನು ಪಾವತಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಅತಿಥಿ ಗೃಹದ ಬಾಡಿಗೆಯನ್ನು ನಿಗದಿಪಡಿಸಿಲ್ಲ. 1997-98ನೇ ಸಾಲಿನಲ್ಲಿ ಬಾಡಿಗೆ ಮೊತ್ತ ರೂ.48,000.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>																		
53.	<p>ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಕುಲಪತಿಗಳ ಗೃಹ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆಯ ನಿಗದಿಪಡಿಸಿಲ್ಲ:</p> <p>1997-98ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಸದರಿ ಲೆಕ್ಕ ಶೀರ್ಷಿಕೆ 118ರ ಖರ್ಚುಗಳನ್ನು ಪರಿಶೀಲಿಸಲಾಗಿ ಈ ಕೆಳಗಿನಂತೆ ಒಟ್ಟು ರೂ.1,34,000ಗಳನ್ನು ಕುಲಪತಿಗಳ ಕಛೇರಿ ಬಾಡಿಗೆ ಬಾಬು ಎಂದು ಸಂದಾಯ ಮಾಡಿರುವುದು ಕಂಡು ಬಂದಿದೆ. ಕಾರಣ ಇನ್ನು ಮುಂದಾದರೂ ಲೋಕೋಪಯೋಗಿ ಇಲಾಖೆಯವರಿಂದ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲು ಕ್ರಮ ಕೈಗೊಳ್ಳುವುದು.</p>																		

	<p>1997-98ನೇ ಸಾಲಿನಲ್ಲಿ ಬಾಡಿಗೆಯನ್ನು ನಿಗದಿಪಡಿಸದೇ ಇರುವುದರಿಂದ ರೂ.1,34,000.00 ಆಕ್ಷೇಪಣೆಯಲ್ಲಿಡಲಾಗಿದೆ.</p>	
<p>53</p>	<p>ವಿಶ್ವವಿದ್ಯಾಲಯದ ಕಾರ್ಯಗಳಿಗಾಗಿ ಬೆಂಗಳೂರಿನಲ್ಲಿ ಟ್ಯಾಕ್ಸಿ ಬಾಡಿಗೆಯನ್ನು ಸಂದಾಯ ಮಾಡಿದ್ದಕ್ಕೆ ವಿವರಗಳನ್ನು ಹಾಜರುಪಡಿಸಿಲ್ಲ.</p> <p>ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದರ 1997-98ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಲೆಕ್ಕ ಶೀರ್ಷಿಕೆ 118ರ ಖರ್ಚುಗಳನ್ನು ಪರಿಶೀಲಿಸಲಾಗಿ, ಈ ಕೆಳಗಿನಂತೆ ಒಟ್ಟು ರೂ.49636.00ಗಳನ್ನು ಬೆಂಗಳೂರಿನಲ್ಲಿ ಟ್ಯಾಕ್ಸಿ ಬಾಡಿಗೆಯ ಬಾಬು ಎಂದು ಖರ್ಚು ಮಾಡಲಾಗಿದೆ. ಆದರೆ ಬೆಂಗಳೂರಿಗೆ ಪ್ರಯಾಣ ಮಾಡಿದ ಬಗ್ಗೆ ವಿವರಗಳನ್ನು ಅಂದರೆ ಬೆಂಗಳೂರುನಲ್ಲಿ ಟ್ಯಾಕ್ಸಿಯಲ್ಲಿ ಯಾರು ಪ್ರಯಾಣ ಮಾಡಿದರು, ಪ್ರಯಾಣದ ಉದ್ದೇಶ, ಹಾಜರಾದ ಕಛೇರಿಯ ವಿವರ, ಪ್ರಯಾಣದ ನಂತರ ಹಾಜರಾತಿ ಮುಂತಾದ ವಿವರಗಳನ್ನು ಹಾಜರುಪಡಿಸಬೇಕಾಗಿದ್ದು, ಯಾವ ವಿವರಗಳನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯದ ಕಾರ್ಯಗಳಿಗಾಗಿ ಟ್ಯಾಕ್ಸಿಯಲ್ಲಿ ಬಾಡಿಗೆಗೆ ಪಡೆದು ಪಾವತಿಸಿದ ಒಟ್ಟು ಮೊತ್ತ ರೂ.49636.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>ಸೇವಾ ಪುಸ್ತಕಗಳಲ್ಲಿ ದಾಖಲಾದ ಸೇರುವಿಕೆ ದಿನಾಂಕವನ್ನು ತಿದ್ದುಪಡಿ ಮಾಡಿ ಆದೇಶ ನೀಡಿ, ಹಿಂದಿನ ದಿನಾಂಕಕ್ಕೆ ಅನ್ವಯವಾಗುವ ರೀತಿಯಲ್ಲಿ ಸೇರುವ ದಿನಾಂಕವನ್ನು ಬದಲಾಯಿಸಿರುವುದು ನಿಯಮಬಾಹಿರ ಕಾರಣ ಹೀಗೆ ಕೊಟ್ಟ ಹಣವನ್ನು ವಸೂಲಿ ಮಾಡಲು ತಿಳಿಸಿದೆ.</p> <p>(01.04.1997 ರಿಂದ ಅನ್ವಯವಾಗುತ್ತದೆ.) ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ಇವರ ಕಛೇರಿ ಆದೇಶ ಸಂಖ್ಯೆ:ಕವಿಹಂ:ಕುಸ:ಪ್ರವಾಸ ಬಿಲ್ಲು ಪ್ರವಾಸದ ರೈಲು, 97-98:53 ದಿನಾಂಕ 18.11.1997ರಲ್ಲಿ ಪ್ರಥಮ ದರ್ಜೆ ರೈಲಿನಲ್ಲಿ ಪ್ರಯಾಣಿಸಿ ಮಾಡಿದ ಸದರಿ ಅವರವರ ವೈಯಕ್ತಿಕ ಪ್ರವಾಸ ಬಿಲ್ಲುಗಳಲ್ಲಿ ಲಿಖಿತ ಮೂಲಕ ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡಿದ ಬಗ್ಗೆ ದೃಢೀಕರಿಸಿದಲ್ಲಿ ಮಾತ್ರ ಪಾವತಿಸಲು ಕ್ರಮವಹಿಸಲು ಈ ಮೂಲಕ ಸೂಚಿಸಿದೆ ಎಂದು ಆದೇಶ ನೀಡಿರುವುದರಿಂದ ಈ ಪ್ರಾರಾಧನೆಯನ್ನು ಕೈಬಿಡಬಹುದಾಗಿದೆ. ಬಿಲ್ಲಿನಲ್ಲಿ ಪ್ರಥಮ ದರ್ಜೆ ಭೋಗಿಯಲ್ಲಿ ಪ್ರಯಾಣ ಮಾಡಿದ ದಿನಾಂಕ 13.04.1994 ಬಗ್ಗೆ ದೃಢೀಕರಿಸಿದನಾರೇ.</p>	
<p>54</p>	<p>ಬೆಂಗಳೂರಿನಲ್ಲಿ ಕುಲಪತಿಗಳ ಕಛೇರಿಯ ಔಪಚಾರಿಕ ವೆಚ್ಚದ ಬಗ್ಗೆ :</p> <p>ಕುಲಪತಿಗಳ ಬೆಂಗಳೂರು ಕಛೇರಿಯ ಸಾದಿಲ್ವಾರು ಬಿಲ್ಲುಗಳನ್ನು ಪರಿಶೀಲಿಸಲಾಗಿ, ಕುಲಪತಿಗಳನ್ನು ಸಂದರ್ಶಿಸಲು ಬಂದ ಮುಖ್ಯ ಅತಿಥಿಗಳಿಗೆ ಕಾಫಿ, ಟೀ ತರಿಸಿದ ಬಾಬು ಎಂದು ಈ ಕೆಳಗೆ ತಿಳಿಸಿರುವಂತೆ ಒಟ್ಟು ರೂ. 15,273.00ಗಳನ್ನು ಖರ್ಚು</p>	

	<p>ಮಾಡಲಾಗಿದೆ. ಸದರಿ ಖರ್ಚಿನ ವೋಚರ್‌ಗಳನ್ನು ಪರಿಶೀಲಿಸಲಾಗಿ ಕಾಫಿ, ಟೀ ತಂದ ಬಿಲ್ಲುಗಳಲ್ಲಿ ಸಂಬಂಧಿಸಿದ ಹೋಟೆಲ್ ಮಾಲೀಕರ ಸಹಿ ಇರುವುದಿಲ್ಲ. ಸದರಿ ವೋಚರ್‌ಗಳಿಗೆ ಅಲ್ಲಿಯ ಗುಮಾಸ್ತರ ಸಹಿ ಇರುತ್ತದೆ. ಕಾಫೀ, ಟೀ ತರಿಸಿದ ಬಗ್ಗೆ ಅಧಿಕೃತ ವೋಚರ್‌ಗಳು ಇಲ್ಲದ ಕಾರಣ ಸಾದಿಲ್ವಾರು ಬಿಲ್ಲುಗಳಲ್ಲಿ ಪಾವತಿಸಿದ ಮೊತ್ತ ರೂ.15,273ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p> <table border="1" data-bbox="403 351 1164 638"> <thead> <tr> <th>ಕ್ರ.ಸಂ</th> <th>ವೋಚರ್ ಸಂಖ್ಯೆ</th> <th>ದಿನಾಂಕ</th> <th>ಬಿಲ್ಲಿನ ಮೊತ್ತ</th> <th>ಔಪಚಾರಿಕ ವೆಚ್ಚ</th> </tr> </thead> <tbody> <tr> <td>1</td> <td>609</td> <td>23.08.1997</td> <td>5000.00</td> <td>3459.00</td> </tr> <tr> <td>2</td> <td>22</td> <td>05.04.1997</td> <td>4990.00</td> <td>3014.00</td> </tr> <tr> <td>3</td> <td>422</td> <td>11.07.1997</td> <td>5000.000</td> <td>3019.00</td> </tr> <tr> <td>4</td> <td>1380</td> <td>11.02.1998</td> <td>5000.00</td> <td>2822.000</td> </tr> <tr> <td>5</td> <td>1520</td> <td>09.03.1998</td> <td>5000.00</td> <td>2959.00</td> </tr> </tbody> </table>	ಕ್ರ.ಸಂ	ವೋಚರ್ ಸಂಖ್ಯೆ	ದಿನಾಂಕ	ಬಿಲ್ಲಿನ ಮೊತ್ತ	ಔಪಚಾರಿಕ ವೆಚ್ಚ	1	609	23.08.1997	5000.00	3459.00	2	22	05.04.1997	4990.00	3014.00	3	422	11.07.1997	5000.000	3019.00	4	1380	11.02.1998	5000.00	2822.000	5	1520	09.03.1998	5000.00	2959.00	
ಕ್ರ.ಸಂ	ವೋಚರ್ ಸಂಖ್ಯೆ	ದಿನಾಂಕ	ಬಿಲ್ಲಿನ ಮೊತ್ತ	ಔಪಚಾರಿಕ ವೆಚ್ಚ																												
1	609	23.08.1997	5000.00	3459.00																												
2	22	05.04.1997	4990.00	3014.00																												
3	422	11.07.1997	5000.000	3019.00																												
4	1380	11.02.1998	5000.00	2822.000																												
5	1520	09.03.1998	5000.00	2959.00																												
55	<p>ಕಾನೂನು ವೆಚ್ಚ ಪಾವತಿಸಿರುವ ಬಗ್ಗೆ:</p> <p>ಶ್ರೀ ಎಂ ಅಶ್ವಥನಾರಾಯಣರೆಡ್ಡಿ, ವಕೀಲರು ಬೆಂಗಳೂರು ಇವರಿಗೆ ಕಾನೂನು ವೆಚ್ಚ ಎಂದು ರೂ. 10,000.00ಗಳನ್ನು ಪಾವತಿಸಲಾಗಿದೆ. ಆದರೆ ಸದರಿ ಮೊತ್ತವನ್ನು ಯಾವ ಯಾವ ಕೇಸುಗಳ ಸಂಬಂಧವಾಗಿ ಪಾವತಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಕಡತ ಮತ್ತು ಸೂಟ್ ರಿಜಿಸ್ಟ್ರರನ್ನು ತನಿಖೆಗೆ ಒದಗಿಸಿರುವುದಿಲ್ಲ. ಈ ವಿಷಯವಾಗಿ ಲೆಕ್ಕ ತನಿಖಾ ವಿಚಾರಣಾ ಪತ್ರ ಸಂಖ್ಯೆ. 18.08.1999 ದಿನಾಂಕ 05.01.1999ರ ಮೂಲಕ ವಿವರಗಳನ್ನು ಕೇಳಲಾಗಿ ಸಂಬಂಧಿಸಿದ ಕಡತಗಳನ್ನು ಮತ್ತು ಸೂಟ್ ರಿಜಿಸ್ಟ್ರರನ್ನು ತನಿಖೆಗೆ ಹಾಜರುಪಡಿಸಿಲ್ಲ. ಕಾನೂನು ವೆಚ್ಚ ರೂ.10,000.00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>																															
56	<p>ಲಾಗ ಪುಸ್ತಕದಲ್ಲಿ ತಪ್ಪು ಲೆಕ್ಕಾಚಾರದಿಂದ ಇಂಧನ ಕಡಿಮೆ ಜಮಾ ತೆಗೆದುಕೊಂಡ ಬಗ್ಗೆ :</p> <p>ಕೆ.ಎ.35-1363 ಮಾರ್ಸ್ ವ್ಯಾನ್ ಲಾಗಪುಸ್ತಕವನ್ನು ಪರಿಶೀಲಿಸಲಾಗಿ ಜುಲೈ ತಿಂಗಳ ಅಂತ್ಯಕ್ಕೆ 45 ಲೀಟರ್ ಇದ್ದು ನಂತರ ಆಗಸ್ಟ್ ತಿಂಗಳಲ್ಲಿ ಪ್ರಾರಂಭ ಶಿಲ್ಕಾಗಿ 27 ಲೀಟರ್ ಮಾತ್ರ ತೆಗೆದುಕೊಳ್ಳಲಾಗಿದೆ. ಅಂದರೆ 45 ಲೀಟರ್ ಬದಲಾಗಿ 27 ಲೀ. ತೆಗೆದುಕೊಳ್ಳಲಾಗಿದೆ. ಹೀಗಾಗಿ 18 ಲೀ ಇಂಧನವನ್ನು ಕಡಿಮೆ ಜಮಾ ತೆಗೆದುಕೊಂಡಂತಾಗಿದೆ. ಕಾರಣ ಕಡಿಮೆ ತೋರಿಸಿದ 18 ಲೀ ಪ್ರತಿ ಲೀ ರೂ. 9.51 ಪ್ರಕಾರ ಲೆಕ್ಕಾಚಾರ ಮಾಡಲಾಗಿ ಒಟ್ಟು ರೂ.171-00 ಆಗುತ್ತದೆ. ಕಾರಣ 18 ಲೀ ಡೀಸೆಲ್ ಬಿಲ್ ರೂ. 171.00ಗಳನ್ನು ಸಂಬಂಧಿಸಿದ ವಾಹನ ರಹಮತ್ತುಲ್ಲಾ ಇವರಿಂದ ವಸೂಲಾತಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>																															

57

ಟ್ಯಾಕ್ಸಿ ಬಾಡಿಗೆಗೆ ಹಣ ಪಾವತಿಸಿದ್ದಕ್ಕೆ ಭಾಗಶಃ ಸ್ವೀಕೃತಿ ಹಾಜರುಪಡಿಸಿರುವ ಬಗ್ಗೆ:

ಬೆಂಗಳೂರಿನಲ್ಲಿ ಕಛೇರಿ ಕೆಲಸಕ್ಕಾಗಿ ನ್ಯೂ ಕಾರ್ಲಿಂಕ್ಸ್ ಬೆಂಗಳೂರು ಇವರಲ್ಲಿ ಕಾರನ್ನು ಬಾಡಿಗೆಗೆ ಪಡೆದು ಉಪಯೋಗಿಸಲಾಗಿದೆ. ಕಾರು ಪಡೆದ ಬಾಡಿಗೆ ಪಡೆದು ಉಪಯೋಗಿಸಿದ್ದಕ್ಕೆ ಹಣವನ್ನು ನೇರವಾಗಿ ಡಿ.ಡಿ. ಅಥವಾ ಚೆಕ್‌ನ್ನು ನ್ಯೂಕಾರ್ ಲಿಂಕ್ಸ್, ಬೆಂಗಳೂರು ಇವರಿಗೆ ಕಳಿಸದೇ ಶ್ರೀ ಪ್ರೇಂ ಕುಮಾರ್ ಆಪ್ತ ಸಹಾಯಕರು, ಇವರು ಚೆಕ್‌ನ್ನು ಪಡೆದು ನಂತರ ನಗದೀಕರಿಸಿ, ಸಂಬಂಧಿಸಿದವರಿಗೆ ಹಣ ಪಾವತಿ ಮಾಡಲಾಗಿದೆ. ಆದರೆ ಹಣ ಪಾವತಿಗೆ ಪೂರ್ಣವಾಗಿ ಹಣ ಪಡೆದ ಬಗ್ಗೆ ನ್ಯೂಕಾರ್ ಲಿಂಕ್ಸ್, ಇವರಿಂದ ಸ್ವೀಕೃತಿ ರಸೀದಿ ಪಡೆದು ತನಿಖೆಗೆ ಹಾಜರುಪಡಿಸಿಲ್ಲ. ಆದರೆ ಭಾಗಶಃ ಸ್ವೀಕೃತಿ ಹಾಜರುಪಡಿಸಲಾಗಿದೆ. ಕಾರಣ ಪೂರ್ಣ ಹಣ ಪಡೆದ ಬಗ್ಗೆ ಸ್ವೀಕೃತಿ ರಸೀದಿ ಹಾಜರು ಪಡಿಸುವವರೆಗೆ ಒಟ್ಟು ಮೊತ್ತ ರೂ. 8844.00 ಗಳನ್ನು ಅಕ್ಷೇಪಣೆಯಿಲ್ಲದಿಡಲಾಗಿದೆ. ವಿವರ ಈ ಕೆಳಗಿನಂತಿದೆ.

ಕ್ರ. ಸಂ	ವೋಚಂ ಸಂ	ದಿನಾಂಕ	ಬಿಲ್ಲಿನ ಮೊತ್ತ	ಸ್ವೀಕೃತಿ ಹಾಜರು ಪಡಿಸಿದ ಮೊತ್ತ	ಹಾಜರುಪಡಿಸಲಾಗದ ಮೊತ್ತ (ವ್ಯತ್ಯಾಸ)
1	23	05.04.1997	8907	7162	1745
2	117	29.05.1997	7122	5971	1151
3	322	01.07.1997	3596	2996	600
4	891	04.10.1997	2689	1984	705
5	1379	11.02.1998	4643	-	4643
ಒಟ್ಟು ಮೊತ್ತ			26957.00	18113.00	8844.00

58

ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿರುವುದಕ್ಕೆ ವಸೂಲಿ ಮಾಡಿರುವ ಶುಲ್ಕಗಳ ರಸೀದಿ ಪುಸ್ತಕ ಮತ್ತು ಹಾಜರಾತಿ ಪುಸ್ತಕ ಮತ್ತು ಪೂರಕ ದಾಖಲೆಗಳನ್ನು ಒದಗಿಸಿಲ್ಲದಿರುವ ಬಗ್ಗೆ

1997-98ನೇ ಸಾಲಿನಲ್ಲಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ ಅಧಿಕಾರಿಗಳು ಸಾರ್ವಜನಿಕ ಮತ್ತು ಸಿಬ್ಬಂದಿಯವರಿಂದ ವಸೂಲಿ ಮಾಡಿದ ಶುಲ್ಕಗಳ ರಸೀದಿ ಪುಸ್ತಕಗಳು ಮತ್ತು ಸಂಬಂಧಿಸಿದ ಕಡತಗಳನ್ನು ತನಿಖೆಗೆ ಒದಗಿಸಲು ಲೆಕ್ಕ ತನಿಖಾ ವಿಚಾರಣಾ ಪತ್ರಸಂಖ್ಯೆ:26:06-01-99ರ ಮೂಲಕ ಕೇಳಲಾಗಿ ಸದರಿ ರಸೀದಿ ಪುಸ್ತಕಗಳನ್ನು ಮತ್ತು ಸಂಬಂಧಿಸಿದ ದಾಖಲೆಗಳನ್ನು ತನಿಖೆಗೆ ಒದಗಿಸಿರುವುದಿಲ್ಲ. ಹೀಗಾಗಿ ಪುಸ್ತಕ ಸಾಲಿನಲ್ಲಿ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ವಸೂಲಿಯಾದ ಒಟ್ಟು ಶುಲ್ಕ ಎಷ್ಟು? ನಿಧಿಗೆ ಜಮಾ ಮಾಡಿದ ಮೊತ್ತವೆಷ್ಟು? ನಿಧಿಗೆ ಜಮಾ ಆಗದಿರುವ ಮೊತ್ತವೆಷ್ಟು? ಎಂಬುದನ್ನು ತನಿಖೆಯಲ್ಲಿ ತಿಳಿಯಲಾಗಿಲ್ಲ. ಕಾರಣ ಶುಲ್ಕ ವಸೂಲಿಯಲ್ಲಿ ಏನಾದರೂ ಅವ್ಯವಹಾರಗಳು ನಡೆದಿದ್ದಲ್ಲಿ ಸಂಬಂಧಿಸಿದ ಸಿಬ್ಬಂದಿಯವರು ಜವಾಬ್ದಾರರಾಗಿರುತ್ತಾರೆಂದು ತಿಳಿಸಿದೆ.

59	<p>ದೂರವಾಣಿ ಕರೆಗಳನ್ನು ನಮೂದಿಸಿದ ರಿಜಿಸ್ಟ್ರಾರ್‌ಗಳನ್ನು ನಿರ್ವಹಿಸಿ ತನಿಖೆಗೆ ಒದಗಿಸಿಲ್ಲ.</p> <p>1997-98ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪೆ ಕಛೇರಿಯಲ್ಲಿ 5 ದೂರವಾಣಿಗಳು, ಬೆಂಗಳೂರು ಕುಲಪತಿಗಳ ಕಛೇರಿಯಲ್ಲಿ -1 ಮತ್ತು ಬೆಂಗಳೂರು ಕುಲಪತಿಗಳ ಗೃಹ ಕಛೇರಿಯಲ್ಲಿ-1, ಕುಲಪತಿಯವರ ಗೃಹ ಕಛೇರಿ ಹೊಸಪೇಟೆಯಲ್ಲಿ-1, ಕುಲಸಚಿವರ ಗೃಹ ಕಛೇರಿ ಹೊಸಪೇಟೆಯಲ್ಲಿ -1 ದೂರವಾಣಿ ಮತ್ತು ಉಪಕುಲಸಚಿವರು ನಿವಾಸ ಕಮಲಾಪುರದಲ್ಲಿ-1, 1997-98ರಲ್ಲಿ ಒಟ್ಟು ಹತ್ತು ದೂರವಾಣಿ ಬಿಲ್ಲುಗಳ ಮೊತ್ತ ರೂ.794747.00 ನಿರ್ವಹಿಸಿ, ಅದರಲ್ಲಿ ವಿಶ್ವವಿದ್ಯಾಲಯದ ಕರೆಗಳು ಹಾಗೂ ಖಾಸಗಿ ಕರೆಗಳು ಎಷ್ಟು ಎಂಬುದನ್ನು ನಮೂದಿಸಿ ಸದರಿ ರಿಜಿಸ್ಟ್ರಾರ್‌ಗಳನ್ನು ತನಿಖೆಗೆ ಹಾಜರುಪಡಿಸಬೇಕಾಗಿದೆ. ಆದರೆ ಒದಗಿಸಿಲ್ಲ. ಕೇವಲ ವಿಭಾಗವಾರು ವಾರ್ಷಿಕ ರಿಜಿಸ್ಟ್ರಾರ್‌ಗಳನ್ನು ನಿರ್ವಹಿಸಿ, ದೂರವಾಣಿ ಇಲಾಖೆಯವರು ನೀಡಿದ ಬಿಲ್ಲಿನ ವಿವರಗಳನ್ನು ಮಾತ್ರ ಅವುಗಳಲ್ಲಿ ನಮೂದಿಸಲಾಗಿದೆ.</p> <p>ಕನ್ನಡ ವಿಶ್ವವಿದ್ಯಾಲಯದ ಅಡಿಟ್ ಮ್ಯಾನುಯಲ್ ಪುಟಸಂಖ್ಯೆ:104ರ ಪ್ರಕಾರ ದೂರವಾಣಿ ರಿಜಿಸ್ಟ್ರಾರ್‌ನಲ್ಲಿ ಕಛೇರಿ ಕರೆಗಳು ಹಾಗೂ ಖಾಸಗಿ ಕರೆಗಳು ಯಾವುವು ಎಂಬುದನ್ನು ನಮೂದಿಸಬೇಕಾಗಿರುತ್ತದೆ. ಆದ್ದರಿಂದ ಇನ್ನು ಮುಂದೆ ದೂರವಾಣಿ ರಿಜಿಸ್ಟ್ರಾರ್‌ನಲ್ಲಿ ಪ್ರತಿ ದಿನ ಮಾಡಿದ ದೂರವಾಣಿ ಕರೆಗಳನ್ನು ನಮೂದಿಸಿ, ಅದರಲ್ಲಿ ಖಾಸಗಿ ಕರೆಗಳೆಷ್ಟು? ಕಛೇರಿ ಕರೆಗಳೆಷ್ಟು? ಎಂಬುದನ್ನು ಬರೆದು, ಖಾಸಗಿ ಕರೆಗಳಲ್ಲಿದ್ದ ಸಂಬಂಧಪಟ್ಟವರಿಂದ ವಸೂಲಿ ಮಾಡಿ ಸಂಬಂಧಪಟ್ಟ ಶೀರ್ಷಿಕೆಗೆ ಜಮಾ ಮಾಡಲು ಸೂಚಿಸಿದೆ. ಪ್ರತಿ ತಿಂಗಳು ಕೊನೆಯಲ್ಲಿ ಘೋಷ್ವಾರು ಹಾಕಿ ಸಂಬಂಧಪಟ್ಟವರಿಂದ ದೃಢೀಕರಿಸಿ ಮುಂದಿನ ಲೆಕ್ಕತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ಕಾರಣ ಈ ಮೇಲಿನ ನ್ಯೂನತೆಗಳಿಗಾಗಿ 97-98ನೇ ಸಾಲಿನಲ್ಲಿ ಖರ್ಚುಮಾಡಿರುವ ರೂ.794747-00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>																
60	<p>ಗ್ರಂಥಾಲಯದ ಪುಸ್ತಕಗಳಿಗೆ ಬೈಂಡಿಂಗ್ ಮಾಡಿಸಿದ ಬಗ್ಗೆ:</p> <p>1997-98ನೇ ಸಾಲಿನಲ್ಲಿ ಗ್ರಂಥಾಲಯದ ಪುಸ್ತಕಗಳಿಗೆ ಬೈಂಡಿಂಗ್ ಮಾಡಿಸಿದ ವೆಚ್ಚವೆಂದು ಈ ಕೆಳಗಿನಂತೆ ಒಟ್ಟು ರೂ.21019-00 ರೂಗಳನ್ನು ಖರ್ಚುಮಾಡಲಾಗಿದೆ.</p> <table border="1" data-bbox="206 1220 1281 1418"> <thead> <tr> <th>ಕ್ರ.ಸಂ</th> <th>ವೋಚರ್ ನಂ</th> <th>ದಿನಾಂಕ</th> <th>ಹಣ</th> <th>ವಿವರ</th> </tr> </thead> <tbody> <tr> <td>1</td> <td>54</td> <td>02.08.1997</td> <td>4048.00</td> <td>ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ</td> </tr> <tr> <td>2</td> <td>982</td> <td>04.10.1997</td> <td>4744.00</td> <td>ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ</td> </tr> </tbody> </table>	ಕ್ರ.ಸಂ	ವೋಚರ್ ನಂ	ದಿನಾಂಕ	ಹಣ	ವಿವರ	1	54	02.08.1997	4048.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ	2	982	04.10.1997	4744.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ	
ಕ್ರ.ಸಂ	ವೋಚರ್ ನಂ	ದಿನಾಂಕ	ಹಣ	ವಿವರ													
1	54	02.08.1997	4048.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ													
2	982	04.10.1997	4744.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ಸ್ ಚಿತ್ತವಾಡಗಿ ಹೊಸಪೇಟೆ													

3	1398	13.02.1998	6898.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ ಚಿತ್ರವಾಡಗಿ ಹೊಸಪೇಟೆ
4	229	10.06.1997	5329.00	ಪುಸ್ತಕಗಳ ಬೈಂಡಿಂಗ್ ವೆಚ್ಚ, ವೀರೇಶ ಬೈಂಡಿಂಗ್ ವರ್ಕ್ ಚಿತ್ರವಾಡಗಿ ಹೊಸಪೇಟೆ
		ಒಟ್ಟು ಮೊತ್ತ	21019.00	

ಸದರಿ ವೆಚ್ಚವನ್ನು ನಿರ್ವಹಿಸುವ ಮುನ್ನ ಧರಪಟ್ಟಿ ಕರೆದಿದ್ದು, ಒಂದೇ ಒಂದು ದರಪಟ್ಟಿ ಮಾತ್ರ ಬಂದಿದ್ದು, ಇನ್ನು ಮುಂದೆ ದರಪಟ್ಟಿಗಳನ್ನು ಒಂದಕ್ಕಿಂತ ಹೆಚ್ಚಾಗಿ ಪಡೆದು, ಕಡಿಮೆ ದರಪಟ್ಟಿಯನ್ನು ಅಳವಡಿಸಿ ಕೆಲಸವನ್ನು ಮಾಡಿಸಿಕೊಳ್ಳಲು ಸೂಚಿಸಿದೆ.

61 ಗ್ರಂಥಾಲಯದ ಉಪಕರಣ()ಗಳನ್ನು ಖರೀದಿಸುವಾಗ ಒಂದೇ ದರಪಟ್ಟಿ ಮೇರೆಗೆ ಖರೀದಿಸಿರುವುದು:

1997-98ನೇ ಸಾಲಿನಲ್ಲಿ ಗ್ರಂಥಾಲಯದ ಉಪಕರಣಗಳನ್ನು ಖರೀದಿಸಿದಕ್ಕಾಗಿ ಈ ಕೆಳಕಂಡಂತೆ ಒಟ್ಟು ರೂ. 84114-00ಗಳನ್ನು ಖರ್ಚು ಮಾಡಲಾಗಿದೆ.

ಕ್ರ.ಸಂ	ವಿವರ	ಹಣ
1	1 ದಿವಾಲ್ಪಿಂಗ್ ಮ್ಯಾಗಪನದಿಸಬ್ಲೆ 16 ಪ್ಯಾಕೆಟ್	1925-00
2	1 ಪ್ರತಿಕೆಗಳ ಸ್ಟಾಂಟ್ 10 ಖಾನೆಚೆರುದು	2950.00
3	3 ಪತ್ರಕೆ ಓದುಪ ಸ್ಟಾಂಡ್ 10 ಖಾನೆಚೆರುದು	8625.00
4	1 ಗ್ರಂಥಾಲಯದ ಕೌಂಟರ್	29995.00
5	1 ರಿವಾಲ್ವಿಂಗ್ ರೆಫರೆನ್ಸ್ ಸ್ಟಾಂಡ್	4175.00
6	1 ವಸ್ತು ಪ್ರದರ್ಶನ ಸ್ಟಾಂಡ್	3450.00
8	ಬುಕ್ಸ್ ರ್ಯಾಕ್	3275.00
9	ಬುಕ್ಸ್ ಹೋಲ್ಡರ್	625.00
		600015.00
	12 $\frac{1}{2}$ ಶೇ. ಪ್ಯಾಕೇಜ್ ಚಾರ್ಜಿ	7501.00
	ಸಿಎಸ್‌ಟಿ 10 ಶೇ	67516.00
		74593.55
	ಪ್ರೈಪ್ ಚಾರ್ಜಿಸ್	9520.00
	ಒಟ್ಟು ಪಾವತಿ	84114.00

ಮೇಲ್ಕಂಡ ಸಾಮಗ್ರಿಗಳನ್ನು ದರಪಟ್ಟಿ ಕರೆಯದೆ ಖರೀದಿಸಿರುವುದರಿಂದ ಆಕ್ಷೇಪಣೆಯಿಲ್ಲದಿರಲಾಗಿದೆ.

62 ದಿನಪತ್ರಕ್ಕೆ ಮಾರಾಟ ಮಾಡಿಲ್ಲ:

1997-98ನೇ ಸಾಲಿನಲ್ಲಿ ಈ ಕೆಳಕಂಡಂತೆ ಗ್ರಂಥಾಲಯ ಶೀರ್ಷಿಕೆಯಿಂದ ದಿನಪತ್ರಗಳನ್ನು ಖರೀದಿಸಿದ್ದು ಸದರೀ ಪತ್ರಿಕೆಗಳ ಉಪಯೋಗದ ನಂತರ ಅವುಗಳ ಹರಾಜು ಕೈಗೊಂಡು ಮಾರಾಟ ಮಾಡಬೇಕಾಗಿದ್ದು ಮಾಡಿಲ್ಲ.

ಕ್ರ. ಸಂ	ವೋಚರ್ ನಂ	ದಿನಾಂಕ	ಹಣ	ವಿವರ
1	332	02.07.1997	2041.00	ಗ್ರಂಥಾಲಯಕ್ಕೆ ದಿನಪತ್ರಿಕೆ ಖರೀದಿ ಬಾಬು
2	682	02.09.1997	2017.00	ಗ್ರಂಥಾಲಯಕ್ಕೆ ದಿನಪತ್ರಿಕೆ ಖರೀದಿ ಬಾಬು
3	1077	21.11.1997	2077.00	ಗ್ರಂಥಾಲಯಕ್ಕೆ ದಿನಪತ್ರಿಕೆ ಖರೀದಿ ಬಾಬು
4	1532	12.03.1998	3273.00	ಗ್ರಂಥಾಲಯಕ್ಕೆ ದಿನಪತ್ರಕ್ಕೆ ಖರೀದಿ ಬಾಬು
		ಒಟ್ಟು ರೂ	9408.00	

ಕಾರಣ ಸದರೀ ಪತ್ರಿಕೆಗಳನ್ನು ವಿಲೇವಾರಿ ಮಾಡಿ ಬಂದ ಹಣವನ್ನು ವಿಶ್ವವಿದ್ಯಾಲಯದ ನಿಧಿಗೆ ಭರ್ತಿ ಮಾಡಲು ಸೂಚಿಸಿದೆ.

63 ಗ್ರಂಥಾಲಯ ಪುಸ್ತಕಗಳ ಸಂಗ್ರಹ ಲೆಕ್ಕವನ್ನು ವಾರ್ಷಿಕವಾಗಿ ಪರಿಶೀಲಿಸದೇ ಇರುವುದು

1997-98ನೇ ಸಾಲಿನಲ್ಲಿ ಗ್ರಂಥಾಲಯ ವಿಭಾಗದಲ್ಲಿನ ಪುಸ್ತಕಗಳ ಸಂಗ್ರಹ ಲೆಕ್ಕವನ್ನು ಕರ್ನಾಟಕ ಆರ್ಥಿಕ ಸಂಹಿತೆ ಪರಿಚ್ಛೇದ 173 ಪ್ರಕಾರ ವಾರ್ಷಿಕವಾಗಿ ಪರಿಶೀಲಿಸಿ, ಅವುಗಳ ಸ್ಥಿತಿ- ಗತಿಯ ಬಗ್ಗೆ ದೃಢೀಕರಣ ಹಾಕಬೇಕಾಗಿದೆ. ಆದರೆ ಆ ವಿಭಾಗದ ಮುಖ್ಯಸ್ಥರು ವಾರ್ಷಿಕವಾಗಿ ಭೌತಿಕ ಪರಿಶೀಲನೆ ಮಾಡಿರುವುದಿಲ್ಲ.

ಕಾರಣ ಗ್ರಂಥಾಲಯದ ಪುಸ್ತಕವನ್ನು ಭೌತಿಕವಾಗಿ ಪರಿಶೀಲಿಸಿ, ವಾರ್ಷಿಕ ದೃಢೀಕರಣ ಹಾಕಿ ಮುಂದಿನ ತಪಾಸಣೆಗೆ ಸಿದ್ಧಪಡಿಸಲು ಸೂಚಿಸಿದೆ.

64 ಮುಖ್ಯ ಗ್ರಂಥಪಾಲಕರ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆದಿರುವುದು:

1997-98ನೇ ಸಾಲಿನಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ಓದಲು ಪಡೆದು ನಿಗದಿಪಡಿಸಿದ ಅವಧಿಯಲ್ಲಿ ಮರಳಿಸದೇ ತಡ ಮಾಡಿ ಮರಳಿಸಿರುವಂತಹವರಿಂದ ದಂಡ ವಸೂಲಿ ಮಾಡಲಾಗಿದ್ದು, ಆ ಹಣವನ್ನು ಸಾಮಾನ್ಯ ರೇಸೀದಿ ಪುಸ್ತಕದಿಂದ ವಸೂಲಿ ಮಾಡಲಾಗಿದೆ.

ಆದರೆ ಈ ರೀತಿ ವಸೂಲಿಸಿದ ಹಣವನ್ನು ಹಣಕಾಸು ವಿಭಾಗಕ್ಕೆ ಸಂದಾಯ ಮಾಡಿರುವುದಿಲ್ಲ. ಈ ರೀತಿ ವಸೂಲಿಸಿದ ಹಣವನ್ನು ಮುಖ್ಯ ಗ್ರಂಥಪಾಲಕರ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆದು ಅದಕ್ಕೆ ಜಮಾ ಮಾಡಲಾಗಿದೆ. ದಿನಾಂಕ 31.03.1998 ರಂದು ರೂ. 7337.75 ಇರುವುದು ಇದನ್ನು ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಬೇಕು.

ನುಡಿಹಬ್ಬ ಹಾಗೂ ಕಮ್ಮಟಗಳನ್ನು ಆಚರಿಸುವಾಗ ಅತಿಥಿಗಳಿಗೆ ನೀಡಿದ ಊಟ ಮತ್ತು ವಸತಿ ವೆಚ್ಚ ಕುರಿತು:

1996-97 ಹಾಗೂ 1997-98ನೇ ಸಾಲಿನಲ್ಲಿ ನುಡಿಹಬ್ಬ ಕಮ್ಮಟಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆಚರಿಸುವಾಗ ಅತಿಥಿಗಳಿಗೆ ನೀಡಿದ ಊಟ, ವಸತಿ ಹಾಗೂ ಇತರ ಖರ್ಚುಗಳ ವೆಚ್ಚಗಳನ್ನು ಸಂದಾಯ ಮಾಡಿದ್ದು, ವಿವರ ಕೆಳಗಿನಂತಿದೆ.

ಕ್ರ. ಸಂ	ವೋಚರ್ ನಂ	ದಿನಾಂಕ	ಚೆಕ್ ನಂ	ಹಣ	ವಿವರ	
1	1432	19.02.1998	750566	22346.00	ನುಡಿಹಬ್ಬದಲ್ಲಿ ಊಟ, ವಸತಿ ವೆಚ್ಚ ಹೋಟೆಲ್ ಕಾರ್ತಿಕ, ಹೊಸಪೇಟೆ, ಇವರಿಗೆ ಸಂದಾಯ ಮಾಡಿದ್ದು.	
2	13	04.04.1997	585129	7086.00	ಶಿಲ್ಪಕಲಾವಿದರಿಗೆ ಔತಣಕೂಟ ಹೋಟೆಲ್ ಭುವನೇಶ್ವರಿ ಕಮಲಾಪುರ.	
3	104	26.04.1997	25579	4497.00	ಭುವನ ವಿಜಯ ಕಟ್ಟಡದ ಧ್ವನಿ ಬೆಳಕು ವಿನ್ಯಾಸ ಮಾಡಲು ಬಂದಿದ್ದು. ಶ್ರೀ ಸಿ.ಜಿ. ಕೃಷ್ಣಸ್ವಾಮಿ, ಬೆಂಗಳೂರು, ಇವರ ವಾಸ್ತವ್ಯದ ಖರ್ಚು.	
4	ಹೊಂದಾಣಿಕೆ ಬಿಲ್ಲುಗಳಲ್ಲಿ					
	ಚೆಕ್ ನಂ	ವೋಚರ್ ನಂ	ಮೊತ್ತ	ಹಣ	ವಿವರ	
	1	2	255373	50000.00	9497.00	ಭುವನ ವಿಜಯ ಕಟ್ಟಡ ಉದ್ಘಾಟನೆ. ಸಮಾರಂಭದ ಹೊಂದಾಣಿಕೆ ಬಿಲ್ಲುಗಳಲ್ಲಿ ಊಟ, ವಸತಿ ಹಾಗೂ ಇತರ ವೆಚ್ಚಗಳು.
	3		255380	50000.00	2490.00	
			255412	30000.00		
			ಒಟ್ಟು	130000.00	10660.00	ಗ್ರಾವೆಲ್ ಹಾಕಿಸಿದ್ದು.
5	1	2	255813	30000.00	6078.00	ವಾಸ್ತುಶಾಸ್ತ್ರ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ ಶ್ರೀ ವೀರಭದ್ರಚಾರ್ ಹಾಗೂ ಸಂಗಡಿಗರ ಊಟ, ವಸತಿ, ವೆಚ್ಚ
	2		255682	50000.00	3213.00	
			255863	12450.00		
			ಒಟ್ಟು	140354.00		ಮೆ: ಮಲ್ಲಿಗೆ ಟೂರಿಸ್ಟ್ ಹೊಂ. ಹೊಸಪೇಟೆ ಇವರಿಗೆ ಸಂದಾಯ
6	253111	27.03.1996	130000.00	35250.00	1996ರ ಅತಿಥಿಗಳ ಊಟದ ಖರ್ಚು	
			ಒಟ್ಟು	101117.00		

ಈ ಮೇಲ್ಕಂಡ ವೆಚ್ಚಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿದೆ.

I ಕ್ರ.ಸಂ 1ರ ವೆಚ್ಚಕ್ಕೆ ಸಂಬಂಧಿಸಿದಂತೆ ಕೆಳಕಂಡ ನ್ಯೂನತೆಗಳಿವೆ.

1. ನುಡಿಹಬ್ಬ ವೆಚ್ಚಕ್ಕಾಗಿ ಮುಂಗಡವೆಂದು ರೂ. 253000.00ಗಳನ್ನು ಚೆಕ್ ನಂ.257296 ದಿನಾಂಕ 15.12.1997ರ ಮೂಲಕ

ಯೋಜನಾಧಿಕಾರಿಗಳು ಪಡೆದಿರುತ್ತಾರೆ. ಅಲ್ಲದೇ ಇದನ್ನು ಹಾಗೆಯೇ ಉಳಿಸಿಕೊಂಡು ಅತಿಥಿಗಳಿಗೆ ನೀಡಿದ ಊಟ ಮತ್ತು ವಸತಿಯ ಹೋಟೆಲ್ ಬಿಲ್ಲುಗಳ ಪುನಃ ಓಚರ್ ಸಂಖ್ಯೆ:1432: 19.02.1998 ಚೆಕ್ ಸಂ: 750556ರ ಮೂಲಕ 22346.00 ಗಳನ್ನು ಪುನಃ ಪಡೆದ ಸಂದಾಯ ಮಾಡಿದ್ದಾರೆ.

2. ಊಟದ ವೆಚ್ಚ ರೂ. 4457+5736.00ಗಳು ಹೀಗೆ ಒಟ್ಟು ರೂ.10193.00ಗಳನ್ನು (ಊಟದ ಬಿಲ್ಲನ್ನು) ಹೋಟೆಲ್ ಲೇಟಿಸ್ಟ್ ಹೆಡ್ ಬಿಲ್ಲಿನ ಪ್ರಕಾರ ಪಾವತಿಸಿದೆ. ಆದರೆ ಒಂದು ಊಟದ ದರದ ಬಗ್ಗೆ ದರಪಟ್ಟಿ ಇಲ್ಲ.

3. ಸದರಿ ಬಿಲ್ಲಿನಲ್ಲಿ ಊಟ ಮಾಡಿದವರ ಸಂಖ್ಯೆ ಇಲ್ಲ. ಹೀಗಾಗಿ ಎಷ್ಟು ಊಟ ಸರಬರಾಜು ಮಾಡಿದೆ ಎಂಬುದು ತನಿಖೆಗೆ ಗೊತ್ತಾಗುತ್ತಿಲ್ಲ.

4. ವಿಶ್ವವಿದ್ಯಾಲಯವು ಅತಿಥಿಗೃಹ ಹೊಂದಿದ್ದು ಬಂದ ಅತಿಥಿಗಳನ್ನು ಆ ಅತಿಥಿ ಗೃಹದಲ್ಲಿ ತಂಗಿಸದೇ ಹೋಟೆಲ್‌ನಲ್ಲಿ ತಂಗಿಸಿ ವಸತಿ ಮಾಡಿಸಿದ್ದರ ಉದ್ದೇಶವೇನು? ಹಾಗೂ ಈ ಹೋಟೆಲ್ ಕೋಣೆಯ ಬಾಡಿಗೆಗಳಲ್ಲಿ ನಿಖರತೆ ಇರುವುದಿಲ್ಲ. ಅವುಗಳ ಬಾಡಿಗೆ ಕ್ರಮವಾಗಿ ಪ್ರತಿ ದಿನಕ್ಕೆ 225.00 300.00 ಹಾಗೂ 500.00 ಗಳಂತೆ ಇರುತ್ತವೆ.

II. ಕ್ರ.ಸಂ 2ರ ವೆಚ್ಚಕ್ಕೆ ಸಂಬಂಧಿಸಿದಂತೆ ಶಿಲ್ಪಕಲಾವಿದರಿಗೆ ಔತಣಕೂಟ ಏರ್ಪಡಿಸಿ ಹೋಟೆಲ್ ಮಯೂರ, ಭುವನೇಶ್ವರಿ ಕಮಲಾಪುರದಲ್ಲಿ ಊಟ ಮಾಡಿಸಲಾಗಿದೆ. ಇಲ್ಲಿ ಎಷ್ಟು ಜನ ಊಟ ಮಾಡಿದರು ಎಂಬ ಬಗ್ಗೆ ವಿವರಣೆ ಇಲ್ಲ.

III ಕ್ರ.ಸಂ 3 ಹಾಗೂ 5ರ ವೆಚ್ಚಕ್ಕೆ ಸಂಬಂಧಿಸಿದಂತೆ ಭುವನ ವಿಜಯ ಕಟ್ಟಡದ ಧ್ವನಿಬೆಳಕು ವಿನ್ಯಾಸ ಮಾಡಲು ಬಂದಿದ್ದು ಶ್ರೀ ಸಿ.ಜಿ. ಕೃಷ್ಣಸ್ವಾಮಿ, ಬೆಂಗಳೂರು ಹಾಗೂ ವಾಸ್ತುಶಾಸ್ತ್ರ ಅಧ್ಯಯನ ಶಿಬಿರದ ಶ್ರೀ ವೀರಭದ್ರಚಾರ್ ಇವರನ್ನು ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ತಂಗಿಸದೇ ಹೊಸಪೇಟೆಗಳಲ್ಲಿ ತಂಗಿಸಿ ಊಟದ ವೆಚ್ಚ ಹಾಗೂ ಅವರ ಪೋನ್ ವೆಚ್ಚವನ್ನು ಪಾವತಿಮಾಡಲಾಗಿದೆ.

IV 1. ಕ್ರ.ಸಂ. 4 ಹಾಗೂ 6ರ ವೆಚ್ಚಕ್ಕೆ ಸಂಬಂಧಿಸಿದಂತೆ ಭುವನವಿಜಯ ಕಟ್ಟಡದ ಉದ್ಘಾಟನೆ ಸಮಾರಂಭದ ಹೊಂದಾಣಿಕೆಗೆ ಬಿಲ್ಲುಗಳಲ್ಲಿ ಕ್ರ.ಸಂ 44ರಲ್ಲಿ ರೂ.9497.00 ಹಾಗೂ ರೂ. 35250.00ಗಳನ್ನು 96ರ ನುಡಿ ಹಬ್ಬಗಳಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಗಣ್ಯರಿಗೆ ಊಟದ ವೆಚ್ಚವೆಂದು ನ್ಯೂ ಶಾಚಿ ರೆಸ್ಟೋರೆಂಟ್, ಹೊಸಪೇಟೆ ಇವರಿಗೆ ಮಾಡಲಾಗಿದೆ.

2. ಹೊಂದಾಣಿಕೆ ಬಿಲ್ಲು ಕ್ರ.ಸಂ 43 ರಲ್ಲಿ ಪೋಲೀಸರಿಗೆ ಊಟದ ಖರ್ಚು ರೂ.2490.00 ಎಂದು ಇರುತ್ತದೆ. ಸದರೀಯವರಿಗೆ ಅವರ ಇಲಾಖೆಯಿಂದ ಊಟದ ವೆಚ್ಚಕ್ಕಾಗಿ ದಿನಭತ್ಯೆ ಸಂದಾಯ ಮಾಡಿಲ್ಲದ ಬಗ್ಗೆ ವಿವರಣೆಯಿಲ್ಲ.

3. ಸದರೀ ಹೊಂದಾಣಿಕೆ ಬಿಲ್ಲುಗಳಲ್ಲಿ ರೂ. 10660.00ಗಳ ಗ್ರಾವೆಲ್ ಹಾಕಿಸಿದ್ದು ಎಂದು ಖರ್ಚು ತೋರಿಸಿದ್ದು ಈ ಬಿಲ್ಲಿನಲ್ಲಿ ರಾಜಧನ ಮುರಿದಿಲ್ಲ.

4. ಸದರೀ ಹೊಂದಾಣಿಕೆ ಬಿಲ್ಲಿನಲ್ಲಿ ಶ್ರೀ ಹೆಚ್.ಬಿ. ರವೀಂದ್ರ ಸಹಾಯಕ ನಿರ್ದೇಶಕರ ಪ್ರವಾಸ ಭತ್ಯೆ ಬಿಲ್ಲು ಇದ್ದು, ಇವರ ಪ್ರಥಮ ದರ್ಜೆ ರೈಲು ಭೋಗಿಯಲ್ಲಿ ಪ್ರಯಾಣಿಸಿದ್ದು, ಇದಕ್ಕೆ ಪೂರಕವಾಗಿ ಪ್ರಯಾಣಿಸಿದ ರೈಲು ಟಿಕೆಟಿನ ಸಂಖ್ಯೆ

	<p>ನಮೂದಿಸಿಲ್ಲ.</p> <p>V. ಸದರೀ ವೆಚ್ಚಕ್ಕೆಂದು ಪಡೆದ ಮುಂಗಡ ಹಣದಲ್ಲಿ ಇನ್ನು ರೂ.30000.00 ಗಳಿಗೆ ಹೊಂದಾಣಿಕೆ ಬಿಲ್ಲುಗಳನ್ನು ಸಲ್ಲಿಸಿಲ್ಲ.</p> <p>ಈ ಮೇಲ್ಕಂಡ ಎಲ್ಲಾ ನ್ಯೂನತೆಗಳಿಗಾಗಿ ನಿರ್ವಹಿಸಿದ ವೆಚ್ಚ ಒಟ್ಟು ರೂ. 71117.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>ಉಪಯೋಗಿಸದೆ ಉಳಿದಿರುವ ರೂ, 30000.00 ವಸೂಲಾತಿಗೆ ಸೂಚಿಸಿದೆ.</p>													
66	<p>ನಾಲ್ಕನೇ ನುಡಿಹಬ್ಬದ ಚಿತ್ರೀಕರಣದ ಬಾಬು ಪಾವತಿ:</p> <p>1997-98ನೇ ಸಾಲಿನಲ್ಲಿ ವೋಚರ್ ನಂ.1495 ದಿನಾಂಕ 27.02.1998ರ ಮೂಲಕ ರೂ.2000.00ಗಳನ್ನು ನಾಲ್ಕನೇ ನುಡಿಹಬ್ಬದ ಚಿತ್ರೀಕರಣದ ಬಾಬು ಎಂದು ಭಾಗಶಃ ಪಾವತಿ ಮಾಡಲಾಗಿದೆ. (ಸದರಿ ಬಿಲ್ಲಿನ ಮೊತ್ತ ರೂ. 4475.00 ಗಳು ಇರುತ್ತದೆ.)</p> <p>ಈ ಹೊಂದಾಣಿಕೆ ಬಿಲ್ಲಿನಲ್ಲಿ ಈ ಕೆಳಕಂಡ ನ್ಯೂನತೆಗಳೂ ಕಂಡು ಬಂದವು.</p> <ol style="list-style-type: none"> 1. ಸದರೀ ಹೊಂದಾಣಿಕೆ ಬಿಲ್ಲಿನಲ್ಲಿ ಕ್ಯಾಮರಾ ಬಾಡಿಗೆ ರೂ.4000.00 ಎಂದು ಸಂದಾಯ ಮಾಡಿದೆ. ಈ ದರವನ್ನು ಯಾವ ಆಧಾರದ ಮೇರೆಗೆ ನೀಡಲಾಗಿದೆಂಬುದಕ್ಕೆ ವಿವರಣೆ ಇರುವುದಿಲ್ಲ. 2. ಕ್ಯಾಸೆಟ್‌ಗಳಿಗಾಗಿ ರೂ.5500.00ಗಳ ಖರ್ಚು ಇದೆ. ಇವು ಎಷ್ಟು? <p>ಈ ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಭಾಗಶಃ ಸಂದಾಯಿಸಿದ ಹಣ ರೂ.20000.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>													
67	<p>ಪೀಠೋಪಕರಣ ಖರೀದಿಸಿದ ಬಿಲ್ಲಿನ ಆದಾಯ ತೆರಿಗೆ ಮುರಿದಿಲ್ಲ:</p> <p>1997-98ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ಭುವನ ವಿಜಯ ಕಟ್ಟಡದ ವಿಭಾಗಕ್ಕೆ ಪೀಠೋಪಕರಣಗಳನ್ನು ಖರೀದಿ ಮಾಡಲಾಗಿದೆ. ಆದರೆ ಖರೀದಿಸಿದ ಈ ಬಿಲ್ಲಿನಲ್ಲಿ ಆದಾಯ ತೆರಿಗೆ ಮುರಿದಿಲ್ಲ. ವಿವರ ಕೆಳಗಿನಂತಿವೆ.</p> <table border="1"> <thead> <tr> <th>ಕ್ರ.ಸಂ</th> <th>ವೋಚರ್ ನಂ</th> <th>ದಿನಾಂಕ</th> <th>ಖರೀದಿಸಿದ ಹಣ</th> <th>ಮುರಿಯಬೇಕಾದ ಆದಾಯ ತೆರಿಗೆ</th> <th>ವಿವರ</th> </tr> </thead> <tbody> <tr> <td>1</td> <td>938</td> <td>17.10.1997</td> <td>150670.00</td> <td>3013.00</td> <td>ಭುವನ ವಿಜಯ ಕಟ್ಟಡದ 75 ಕುರ್ಚಿ ಖರೀದಿ.</td> </tr> </tbody> </table>	ಕ್ರ.ಸಂ	ವೋಚರ್ ನಂ	ದಿನಾಂಕ	ಖರೀದಿಸಿದ ಹಣ	ಮುರಿಯಬೇಕಾದ ಆದಾಯ ತೆರಿಗೆ	ವಿವರ	1	938	17.10.1997	150670.00	3013.00	ಭುವನ ವಿಜಯ ಕಟ್ಟಡದ 75 ಕುರ್ಚಿ ಖರೀದಿ.	
ಕ್ರ.ಸಂ	ವೋಚರ್ ನಂ	ದಿನಾಂಕ	ಖರೀದಿಸಿದ ಹಣ	ಮುರಿಯಬೇಕಾದ ಆದಾಯ ತೆರಿಗೆ	ವಿವರ									
1	938	17.10.1997	150670.00	3013.00	ಭುವನ ವಿಜಯ ಕಟ್ಟಡದ 75 ಕುರ್ಚಿ ಖರೀದಿ.									

	<p>ಈ ಮೇಲ್ಕಂಡ ಕುರ್ಚಿಗಳನ್ನು ಮೆ: ನಂದಿನಿ ವುಡ್ ಇಂಡಸ್ಟ್ರೀಸ್, ಸಾಗರ, ಇವರಿಂದ ಖರೀದಿಸಿದ್ದಾರೆ. ಆದರೆ ಸದರೀ ಬಿಲ್ಲಿನಲ್ಲಿ ಆದಾಯ ತೆರಿಗೆಯನ್ನು ಕಡಿತ ಮಾಡಿಲ್ಲ. ಪೂರ್ಣ ಹಣವನ್ನು ಪಾವತಿ ಮಾಡಲಾಗಿದೆ.</p> <p>ಕಾರಣ ಸದರೀ ಹಣಕ್ಕೆ ಪಾವತಿಗೆ ಸಂಬಂಧಿಸಿದ್ದಂತೆ ಆದಾಯ ತೆರಿಗೆ ರೂ.3013.00ಗಳನ್ನು ಸಂಬಂಧಿಸಿದ ನಂದಿನಿ ವುಡ್ ಇಂಡಸ್ಟ್ರೀಸ್, ಸಾಗರ, ಇವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ತುಂಬಲು ಸೂಚಿಸಿದೆ. ಕಾರಣ ಸದರೀ ಹಣವನ್ನು ತುಂಬುವವರೆಗೆ ಒಟ್ಟು ರೂ. 3013.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>																									
68	<p>ಪೀಠೋಪಕರಣಗಳನ್ನು ಖರೀದಿಸಿದ ಬಿಲ್ಲುಗಳಲ್ಲಿ ಮಾರಾಟ ತೆರಿಗೆ ಕ್ಲೇಮ್, ಮಾಡಿದ್ದು ತುಂಬಿದ ಬಗ್ಗೆ ವಿವರವಿಲ್ಲ.</p> <p>1997-98ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ಈ ಕೆಳಕಂಡ ವಿಭಾಗಗಳಿಗೆ ಪೀಠೋಪಕರಣ ಖರೀದಿಸಿದ್ದು, ಖರೀದಿಸಿದ ಈ ಬಿಲ್ಲಿನಲ್ಲಿ ಮಾರಾಟ ತೆರಿಗೆಯಂದು ಕ್ಲೇಮು ಮಾಡಿದ್ದು, ಆ ಹಣವನ್ನು ಸರ್ಕಾರಕ್ಕೆ ತುಂಬಿದ ಬಗ್ಗೆ ವಿವರಗಳನ್ನು ತನಿಖೆಗೆ ಸಾದರ ಪಡಿಸಿಲ್ಲ.</p> <table border="1" data-bbox="190 606 1332 1021"> <thead> <tr> <th>ಕ್ರ.ಸಂ</th> <th>ವೋಚರ್ ನಂ</th> <th>ದಿನಾಂಕ</th> <th>ಖರೀದಿಸಿದ ಹಣ</th> <th>ಮಾರಾಟ ತೆರಿಗೆ</th> <th>ವಿವರ</th> </tr> </thead> <tbody> <tr> <td>1</td> <td>335</td> <td>02.07.1987</td> <td>223240.00</td> <td>8930.00</td> <td>ಭುವನ ವಿಜಯಕ್ಕೆ ಬೇಕಾದ ಕುರ್ಚಿ ಹಾಗೂ ಸೋಫಾ ಖರೀದಿ.</td> </tr> <tr> <td>2</td> <td>607</td> <td>23.08.1997</td> <td>233094.00</td> <td>9844.00</td> <td>ಗ್ರಂಥಾಲಯ ವಿಭಾಗಕ್ಕೆ ಟೇಬಲ್ ಖರೀದಿ</td> </tr> <tr> <td colspan="4"></td> <td>ಒಟ್ಟು ಮೊತ್ತ</td> <td>18774.00</td> </tr> </tbody> </table> <p>ಈ ಮೇಲ್ಕಂಡ ಪೀಠೋಪಕರಣಗಳನ್ನು ಮೆ: ನಂದಿನಿ ವುಡ್ ಇಂಡಸ್ಟ್ರೀಸ್, ಸಾಗರ ಇವರಿಂದ ಖರೀದಿಸಿದ್ದು, ಆ ಬಿಲ್ಲಿನಲ್ಲಿ ಮಾರಾಟ ತೆರಿಗೆಯಂದು ಕ್ರ.ಸಂ:1 ಹಾಗೂ 2ರಲ್ಲಿ ತೋರಿಸಿದ ಕ್ಲೇಮ್ ಮಾಡಿರುತ್ತಾರೆ. ಆದರೆ ಆ ಹಣವನ್ನು ಸರ್ಕಾರಕ್ಕೆ ತುಂಬಿದ ಬಗ್ಗೆ ವಿವರವನ್ನು ಸಾದರಪಡಿಸಿಲ್ಲ.</p> <p>ಕಾರಣ ಸದರೀ ಮಾರಾಟ ತೆರಿಗೆಯನ್ನು ತುಂಬಿ ಚಲನ್ ಸಾದರಪಡಿಸುವವರೆ ಒಟ್ಟು ರೂ. 18774.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	ಕ್ರ.ಸಂ	ವೋಚರ್ ನಂ	ದಿನಾಂಕ	ಖರೀದಿಸಿದ ಹಣ	ಮಾರಾಟ ತೆರಿಗೆ	ವಿವರ	1	335	02.07.1987	223240.00	8930.00	ಭುವನ ವಿಜಯಕ್ಕೆ ಬೇಕಾದ ಕುರ್ಚಿ ಹಾಗೂ ಸೋಫಾ ಖರೀದಿ.	2	607	23.08.1997	233094.00	9844.00	ಗ್ರಂಥಾಲಯ ವಿಭಾಗಕ್ಕೆ ಟೇಬಲ್ ಖರೀದಿ					ಒಟ್ಟು ಮೊತ್ತ	18774.00	
ಕ್ರ.ಸಂ	ವೋಚರ್ ನಂ	ದಿನಾಂಕ	ಖರೀದಿಸಿದ ಹಣ	ಮಾರಾಟ ತೆರಿಗೆ	ವಿವರ																					
1	335	02.07.1987	223240.00	8930.00	ಭುವನ ವಿಜಯಕ್ಕೆ ಬೇಕಾದ ಕುರ್ಚಿ ಹಾಗೂ ಸೋಫಾ ಖರೀದಿ.																					
2	607	23.08.1997	233094.00	9844.00	ಗ್ರಂಥಾಲಯ ವಿಭಾಗಕ್ಕೆ ಟೇಬಲ್ ಖರೀದಿ																					
				ಒಟ್ಟು ಮೊತ್ತ	18774.00																					

69	<p>ಶಿಲ್ಪಕಲಾ ಶಾಲೆಗೆ ಬೇಕಾಗುವ ಶಿಲೆಗಳ ಖರೀದಿ ಬಗ್ಗೆ;</p> <p>ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರು ಶಿಲ್ಪಕಲಾ ಶಾಲೆಗೆಬೇಕಾಗುವ ಶಿಲೆಗಳನ್ನು ಖರೀದಿ ಮಾಡಲು ಚೆಕ್</p>	
	<p>ನಂ:254370.00 ದಿನಾಂಕ: 10.09.1996ರ ಮೂಲಕ ರೂ.30000.00ಗಳ ಮುಂಗಡವನ್ನು ಮುಖ್ಯಸ್ಥರು. ವಾಸ್ತುಶಿಲ್ಪ ಮತ್ತು ಪ್ರತಿಮಾ ಶಾಸ್ತ್ರ ವಿಭಾಗದವರಿಗೆ ಮುಂಗಡ ನೀಡಿದ್ದು, ಅದರ ಹೊಂದಾಣಿಕೆ ವೋಚರ್‌ಗಳನ್ನು10.97ರಲ್ಲಿ ನೀಡಿ ಹೊಂದಾಣಿಕೆ ಮಾಡಿದ್ದಾರೆ.</p> <p>ಸದರೀ ವೋಚರ್‌ವಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳಿವೆ.</p> <p>ರೂ. 30000.00ಗಳನ್ನು ದಿನಾಂಕ10.09.1996 ರಂದು ಮುಂಗಡ ಪಡೆದು ಒಂದು ವರ್ಷದ ನಂತರ ಕೇವಲ ರೂ.19436.00ಗಳನ್ನು ಹೊಂದಾಣಿಕೆ ಮಾಡಿ ಉಳಿದ ಹಣ ರೂ. 10564.00ಗಳನ್ನು ದಿನಾಂಕ 18.03.1977 ಹಾಗೂ 04.06.1997ರಂದು ಮರುಪಾವತಿಸಿದ್ದಾರೆ.</p> <p>2. ಸದರೀ ವೋಚರ್ಸ್ ಹೊಂದಾಣಿಕೆ ಬಿಲ್ಲುಗಳನ್ನು ಕ್ರ.ಸಂ.3ರ ಶ್ರೀ ಬಸಪ್ಪ ಕುಂಬಾರ ಕಗಲಗಂಟೆ ತಾಲ್ಲೂಕು, ಬಾದಾಮಿ ಜಿಲ್ಲೆ, ಬಿಜಾಪುರ, ಇವರಿಂದ ಖರೀದಿಸಿದ್ದಾರೆ. ಸದರೀಯವರು ಈ ಹಣ ಪಾವತಿಗೆ ಸಂಬಂಧಿಸಿದಂತೆ ಬಿಳಿ ಕಾಗದದ ಮೇಲೆ ಒಂದು ಚೀಟಿ ಬರೆದಿದ್ದು ಆ ಚೀಟಿಯಲ್ಲಿ ಒಂದು ರೂ. 1200.00 ಹಾಗೂ ಖರ್ಚು ರೂ. 1000.00ಗಳೆಂದು ಒಟ್ಟು ರೂ. 13000.00 ಆಗಿರುತ್ತದೆ. ಅದರಲ್ಲಿ ಸಂಚಾಲಕರ ರೂ.5000.00ಕೊಟ್ಟಿದ್ದಾರೆ. ಉಳಿದ ಹಣವನ್ನು ಶ್ರೀ ಸುರೇಶಚಾರ್ಯ (ಶಿಲ್ಪಿ) ಹಂಪಿ, ಇವರ ಕೈಯಲ್ಲಿ ಕೊಡಲು ಚೀಟಿಯಲ್ಲಿ ತಿಳಿಸಿದ್ದರಿಂದ ಆ ಚೀಟಿಯ ಮೇಲೆಯೇ ಖರ್ಚು ಹಾಕಿ ಹಣವನ್ನು ಶ್ರೀ ಸುರೇಶಚಾರ್ಯ ಇವರಿಗೆ ಪಾವತಿಸಲಾಗಿದೆ. ಅಲ್ಲದೇ ಈ ಚೀಟಿಯ ಮೂಲ ಪ್ರತಿಯನ್ನು ಕರ್ನಾಟಕ ಹಿಂಗುಳಿದ ವರ್ಗಗಳ ಅಭಿವೃದ್ಧಿ ನಿಗಮ ಬೆಂಗಳೂರಿಗೆ ಕಳುಹಿಸಿದ್ದು ಅದರ ರೈರಾಕ್ಸ್ ಪ್ರತಿಯನ್ನು ತನಿಖೆಗೆ ಹಾಜರಪಡಿಸಿದ್ದು, ಈ ವೋಚರನ್ನು ಅಥವಾ ಚೀಟಿಯನ್ನು ಪರಿಶೀಲಿಸಲಾಗಿ ಖರೀದಿಸಿದ ಕಲ್ಲುಗಳು ಎಷ್ಟು? ದರದ ಆಧಾರವೇನು? ಖರೀದಿಸಿದ ಮೂಲ ವೋಚರ್ ಹಾಕಿಲ್ಲ? ಹಾಗೂ ಸದರೀ ಚೀಟಿಯಲ್ಲಿ ಬರೆದಿರುವಂತೆ ರೂ.1000.00ಗಳ ಖರ್ಚು ಯಾವ ಖರ್ಚು? ಯಾರದು? ಎಂಬುದಕ್ಕೆ ವಿವರಗಳು ಇರುವುದಿಲ್ಲ.</p> <p>3. ಶಿಲ್ಪಿಗಳು (ಕಲ್ಲುಗಳು)ನ್ನು ಖರೀದಿಸುವ ಮುನ್ನ ದರಪಟ್ಟಿ ಕರಡು ಖರೀದಿಸಿರುವುದಿಲ್ಲ.</p>	

4. ಖರೀದಿಸಿದ ಕಲ್ಲುಗಳ ಬಗ್ಗೆ ವೋಚರ್ ಪಡೆಯದೇ ಚೀಟಿ ಮೇಲಿನ ಖರ್ಚು ಹಾಕಿರುವುದರಿಂದ ಆ ಚೀಟಿಯಲ್ಲಿ ನಮೂದಿಸಿದ ರೂ.13000.00ಗಳ ಕಲ್ಲುಗಳಿಗೆ ಸರ್ಕಾರದ ಆದೇಶದ ಪ್ರಕಾರ ರಾಜಧಾನ ಮುರಿಯಬೇಕಾಗಿದ್ದು ಮುರಿದಿಲ್ಲ.

5. ಸದರೀ ಖರೀದಿಸಲು ಬಿಲ್ಲಿನಲ್ಲಿ ಮಾರಾಟ ತೆರಿಗೆ ಮತ್ತು ಆದಾಯ ತೆರಿಗೆ ಮುರಿದಿಲ್ಲ.

ಈ ಮೇಲ್ಕಂಡ ಎಲ್ಲಾ ನ್ಯೂನತೆಗಳ ಬಗ್ಗೆ ವಿವರಣೆ ನೀಡಲು ತನಿಖೆ ವಿಚಾರಣೆ ಪತ್ರ ನಂ:15 ದಿನಾಂಕ 30.12.1998ರ ಮೂಲಕ ವಿಚಾರಿಸಲಾಗಿದೆ. ಸದರೀ ವಿಭಾಗ ಹಾಲಿ ಮುಖ್ಯಸ್ಥರು ಈ ರೀತಿ ಉತ್ತರ ನೀಡಿದ್ದಾರೆ. ಈ ಹಿಂದೆ ನಿಯೋಜನೆ ಮೇರೆಗೆ ವಾಸ್ತು ಶಿಲ್ಪ ಮತ್ತು ಪ್ರತಿಮಾ ಶಾಸ್ತ್ರದ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮುಖ್ಯಸ್ಥರಿಗೆ ಅಧಿಕೃತ ಬಿಲ್ಲನ್ನು (ಶಿಲೆಗಳ) ಪಡೆದು ವಿಶ್ವವಿದ್ಯಾಲಯಕ್ಕೆ ಕಳುಹಿಸಲು ಪತ್ರ ಬರೆದಿದೆ ಎಂದು ಉತ್ತರಿಸಿ ಅದರ ಪ್ರತಿಯನ್ನು ತನಿಖೆಗೆ ಹಾಜರು ಪಡಿಸಿರುತ್ತಾರೆ. ಈ ರೀತಿ ಉತ್ತರ ನೀಡಿರುವುದನ್ನು ಗಮನಿಸದೆ ಓರ್ವ ಇಲ್ಲದೆಯೇ ಈ ಖರ್ಚನ್ನು ಮಾಡಲಾಗಿದೆ ಎಂದು ಅರ್ಥವಾಗುತ್ತದೆ. ಈ ರೀತಿಯ ಉತ್ತರಿಸದ್ದು ಸಮರ್ಪಕ ಉತ್ತರವಿರುವುದಿಲ್ಲ.

ಕಾರಣ ಮೇಲಿನ ಎಲ್ಲಾ ನ್ಯೂನತೆಗಳಿಗಾಗಿ ಶಿಲೆಗಳ ಖರೀದಿ ವೆಚ್ಚ ರೂ. 13000.00 ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.

70) ಕಲಾ ತಂಡದವರಿಗೆ ನೀಡಿದ ಹಣದ ಬಾಬು:

ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರು 1997-98ನೇ ಸಾಲಿನಲ್ಲಿ ಕಲಾ ತಂಡದವರಿಗೆ ಅವರು ಕಲೆ, ನೃತ್ಯಗಳನ್ನು ಪ್ರದರ್ಶಿಸಿದಕ್ಕೆ ಈ ಕೆಳಗಿನಂತೆ ಅವರಿಗೆ ಬಹುಮಾನವನ್ನು ಹಣದ ರೂಪದಲ್ಲಿ ನೀಡಲಾಗಿದೆ.

ಕ್ರ. ಸಂ	ವೋಚರ್ ನಂ	ದಿನಾಂಕ	ಹಣ	ವಿವರ
1	ಹೊಂದಾಣಿಕೆ ವೋಚರ್: 205	0.01.1988	20000.00	ದಿನಾಂಕ 10.03.1996 ರಂದು ಶ್ರೀಮತಿ ಸುಮಾವಿಜಯ ಮತ್ತು ತಂಡದವರು ವಿಜಯಕಲ್ಯಾಣ ನೃತ್ಯ ರೂಪಕ ನೀಡಿದ ಬಾಬು
2	ಹೊಂದಾಣಿಕೆ ವೋ: 254892	03.02.1997	7900.00	ಪ್ರತಿಭಾಪ್ರಹ್ಲಾದ ಇವರು ನೀಡಿದ ಮನರಂಜನೆ ಕಾರ್ಯಕ್ರಮಕ್ಕಾಗಿ ಗೌರವಧನ.

	2549171	0.03.1995		
3	ಹೊಂದಾಣಿಕೆ ವೋಚರ್ 2549171	03.020.1997	2100.00	ಅವರಿಗೆ ಕಾರಬಾಡಿಗೆ ನೀಡಿದೆ.
4	ಹೊಂದಾಣಿಕೆ ವೋಚರ್: 254892 2549171	03.0201997	7800.00 2200.00	ನುಡಿ ಹಬ್ಬದಲ್ಲಿ ಸಂಜೆ ಸಂಗೀತ ಕಾರ್ಯಕ್ರಮಕ್ಕೆ ನೀಡಿದ್ದಕ್ಕೆ ಶ್ರೀ ಹನುಮಣ್ಣ ನಾಯಕದೊರೆ, ಇವರಿಗೆ. ಪ್ರವಾಸ ಭತ್ಯೆ ಕಾರಬಾಡಿಗೆ ನೀಡಿದ್ದು
5	256988	15.11.1997:11-97	10000.00	ದಿನಾಂಕ 20.11.1997 ರಂದು ಜರುಗಿದ ಕುರುಕ್ಷೇತ್ರ ನಾಟಕದ ಪ್ರದರ್ಶನ, ಬಳ್ಳಾರಿ ಕಲಾವೃಂದ, ಇವರಿಗೆ.
		ಒಟ್ಟು ಮೊತ್ತ	50,000.00	

ಮೇಲಿನಂತೆ ಬಹುಮಾನ ಪಾವತಿಸುವಲ್ಲಿ ಯಾವ ನಿಯಮದ ಆಧಾರದ ಮೇಲೆ ಪಾವತಿಸಿದೆ ಎಂಬುದನ್ನು ಹಾಜರುಪಡಿಸುವವರೆಗೆ ರೂ.50,000.00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

71

ಪುಸ್ತಕಗಳ ಮಾರಾಟದ ಆರ್ಥಿಕ ವಹಿವಾಟಿನ ವರಮಾನಕ್ಕೆ ವಿತ್ತಾಧಿಕಾರಿಗಳ ಅನುಮೋದನೆ ಪಡೆದಿಲ್ಲ.

ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮ 45(ಖ) (3)ರ ಪ್ರಕಾರ ಸಂಪೂರ್ಣ ಕನ್ನಡ ವಿಶ್ವವಿದ್ಯಾಲಯದ ನಗದು ಮತ್ತು ಬ್ಯಾಂಕಿನಲ್ಲಿರುವ ಶಿಲ್ಕು ಹಾಗೂ ಬಂಡವಾಳ ಹೂಡಿಕೆಗಳ ಮೇಲೆ ಗಮನವಿಡುವುದು. ಆದಾಯದಲ್ಲಿ ಉಂಟಾಗುವ ಪ್ರಗತಿ ಮತ್ತು ಆದಾಯ ಸಂಗ್ರಹಕ್ಕೆ ಕೈಗೊಳ್ಳಬೇಕಾದ ವಿಧಾನಗಳ ಮೇಲೆ ಗಮನವಿಡುವುದು. ವಿಶ್ವವಿದ್ಯಾಲಯದ ಕಟ್ಟಡಗಳು, ಭೂಮಿ, ಪೀಠೋಪಕರಣಗಳೇ ಮತ್ತು ಉಪಕರಣಗಳ ವಾರ್ಷಿಕ ದಾಸ್ತಾನು ತಪಾಸಣೆ ಮಾಡಿ, ಖಚಿತಪಡಿಸಿಕೊಳ್ಳುವುದು ಹಾಗೂ ಪರಿನಿಯಮ 45(ಊ)ರ ಪ್ರಕಾರ ವಿಶ್ವವಿದ್ಯಾಲಯದ ಬಂಡವಾಳ ಹೂಡಿಕೆಯನ್ನು ನಿರ್ವಹಿಸುವ ಕಾರ್ಯ ಇತ್ಯಾದಿಗಳಿಗೆ ಹಣಕಾಸು ಅಧಿಕಾರಿಗಳ ಜವಾಬ್ದಾರಿ.

ಪ್ರಸಾರಾಂಗ ವಿಭಾಗದಲ್ಲಿ ಮುದ್ರಿತವಾದ ಪುಸ್ತಕಗಳ ಮಾರಾಟದಿಂದ ಬಂದ ಆದಾಯವನ್ನು ವಿತ್ತಾಧಿಕಾರಿಗಳ ಗಮನಕ್ಕೆ ತರದೇ

	<p>ಹಾಗೂ ಅವರ ಅನುಮೋದನೆಯನ್ನು ಪಡೆದುಕೊಳ್ಳದೇ ಮುದ್ದತ್ತಿನ ರೇವಣಿ ಎಂದು ವಿವಿಧ ಬ್ಯಾಂಕುಗಳಲ್ಲಿ ಇಟ್ಟಿರುವುದು ಕಂಡು ಬಂದಿದೆ. ಇದು ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮ45(ಊ) 3ಕ್ಕೆ ವ್ಯತಿರಿಕ್ತವಾಗಿದೆ.</p> <p>ಅಖಂಡ ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಆಗುತ್ತಿರುವ ಅನುದಾನದ ಆರ್ಥಿಕ ವಹಿವಾಟು ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮ 44 (ಪ್ರಸ್ತಾವನೆ 45 (ಊ) 45(ಖ) 3, 4, 5, 6, (2) ಪ್ರಕಾರ ವಿತ್ತಾಧಿಕಾರಿಗಳ ಸಲಹೆ ಸೂಚನೆಗಳ ಮೇರೆಗೆ ನಡೆಯುತ್ತಿರುವಾಗ ಪ್ರಸಾರಾಂಗದಲ್ಲಿ ಪ್ರತ್ಯೇಕವಾಗಿ ಖಾತೆಯನ್ನು ತೆರೆದು ಮುದ್ದತ್ತಿನ ರೇವಣಿ ಪತ್ರಗಳನ್ನು ತೆಗೆದುಕೊಳ್ಳುವುದಾಗಲೇ ಹಾಗೂ ಪತ್ರಗಳನ್ನು ಒತ್ತೆ ಇಡುವುದಾಗಲೇ, ಹಾಗೂ ಪುಸ್ತಕಗಳ ಮಾರಾಟದಿಂದ ಬಂದ ವರಮಾನಕ್ಕೆ ವಿತ್ತಾಧಿಕಾರಿಗಳ ಅನುಮೋದನೆ ಪಡೆಯದೇ ಸ್ವತಂತ್ರವಾಗಿ ಆರ್ಥಿಕ ವಹಿವಾಟು ಮಾಡುತ್ತಿರುವುದನ್ನು ತೀವ್ರವಾಗಿ ಗಮನಿಸಿದರೆ ಮೇಲ್ಕಂಡ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದಂತಾಗಿದೆ. ಕಾರಣ ಪ್ರಸಾರಾಂಗದ ವ್ಯವಹಾರವನ್ನು ನಿಯಮಗಳನುಸಾರ ನಡೆಸಲು ಸೂಚಿಸಿದೆ.</p>
72	<p>ಕಪ್ಪು ಹಲಗೆ ಯೋಜನೆಯ ಆರ್ಥಿಕ ವಹಿವಾಟುವಿಗೆ ವಿತ್ತಾಧಿಕಾರಿಗಳ ಅನುಮೋದನೆ ಪಡೆಯದಿರುವುದು:</p> <p>ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮ 45 (ಖ) 3, 4, 5, 6, 2 ಹಾಗೂ 44 (ಪ್ರಸ್ತಾವನೆ) 45 (ಊ)) ಪ್ರಕಾರ ವಿಶ್ವವಿದ್ಯಾಲಯದ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲು ಪ್ರತ್ಯೇಕವಾದ ವಿತ್ತಾಧಿಕಾರಿಗಳ ವಿತ್ತೀಯ ವಿಭಾಗವಿದ್ದು, ಪರಿನಿಯಮ 45 (ಖ)ರ ಪ್ರಕಾರ ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದ ವಿಶ್ವವಿದ್ಯಾಲಯ ಅನುದಾನದ ಆಯೋಗದಿಂದ, ಅಥವಾ ಇರತೆ ಯಾವುದೇ ಸಂಘ ಸಂಸ್ಥೆಯಿಂದ ವಿಶ್ವವಿದ್ಯಾಲಯಕ್ಕೆ ಬರುವ ಹಣ, ಮತ್ತಿತರ ಅನುದಾನಗಳನ್ನು ಹಣಕಾಸು ಅಧಿಕಾರಿಯು ಸ್ವೀಕರಿಸಿ, ಇವುಗಳ ಹಣಕಾಸಿನ ನಿಧಿಯ ಉಸ್ತುವಾರಿಯನ್ನು ನೋಡಿಕೊಂಡು ಆರ್ಥಿಕ ವಹಿವಾಟು ಕುರಿತು ಸಲಹೆ, ಸೂಚನೆಗಳನ್ನು ನೀಡುತ್ತಾ, ಪರಿನಿಯಮ 46ರ ಪ್ರಕಾರ ಈ ಎಲ್ಲಾ ಹಣಕಾಸು ವ್ಯವಹಾರಗಳ ಸಂಪೂರ್ಣ ದಾಖಲೆಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು, ಹಾಗೂ ಇವುಗಳನ್ನು ತನಿಖಾ ಸಮಯದಲ್ಲಿ ಲೆಕ್ಕ ತನಿಖೆಗೆ ಹಾಜರುಪಡಿಸಿ ಸೂಕ್ತ ವ್ಯವಸ್ಥೆಗಳನ್ನು ಮಾಡುವುದು ವಿತ್ತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.</p> <p>ಆದರೆ, ಪ್ರಸಾರಾಂಗ ವಿಭಾಗದವರು 1997-98ನೇ ಸಾಲಿನಲ್ಲಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕಪ್ಪು ಹಲಗೆ ಯೋಜನೆಯು ಸ್ವತಂತ್ರವಾಗಿ ನಿರ್ವಹಿಸುವುದನ್ನು ಗಮನಿಸಿದೆ. ವ್ಯವಹಾರಗಳು ಕೆಳಗಿನಂತಿವೆ.</p> <p>1) ಪ್ಯಾರಾ ಸಂಖ್ಯೆ 17ರಲ್ಲಿ ತಿಳಿಸಿರುವಂತೆ ಕಪ್ಪು ಹಲಗೆ ರೂ.9403860.00</p>

ಯೋಜನೆಯ ಒಟ್ಟು ಖರ್ಚು

ಈ ಯೋಜನೆಯ ಹಣವನ್ನು ಈಗಾಗಲೇ ಆಕ್ಷೇಪಣೆಯಲ್ಲಿ ಹಾಗೂ ವಸೂಲಾತಿಸಿಗೆ ಸೂಚಿಸಿದ ಪ್ರಾಯೋಗಿಕ

ಸಂಖ್ಯೆ	ಮೊತ್ತ	
89 (ವಸೂಲಾತಿಗೆ)	500000.00	
93 (ವಸೂಲಾತಿಗೆ)	20000.00	
105 (ಆಕ್ಷೇಪಣೆ)	4000.00	
107 (ಆಕ್ಷೇಪಣೆ)	165905.00	
	689905.00	(-) 689905.00
		ಒಟ್ಟು ರೂ. 8713955.00

ಯೋಜನೆಯನ್ನು ನಿಯಮಾನುಸಾರ ನಡೆಸಲು ಸೂಚಿಸಿದೆ.

73

ವೆಚ್ಚದ ವೋಚರ್ ಗಳ ಕಡತಗಳನ್ನು ತನಿಖೆಗೆ ಹಾಜರುಪಡಿಸುವುದು.(ವಿಚಾರಗಳ ಪತ್ರ ಸಂಖ್ಯೆ:18:31.12.1998)

1997-98ನೇ ಸಾಲಿನ ಈ ಕೆಳಗೆ ವಿವರಿಸಿದ ಖರ್ಚುಗಳಿಗೆ ಸಂಬಂಧಿಸಿದ ಕಡತಗಳನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮದಲ್ಲಿಯ ನಿಯಮ 46(ಅ) ಹಾಗೂ 45 (ಆ) ಪ್ರಕಾರ ಸದರೀ ಕಡತಗಳನ್ನು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಂದ ಪಡೆದು, ತನಿಖೆಗೆ ಹಾಜರುಪಡಿಸುವುದು, ಹಣಕಾಸು ಅಧಿಕಾರಿಗಳ ವಿಭಾಗದವರ ಅಧ್ಯಕ್ಷತೆಯಲ್ಲಿ ಇರಿಸಿರುತ್ತದೆ. ಆದ್ದರಿಂದ ಈ ಕೆಳಗೆ ವಿವರಿಸಿದ ಖರ್ಚುಗಳಿಗೆ ಸಂಬಂಧಿಸಿದ ಕಡತಗಳನ್ನು ರಿಜಿಸ್ಟ್ರಾರ್‌ಗಳನ್ನು ಸಂಬಂಧಪಟ್ಟವರಿಂದ ಪಡೆದು ತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ತಪ್ಪಿದಲ್ಲಿ ಕರ್ನಾಟಕ ಬಜೆಟ್ ಮ್ಯಾನ್ಯುಯಲ್ ಪ್ರಾಯೋಗಿಕ ಸಂಖ್ಯೆ 3003 ನ್ನು ಹಾಗೂ ಕೆ.ಎಡ್‌ಫ್.ಸಿ. ಆರ್ಟಿಕಲ್ 65ನ್ನು ವಿಭಾಗದವರು ಉಲ್ಲಂಘಿಸಿದಂತಾಗುತ್ತದೆ. ಕಾರಣ ಸಂಬಂಧಪಟ್ಟ ಕಡತಗಳನ್ನು ತನಿಖೆಗೆ ಹಾಜರುಪಡಿಸುವವರೆಗೆ ರೂ. 92165.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

ಕ್ರ. ಸಂ	ವೋಚರ್ ಸಂಖ್ಯೆ	ಚೆಕ್ ನಂ	ದಿನಾಂಕ	ಮೊತ್ತ	ವಿವರ
---------	--------------	---------	--------	-------	------

	1	146	255054	20.03.1997	5000.00	ಚಿತ್ರದುರ್ಗ:ಮಡಿಕೇರಿಗೆ ಪುಸ್ತಕ ಸರಬರಾಜು ಮಾಡಲು
	2	70	255078	25.03.1997	5000.00	ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಬೆಂಗಳೂರು ಜಾನಪದ ಕಲಾ ಮೇಳ
	3	1211	257293	15.12.1997	7510.00	ಪುಸ್ತಕ ಮಾಹಿತಿ ನಿಯತಕಾಲಿಕೆಯ ಸಂಪುಟ 4ರ ಸಂಚಿಕೆ 12 ಮತ್ತು ಸಂಪುಟ 5ರ ಸಂಚಿಕೆ 1ರ ಮುದ್ರಣ ವೆಚ್ಚ.
	4	1367	257523	17.02.1998	449.00	ಚರಿತ್ರೆ ಸಂಪುಟ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಪ್ರಯಾಣ ಶ್ರೀ ಗಣೇಶಯಾಜಿ
	5	1525	007024	10.03.1998	1262.00	ಪ್ರಸಾರಾಂಗದ ಕಾರ್ಯಭಾರದ ಮೇರೆಗೆ 2-98 ಮಾಹೆಯಲ್ಲಿ ಬೆಂಗಳೂರಿಗೆ ಹೋಗಿ ಬಂದ ಪ್ರಯಾಣದ ವೆಚ್ಚ.
	6	1169	565248	05.12.1997	41284.00	ಭಾಷಾಂತರ ವಿಭಾಗದ ಕಲೆ ಮತ್ತು ನಾಟಕಗಳ ಕಮ್ಮಟದ ಅತಿಥಿಗಳ ಊಟ ವಸತಿ ಬಿಲ್ಲುಗಳನ್ನು ಪಾವತಿಸುವುದಕ್ಕಾಗಿ.
	7	875	256441	27.09.1997	26645.00	ಶಿಕ್ಷ ವೇತನ ಹಾಗೂ ಸಿಬ್ಬಂದಿ ವೇತನ ಪಾವತಿ
	8	875	254032	11.06.1996	5015.00	ಕಪ್ಪು ಹಲಗೆ ಯೋಜನೆ ಅಡಿಯಲ್ಲಿ ಇ.ಎಮ್.ಟಿ ಮುಂಗಡ ಪಾವತಿಸಿದ ಬಾಬು.
				ಒಟ್ಟು ಮೊತ್ತ	92165.00	
74	<p>ಒಂದು ಬ್ಯಾಂಕ್‌ದಿಂದ ಮತ್ತೊಂದು ಬ್ಯಾಂಕಿಗೆ ವರ್ಗಾವಣೆ ಆದ ಮೊತ್ತಕ್ಕೆ ವಿವರಣೆ ನೀಡುವುದು. (ತನಿಖಾ ವಿಚಾರಣಾ ಪತ್ರ ಸಂಖ್ಯೆ 29, ದಿನಾಂಕ: 06.01.1999)</p> <p>ಪ್ರಸಾರಾಂಗ ವಿಭಾಗದ ನಗದು ಪುಸ್ತಕದ ಪುಟ ಸಂಖ್ಯೆ 338 ರಲ್ಲಿ ದಿನಾಂಕ 19.05.1997 ರಂದು ಜಮೆ ಭಾಗದಲ್ಲಿ ರೂ. 73000.00ಗಳನ್ನು ಬೆಂಗಳೂರು ಕಛೇರಿಯಿಂದ ವರ್ಗಾವಣೆಯಾದ ಮೊತ್ತವೆಂದು ಜಮೆ ತೆಗೆದುಕೊಳ್ಳಲಾಗಿದೆ. ಆದರೆ ಬೆಂಗಳೂರು</p>					

ಶಾಖೆಯ ಬ್ಯಾಂಕ್ ಆದ ಇಂಡಿಯಾದ ಖಾತೆ ಸಂಖ್ಯೆ: 17257ನ್ನು ಪರಿಶೀಲಿಸಲಾಗಿದೆ. ಸದರೀ ಮೊತ್ತ ವರ್ಗಾವಣೆ ಆದ ಬಗ್ಗೆ ಖರ್ಚಿನ ಭಾಗದಲ್ಲಿ ಖರ್ಚು ಬಿದ್ದಿರುವುದಿಲ್ಲ. ಕಾರಣ ಸದರೀ ಮೊತ್ತ ವಸೂಲಾಗದ ಬೆಂಗಳೂರು ಶಾಖೆಯಿಂದ ವರ್ಗಾವಣೆ ಆಗಿರುವುದಿಲ್ಲವೆಂಬುದು ತಿಳಿದು ಬರುತ್ತದೆ. ಕಾರಣ ಸದರೀ ಮೊತ್ತ ಯಾವ ಮೂಲದಿಂದ ಬಂದು ಜಮೆ ಆಗಿದೆ ಎಂಬುದರ ಬಗ್ಗೆ ವಿವರಣೆ ನೀಡಲು ತನಿಖಾ ವಿಚಾರಣೆ ಪತ್ರ ಸಂಖ್ಯೆ: 29, ದಿನಾಂಕ: 06.01.1999ನ್ನು ಜಾರಿಗೊಳಿಸಿತ್ತು. ಆದರೆ ಸಂಸ್ಥೆಯು ಇದಕ್ಕೆ ಯಾವುದೇ ಉತ್ತರ ನೀಡಿರುವುದಿಲ್ಲ. ಕಾರಣ ಮೇಲಿನಂತೆ ವಿವರಿಸಿದ ತೀವ್ರತರವಾದ ಆರ್ಥಿಕ ಲೋಪಗಳಿಗೆ ತೃಪ್ತಿಕರವಾದ ವಿವರಣೆಯನ್ನು ಕರ್ನಾಟಕ ಬಜೆಟ್ ಕೈಪಿಡಿಯ ಪ್ರಕಾರ 303 ಪ್ರಕಾರ ತನಿಖೆ ನೀಡುವ ತನಕ ರೂ. 73,000.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

75

ಪುಸ್ತಕದ ಮಾರಾಟದ ಹಣವನ್ನು ಕಡಿಮೆ ಜಮೆ ಮಾಡಿರುವುದು:

i) ಈ ಕೆಳಕಂಡ ಬಿಲ್ಲುಗಳ ಒಟ್ಟು ಮೊತ್ತ ರೂ. 5153-20 ಗಳನ್ನು ಪುಸ್ತಕಗಳ ಮಾರಾಟದಿಂದ ವಸೂಲಿ ಮಾಡಿದ್ದು, ಈ ಪೈಕಿ ಚಲನ್ ಸಂಖ್ಯೆ: 180: 11.03.1998ರ ಮೂಲಕ ಕೇವಲ 5149-30 ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಿದೆ. ಹೀಗಾಗಿ ರೂ. 3.90.00ಗಳನ್ನು ಕಡಿಮೆ ಜಮೆ ಮಾಡಿದಂತಾಗಿದೆ. ಕಾರಣ 3.90 ಗಳನ್ನು ಸಂಬಂಧಪಟ್ಟವರಿಂದ ವಸೂಲಾತಿಗೆ ಸೂಚಿಸಿದೆ.

8953	:	07.03.1998	-	682.50
8955	:	07.03.1998	-	559.00
8956	:	07.03.1998	-	936.00
8957	:	07.03.1998	-	2115.75
8960	:	10.03.1998	-	775-45
8961	:	10.03.1998	-	84.50

ಚಲನ್ ಸಂಖ್ಯೆ 180: 11.03.1998ರ ಮೂಲಕ ಜಮಾ ಮಾಡಿದ್ದು ರೂ. 5149.30

ಕಡಿಮೆ ಜಮಾ

ರೂ. 3-90

	<p>ii) ಸಾಲದ ಬಿಲ್ಲು ಸಂಖ್ಯೆ:2202: 24.09.1997ರಲ್ಲಿ ರೂ. 1556.00ಗಳು ಇದ್ದು, ಈ ಬಿಲ್ಲಿನಲ್ಲಿ ಒಟ್ಟು ಮೊತ್ತ ವಾಸ್ತವಿಕವಾಗಿ ಕೂಡಿಸಿದಾಗ 1652-00ಗಳು ಆಗುತ್ತದೆ. ಆದರೆ ಡೇ ಪುಸ್ತಕದಲ್ಲಿ ರೂ. 1556-00ಗಳನ್ನು ತೆಗೆದುಕೊಂಡಿದ್ದು, ವ್ಯತ್ಯಾಸ ರೂ. 96.00 ಗಳನ್ನು ಕಡಿಮೆ ತೆಗೆದುಕೊಂಡಿದೆ. ಕಾರಣ ಕೂಡಲೇ ಸದರೀ ಮೊತ್ತ ರೂ.96.00ಗಳನ್ನು ಡೇ ಪುಸ್ತಕದ ಲೆಕ್ಕಕ್ಕೆ ತೆಗೆದುಕೊಂಡು, ಸಂಬಂಧಪಟ್ಟವರಿಂದ ವಸೂಲಾತಿಗೆ ಸೂಚಿಸಿದೆ.</p>
76	<p>ವಾಸ್ತವಿಕ ರಿಯಾಯಿತಿಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡಿ ವಿಶ್ವವಿದ್ಯಾಲಯಕ್ಕೆ ಹಾನಿ ಉಂಟು ಮಾಡಿರುವುದು:</p> <p>ಅನುಬಂಧ (14)ರಲ್ಲಿ ವಿವರಿಸಿರುವಂತೆ, ಪುಸ್ತಕಗಳನ್ನು ಮಾರಾಟ ಮಾಡುವ ಸಮಯದಲ್ಲಿ ವಾಸ್ತವಿಕವಾಗಿ ನೀಡಬೇಕಾದ ರಿಯಾಯಿತಿಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡಿ ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ. ಹೀಗಾಗಿ ಒಟ್ಟು ರೂ. 4883.00ಗಳನ್ನು ವಿಶ್ವವಿದ್ಯಾಲಯಕ್ಕೆ ಹಾನಿ ಉಂಟು ಮಾಡಿದಂತಾಗಿದೆ. ಕಾರಣ ರೂ. 4883.00ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>
77	<p>ಬೌನ್ಸ್ ಆಗಿ ಮರಳಿ ಕಳಿಸಿದ ಚೆಕ್‌ನ ಮೊತ್ತವನ್ನು ವಸೂಲು ಮಾಡದೇ ಇರುವುದು:</p> <p>ಸಾಲ ರಸೀದಿ ಸಂಖ್ಯೆ 2159ರ ಪ್ರಕಾರ ಪ್ರಾಂಶುಪಾಲರು, ಸರಕಾರಿ ಅಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು-9 ಇವರ ರೂ.1275.00 ಗಳಿಗೆ ಕಳಿಸಿದ ಚೆಕ್ ಸಂಖ್ಯೆ: 789999: 10.02.1998ಕ್ಕೆ ನಗದು ರಸೀದಿ ಸಂಖ್ಯೆ: 8908: 19.02.1998ನ್ನು ಪಾಸ್ ಮಾಡಿ, ಸದರೀ ಚೆಕ್‌ನ್ನು ನಗದೀಕರಿಸಲು ಬ್ಯಾಂಕಿಗೆ ಕಳುಹಿಸಿದಾಗ ಈ ಚೆಕ್ ಬೌನ್ಸ್ ಆಗಿ, ಮರಳಿ ಬಂದಿದ್ದರಿಂದ ಸದರೀ ಚೆಕ್‌ನ್ನು ಪುನಃ ಅಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದವರಿಗೆ ಮರಳಿ ಕಳುಹಿಸಲಾಗಿದೆ. ಆದರೆ ಈವರೆಗೂ ಈ ರೂ. 1275.00 ಸದರೀಯವರಿಂದ ವಸೂಲು ಮಾಡಿರುವುದಿಲ್ಲ. ಕಾರಣ ಸದರೀ ಸಂಸ್ಥೆಯವರಿಂದ 1275.00ಗಳನ್ನು ತಕ್ಷಣ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡುವುದು ಹಾಗೂ ಚೆಕ್ ಬೌನ್ಸ್ ಆದ ಪ್ರಕರಣಕ್ಕೆ ಸಂಬಂಧಿಸಿದ ಅಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಸೂಚಿಸಿದೆ.</p>
78	<p>ಒಂದೇ ದರದ ರಿಯಾಯಿತಿ ನೀಡಿರುವುದಕ್ಕೆ ವಿಶ್ವವಿದ್ಯಾಲಯದ ಸಿಂಡಿಕೇಟಿನ ಅನುಮೋದನೆ ಪಡೆಯದಿರುವುದು.</p> <p>ಪ್ರಸಾರಾಂಗದವರು ಈ ಕೆಳಕಂಡ ಕೆಲವೊಂದು ಪುಸ್ತಕಗಳನ್ನು ವಿಶ್ವವಿದ್ಯಾಲಯ(ಪ್ರಸಾರಾಂಗ) ಪ್ರಕಟಿಸಿದ ಮಾರಾಟದ ನಿಯಮಗಳ ಅನುಸಾರ ಮಾರಾಟ ಮಾಡದೇ ವಿವಿಧ ವರ್ಗದ ಸಾರ್ವಜನಿಕರಿಗೆ ಈ ಕೆಳಗೆ ತಿಳಿಸಿರುವ ಪುಸ್ತಕಗಳನ್ನು</p>

ಮಾರಾಟ ಮಾಡಿದ ಸಮಯದಲ್ಲಿ ಒಂದೇ ದರ ಅಂದರೆ ಶೇ.50 ರಷ್ಟು ರಿಯಾಯಿತಿ ನೀಡಿ ಮಾರಾಟ ಮಾಡಿರುತ್ತಾರೆ. ಅದರ ಇದಕ್ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಅನುಮೋದನೆ ಪಡೆದಿರುವುದಿಲ್ಲ. ಇದು ಆಕ್ಷೇಪಣೀಯ. ಕಾರಣ ಕೂಡಲೇ ಘಟನೋತ್ತರ ಮಂಜೂರಾತಿಯನ್ನು ಸಿಂಡಿಕೇಟಿನಿಂದ ಪಡೆದು ಕರ್ನಾಟಕ ಬಜೆಟ್ ಕೈಪಿಡಿಯ ಪ್ಯಾರಾ ಸಂಖ್ಯೆ 303ರ ಪ್ರಕಾರ ತನಿಖೆಗೆ ಹಾಜರುಪಡಿಸುವುದು. ಅಲ್ಲಿಯ ತನಕ ರೂ. 2822.00ಗಳನ್ನು ಆಕ್ಷೇಪಣೀಯಲ್ಲಿ ಇರಿಸಿದೆ.

ವಿವರ

ಬಿಲ್ಲು ಸಂಖ್ಯೆ	ದಿನಾಂಕ	ಬಿಲ್ಲಿನ ಮೊತ್ತ	ಮಾರಾಟ ಮಾಡಿದ ಪುಸ್ತಕದ ಹೆಸರು ಹಾಗೂ ಸಂಖ್ಯೆ	ಧರ	ನೀಡಿದ ರಿಯಾಯಿತಿ	ಮಾರಾಟ ಮಾಡಿದ ಮೊತ್ತ
1050	17.09.1997	105.00	ಹಳೇಗನ್ನಡ ಮತ್ತು ಮರಾಠಿ-1	75	ಶೇ.50	38.00
1052	27.09.1997	172.50	ಶಿವರಾಮಕಾರಾಂತ-1	90	ಶೇ.50	45.00
1056	27.09.1997	150.00	ಕರ್ನಾಟಕದ ಕೈಪಿಡಿಯಾತಗಳು-1	300	ಶೇ.50	150.00
1086	28.09.1997	150.00	ಕರ್ನಾಟಕ ಕೈಪಿಡಿಯಾತಗಳು-1	300	ಶೇ.50	150.00
943	25.10.1997	50.00	ಕನ್ನಡ ತಾಯಿನುಡಿಗೇ ನಮನ	20	ಶೇ.50	10.00
1102	03.11.1997	45.00	ಶಿವರಾಮ ಕಾರಾಂತ-1	90	ಶೇ.50	45.00
1131	04.11.1997	120.00	ಶ್ರೀರಂಗ ಸಂಪುಟ-1	60	ಶೇ.50	30.00
1141	05.11.1997	37.50	ಹಳೇಗನ್ನಡ ಮತ್ತು ಮರಾಠಿ	75	ಶೇ.50	38.00
8696	13.12.1997	45.00	ಶಿವರಾಮಕಾರಾಂತ-1	90	ಶೇ.50	45.00
8815	01.02.1998	100.00	ಸಮಾಜ ಕಾರ್ಯ ವಿಶ್ವಕೋಶ	200	ಶೇ.50	100.00
8844	03.02.1998	75.00	ಮಧುರ ಚೆನ್ನದ ಲೇಖನಗಳು	150	ಶೇ.50	75.00
8888	09.02.1998	100.00	ಭಾರತ ಸಮಾಜ ಕಾರ್ಯ ವಿಶ್ವಕೋಶ	200	ಶೇ.50	100.00

8103	06.02.1998	550.00	ಶ್ರೀರಂಗ 1100 ಸಂಪುಟ-1 ಮಧುರ ಚೆನ್ನರ ಲೇಖನಗಳು ಇತ್ಯಾದಿ	1100	ಶೇ.50	550.00
1912	09.02.1998	385.00	ಶಿವರಾಮ ಕಾರಾಂತ	770	ಶೇ.50	385.00
2354	19.01.1998	500.00	ಭಾರತ ಸಮಾಜ ಕಾರ್ಯ ವಿಶ್ವವಿಕೋಶ	1000	ಶೇ.50	500.00
2372	21.01.1998	392.50	ಗೊಂದಲಿಗರ ದೇವೀಂದ್ರಪ್ಪವನರ ಆಟಗಳು	785	ಶೇ.50	393.00
2375	21.01.1998	167.50	ಕನ್ನಡ ವಾರ್ಷಿಕ 91, 335 92,93,94	335	ಶೇ.50	168.00
					ಒಟ್ಟು ರೂ	2822.00

79 ಬ್ಯಾಂಕಿನ ಉಳಿತಾಯ ಖಾತೆಗೆ ಬ್ಯಾಂಕಿನವರು ಬಡ್ಡಿಯನ್ನು ಕೊಡದೇ ಇರುವುದು:

ಕಪ್ಪು ಹಲಗೆಯ ಯೋಜನೆಯ ಆರ್ಥಿಕ ವಹಿವಾಟನ್ನು ನಡೆಸಲು ವೈಶ್ಯ ಬ್ಯಾಂಕ್ ಹೊಸಪೇಟೆಯಲ್ಲಿ ಉಳಿತಾಯ ಖಾತೆಯನ್ನು ತೆರೆದಿದ್ದು, ಖಾತೆ ಸಂಖ್ಯೆ 6160 ಇರುತ್ತದೆ. ನಿಯಮಾನುಸಾರ ಸದರೀ ಖಾತೆಗೆ ಬ್ಯಾಂಕುಗಳ ನಿಯಮಾನುಸಾರ ಸೂಕ್ತ ದರದಲ್ಲಿ ಬಡ್ಡಿಯನ್ನು ನೀಡಬೇಕಾಗಿದ್ದು ನೀಡಿರುವುದಿಲ್ಲ. ಇದು ಅಕ್ಷೇಪಣೀಯ. ಕಾರಣ ಕೂಡಲೇ ಸದರೀ ಬ್ಯಾಂಕಿನೊಂದಿಗೆ, ಪತ್ರ ವ್ಯವಹಾರ ಮಾಡಿ ಬಡ್ಡಿಯನ್ನು ಈ ಬ್ಯಾಂಕ್ ಖಾಲಿಗೆ ಜಮೆ ಮಾಡಿಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿ ಸದರೀ ಖಾತೆಯನ್ನು ಮುಕ್ತಾಯಗೊಳಿಸಿ, ಬೇರೊಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲು ಸೂಚಿಸಿದೆ.

80 ವಿಶ್ವವಿದ್ಯಾಲಯದ ಠೇವಣಿಯನ್ನು ಒತ್ತೆ ಇರಿಸಿ ನೌಕರರ ಸಹಕಾರಿ ಸಂಘಕ್ಕೆ ಸಾಲಾ ನೀಡಿರುವುದು:

ಪುಸ್ತಕ ಸಾಲಿನಲ್ಲಿ ಸರಕಾರದಿಂದ ಪಡೆದ ಕಪ್ಪು ಹಲಗೆ ಯೋಜನೆಯ ವಿಶೇಷ ಅನುದಾನವನ್ನು ನಿರ್ದಿಷ್ಟ ಪಡಿಸಿದ ಉದ್ದೇಶಕ್ಕೆ ಬಳಕೆ ಮಾಡದೇ ಸ್ವಲ್ಪಮು ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆಯದೆ ಬೇರೆಬೇರೆ ಉದ್ದೇಶಕ್ಕೆ ತಮ್ಮ ಹಣ ಹಂಚಿಕೆ ಮಾಡಲಾಗಿದೆ. ಇದು 1958ರ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 4(ಬಿ) 348 ಹಾಗೂ ವಿಶ್ವವಿದ್ಯಾಲಯದ ಪರಿನಿಯಮ 45 ಗಳಿಗೆ ವ್ಯತಿರಿಕ್ತವಾಗಿರುತ್ತದೆ.

ಸದರಿ ಯೋಜನೆಯ ಠೇವಣಿ ಸಂಖ್ಯೆ: 034: 10.04.1995, ರೂ.5,00,000.00ಮೌಲ್ಯದವನ್ನು ಬ್ಯಾಂಕಿನಲ್ಲಿ ಒತ್ತೆ ಇರಿಸಿ ಈ

ಕೆಳಗಿನಂತೆ ನೌಕರರ ಪತ್ತಿ ಸಹಕಾರ ಸಂಘಕ್ಕೆ ಸಾಲದ ರೂಹದಲ್ಲಿ ಪಾವತಿಸಿರುತ್ತಾರೆ.

ಕ್ರ.ಸಂ	ಚೆಕ್ ಸಂ	ದಿನಾಂಕ	ಮೊಬಲಗು
1	495266	05.06.1997	2,00,000.00
2	495269	07.07.1997	3,00,000.00
		ಒಟ್ಟು ಮೊತ್ತ	5,00,000.00

ಸದರಿ ಪವತಿಗೆ ಸಂಬಂಧಿಸಿರುವಂತೆ ಈ ಕೆಳಗಿನ ನ್ಯೂನತೆಗಳು ಕಂಡು ಬಂದವು.

1. ಸಾಲದ ಕರಾರಿನಂತೆ ಶೇ.13 ರಂತೆ ಬ್ಯಾಂಕಿಗೆ ಬಡ್ಡಿಯನ್ನು ಈ ಸಂಘದವರು ತುಂಬದಿರುವುದರ ಪ್ರಯುಕ್ತ ದಿನಾಂಕ 06.12.1997 ರಂದು ರೇವಣಿಯನ್ನು ಮುರಿಸಿವಾಗ ದಿನಾಂಕ 10.04.1997 ರಿಂದ 06.12.1997 ರವರೆಗೆ ಅವಧಿಯ ಬಡ್ಡಿ ರೂ. 48,753.00 ಯನ್ನು ಬ್ಯಾಂಕಿನವರು ಮುರಿದುಕೊಂಡು ನಗದೀಕರಿಸುತ್ತಾರೆ. ಸದರಿ ಮೊತ್ತವನ್ನು ನೌಕರರ ಪತ್ತಿನ ಸಂಘದಿಂದ ಪಡೆದಿರುವುದಿಲ್ಲ.
2. ವಿಶ್ವವಿದ್ಯಾಲಯದ ನಿಧಿಯನ್ನು ನೇರವಾಗಿ ಖಾಸಗಿ ಆರ್ಥಿಕ ವಹಿವಾಟುಗಳಲ್ಲಿ ಬಳಕೆ ಮಾಡುತ್ತಾ ವಿಶ್ವವಿದ್ಯಾಲಯದ ಆರ್ಥಿಕ ಹಿತ ರಕ್ಷಣೆ ಹಾನಿ ಮಾಡಲಾಗಿದೆ.

ಮೇಲಿನ ನ್ಯೂನತೆಗಾಗಿ ರೂ.48,753.00ಯನ್ನು ನೌಕರರ ಸಹಕಾರ ಪತ್ತಿನ ಸಂಘದಿಂದ ಪ್ರಚಲಿತ ಬ್ಯಾಂಕ್ ಬಡ್ಡಿಯೊಂದಿಗೆ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಹಾಗೂ ಸಂಘಕ್ಕೆ ನೀಡಿದ ಸಾಲದ ಅಸಲು ಮೊತ್ತ ರೂ.500000.00 ಯನ್ನು ನಿಧಿಗೆ ಜಮಾ ಮಾಡಲು ಸೂಚಿಸಿದೆ.

81 ಕುಮಾರಿ ವೈಶಾಲಿ ಇವರ ಸಂಗೀತ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚವನ್ನು ಮರುಭರಿಕೆ ಮಾಡಿಕೊಳ್ಳದೇ ಇರುವುದು.:

ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಮಾರಿ ವೈಶಾಲಿ ಇವರ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದಕ್ಕಾಗಿ ಈ ಕೆಳಗಿನಂತೆ ಒಟ್ಟು ರೂ.17173.00 ಗಳನ್ನು ಪ್ರಸಾರಾಂಗದ ಲೆಕ್ಕ ಶೀರ್ಷಿಕೆ 700 ದಲ್ಲಿ ಖರ್ಚು ಹಾಕಿ ಪಾವತಿಸಲಾಗಿದೆ. ಸದರಿ ಕಾರ್ಯಕ್ರಮಕ್ಕೆ ರೂ. 15000.00 ಮುಂಗಡ ಪಾವತಿಸಿರುವ ಅರ್ಜಿಗೆ ಮಾನ್ಯ ಕುಲಸಚಿವರು ಸಹಿ ಮಾಡುವ ಬದಲು ಕಂಡಿಕೆ 3ರಲ್ಲಿ ನಿರ್ದೇಶಕರು ಪ್ರಸಾರಾಂಗ ಇವರು ಸಹಿ ಮಾಡಿರುವರು. ಇದು ಆಕ್ಷೇಪಣೀಯ. ಈ ಕಾರ್ಯಕ್ರಮವು ಲೆಕ್ಕ ಶೀರ್ಷಿಕೆ 300 ಲಲಿತಕಲೆಗಳ

ನಿಕಾಯಕ್ಕೆ ಸಂಬಂಧಿಸಿದ್ದು, ಈ ಖರ್ಚನ್ನು ಲೆಕ್ಕ ಶೀರ್ಷಿಕೆ 300 ಲಲಿತ ಕಲೆಗಳ ನಿಕಾಯದಿಂದ ಹಣ ಪಾವತಿಸುವ ಬದಲು ಪ್ರಸಾರಾಂಗದ ಶೀರ್ಷಿಕೆಯಿಂದ ಪಾವತಿ ಮಾಡಲಾಗಿದೆ. ಕಾರಣ ನದರೀ ಮೊತ್ತ 117173.00 ಗಳನ್ನು ಕೂಡಲೇ ಲೆಕ್ಕ ಶೀರ್ಷಿಕೆ 300 ಲಲಿತ ಕಲೆಗಳ ನಿಕಾಯದಿಂದ ಪ್ರಸಾರಾಂಗದ ಲೆಕ್ಕ ಶೀರ್ಷಿಕೆ 700ಕ್ಕೆ ಮರುಭರಿಕೆ ಮಾಡಲು ಸೂಚಿಸಿದೆ.

ಕ್ರ.ಸಂ	ವೋಚರ್ ಸಂ	ಚೆಕ್ ಸಂ	ದಿನಾಂಕ	ಪಾವತಿಸಿದ ಮೊತ್ತ
1	118	256016	12.09.1997	15000.00
2	118	256499	23.10.1997	2173.00
ಒಟ್ಟು ಮೊತ್ತ				17173.00

82 ವಾಸ್ತವಿಕ ದರಕ್ಕಿಂತ ಕಡಿಮೆ ದರವನ್ನು ವಿಧಿಸಿ ಪುಸ್ತಕ: ಪತ್ರಕೆಗಳನ್ನು ಮಾರಾಟ ಮಾಡಿ ವಿಶ್ವವಿದ್ಯಾಲಯಕ್ಕೆ ಹಾನಿ ಉಂಟು ಮಾಡಿರುವುದು:

ಪ್ರಸಾರಾಂಗದ ವಿಭಾಗದ ಸಾಮಾನ್ಯ ಪುಸ್ತಕಗಳನ್ನು ಪತ್ರಿಕೆಗಳನ್ನು ಮಾರಾಟ ಮಾಡಲು ಅವುಗಳ ದರಗಳನ್ನು ನಿಗದಿಪಡಿಸುವ ಸಮಯದಲ್ಲಿ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 16ರ ಪ್ರಕಾರ ಪುಸ್ತಕಗಳ ಲೇಖನಗಳಿಗೆ ಪಾವತಿಸಿದ ಗೌರವ ಸಂಭಾವನೆ ಅವುಗಳ ಸಾಗಾಣಿಕೆ, ವೆಚ್ಚ ಸಭಾ ಭತ್ಯೆ ಹಾಗೂ ಅವುಗಳ ಮುದ್ರಣ ವೆಚ್ಚ ಇತ್ಯಾದಿ ಖರ್ಚುಗಳನ್ನು ಗಣನೆಗೆ ತೆಗೆದುಕೊಂಡು ವಿರತಣೆ ದರಗಳನ್ನು ನಿಗದಿಪಡಿಸಬೇಕಾಗಿತ್ತು. ಆದರೆ ಈ ರೀತಿ ಮಾಡದೇ 1997-98ನೇ ಸಾಲಿನಲ್ಲಿ ಅನುಬಂಧ 15ರಲ್ಲಿ ತಿಳಿಸಿರುವ ಪುಸ್ತಕಗಳ ಪತ್ರಿಕೆಗಳ ವಿತರಣೆ ದರಗಳನ್ನು ಅವುಗಳನ್ನು ಅನುಬಂಧ 15 ರಲ್ಲಿ ತಿಳಿಸಿರುವ ಪುಸ್ತಕಗಳ ಪತ್ರಿಕೆಗಳ ಮುದ್ರಿಸಿದ ಮುದ್ರಣ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ನಿಗದಿಪಡಿಸಿ ಮಾರಾಟ ಮಾಡಲಾಗಿದೆ. ಹೀಗಾಗಿ ಅನುಬಂಧ 17 ರಲ್ಲಿ ತಿಳಿಸಿರುವಂತೆ ವಿಶ್ವವಿದ್ಯಾಲಯದ ನಿಧಿಗೆ ಒಟ್ಟು ರೂ. 47119.00ಗಳ ನಷ್ಟ ಉಂಟಾದಂತಾಗಿದೆ.

ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 369 ರಲ್ಲಿ ವಿವರಿಸಿರುವಂತೆ ವಿಭಾಗದ ಮುಖ್ಯಸ್ಥರು ಈ ರೀತಿ ಉಂಟಾಗುವ ನಷ್ಟದ ಬಗ್ಗೆ ವರದಿಯನ್ನು ವಿಶ್ವವಿದ್ಯಾಲಯದ ಮುಖ್ಯಸ್ಥರ ಗಮನಕ್ಕೆ ಹಾಗೂ ಕಾರ್ಯಕಾರಿ ಸಮಿತಿಯ ಗಮನಕ್ಕೆ ತಂದು ದರಗಳನ್ನು ತಕ್ಷಣವೇ ಪರಿಷ್ಕರಿಸಿದ್ದರೆ ಉಂಟಾಗಿರುವ ನಷ್ಟವನ್ನು ತಪ್ಪಿಸಬಹುದಾಗಿತ್ತು. ಆದರೆ ವಿಭಾಗದ ಮುಖ್ಯಸ್ಥರಾದ ನಿರ್ದೇಶಕರು ಇವುಗಳ ಬಗ್ಗೆ ಗಮನ ವೀಚಿಸದೆ ಮುದ್ರಣ ವೆಚ್ಚಕ್ಕಿಂತ ಕಡಿಮೆ ದರಗಳನ್ನು ವಿಧಿಸಿ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15,16 ಹಾಗೂ 7ನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತಾಗಿದೆ.

ಆದ್ದರಿಂದ ಅನುಬಂಧ 15 ರಲ್ಲಿ ತಿಳಿಸಿರುವಂತೆ ವಿಶ್ವವಿದ್ಯಾಲಯಕ್ಕೆ ಉಂಟಾಗಿರುವ ನಷ್ಟ ರೂ. 47119.00 ಗಳಿಗೆ ಕರ್ನಾಟಕ

ಆರ್ಥಿಕ ಸಂಹಿತೆಯ ಅನುಚ್ಛೇದ 378 ರನ್ವಯ ಪ್ರಸಾರಾಂಗದ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಿ ರೂ.47119.00 ಗಳನ್ನು ಸದರೀಯವರೀಮದ ವಸೂಲಾತಿಗೆ ಸೂಚಿಸಿದೆ.

83 ಬ್ಯಾಂಕ್ ವರ್ಗದವರು ಮುರಿದುಕೊಂಡಿರುವ ಬ್ಯಾಂಕ್ ಕಮಿಷನ್ ಶುಲ್ಕ ಹಾಗೂ ಕಲೆಕ್ಷನ್ ಶುಲ್ಕವನ್ನು ಮರುಭರಿಕೆ ಮಾಡಿಕೊಳ್ಳುವುದು.

1997-98ರಲ್ಲಿ ಕನ್ನಡ ವಿಶ್ವವಿದ್ಯಾಲಯವು (ಪ್ರಸಾರಾಂಗ) ಚೆಕ್ ಗಳ ರೂಪದಲ್ಲಿ ಹಣವನ್ನು ಸ್ವೀಕರಿಸುವ ಹಾಗೂ ಪಾವತಿಸಿದ್ದ ಆರ್ಥಿಕ ವಹಿವಾಟುಗಳನ್ನು ಮಾಡಿರುವುದರಿಂದ ಈ ಕೆಳಗೆ ತಿಳಿಸಿರುವಂತೆ ಬ್ಯಾಂಕಿನವರು ಬ್ಯಾಂಕ್ ಕಲೆಕ್ಷನ್ ಶುಲ್ಕವೆಂದು ರೂ. 1680.00 ಗಳನ್ನು ಹಾಗೂ ಬ್ಯಾಂಕ್ ಕಮಿಷನ್ ಶುಲ್ಕ ಎಂದು ರೂ. 9383.00ಗಳು ವಿಶ್ವವಿದ್ಯಾಲಯದ ಆರ್ಥಿಕ ವ್ಯವಹಾರದಲ್ಲಿ ಹೊಂದಾಣಿಕೆಯ ಮೂಲಕ ಒಟ್ಟು ರೂ.11063-25 ಗಳನ್ನು ಮುರಿದುಕೊಂಡಿರುತ್ತಾರೆ.

ಬ್ಯಾಂಕ್ ಹೆಸರು	ಕಲೆಕ್ಷನ್ ಶಿಲ್ಕು	ಕಮಿಷನ್ ಶುಲ್ಕು
ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಖಾತೆ ಸಂಖ್ಯೆ: 17257	30.00	35.00
ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಖಾತೆ ಸಂಖ್ಯೆ: 5239	325.25	2175.00
ವೈಶ್ಯ ಬ್ಯಾಂಕ್, ಹೊಸಪೇಟೆ ಖಾತೆ ಸಂಖ್ಯೆ: 6160	1325.00	7173.00
ಒಟ್ಟು ಮೊತ್ತ	1680.00	9383.00

ಸದರೀ ಆರ್ಥಿಕ ವಹಿವಾಟನ್ನು ನಗದು ರೂಪದಲ್ಲಿ ಹಾಗೂ ಡಿ.ಡಿ.ಗಳ ರೂಪದಲ್ಲಿ ಮಾಡಿದ್ದಾರೆ. ಬ್ಯಾಂಕ್ ವರ್ಗದವರು ಮುರಿದುಕೊಂಡಿರುವ ಕಲೆಕ್ಷನ್ ಶುಲ್ಕ ಮತ್ತು ಕಮಿಷನ್ ಶುಲ್ಕದ ಮೊತ್ತ ರೂ.11063.00(1680-25+9383)ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಉಳಿಸಬಹುದಾಗಿತ್ತು. ಸದರೀ ನಿಯಮಾನುಸಾರ ಸರಕಾರಿ ಕಚೇರಿಗಳ ಚೆಕ್‌ಗಳನ್ನು ನಗದೀಕರಿಸುವಾಗ ಕಮಿಷನ್ ಶುಲ್ಕವನ್ನು ಬ್ಯಾಂಕ್‌ಗಳು ಮುರಿದುಕೊಳ್ಳಲು ಅವಕಾಶವಿರುವುದಿಲ್ಲ. ಆದರೂ ಸಹ, ಮೇಲಿನಂತೆ ಬ್ಯಾಂಕಿನವರು ಒಟ್ಟು ರೂ. 11063-25ಗಳನ್ನು ಮುರಿದುಕೊಂಡಿರುವುದು ಆಕ್ಷೇಪಣೀಯ. ಕಾರಣ ಕೂಡಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಪತ್ರ ವ್ಯವಹಾರ ಮಾಡಿ ಸೂಕ್ತ ಆದೇಶಗಳೊಂದಿಗೆ, ವಿವರಣೆಯನ್ನು ಪಡೆದು ತನಿಖೆಗೆ ನೀಡಲು ಸೂಚಿಸಿದೆ ಹಾಗೂ ಸದರೀ ಮೊತ್ತವನ್ನು ಬ್ಯಾಂಕ್ ವರ್ಗದಿಂದ ಮರಳಿ ಪಡೆದು, ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಅಲ್ಲಿಯವರೆಗೆ ರೂ. 11063-25 ಗಳನ್ನು ಆಕ್ಷೇಪಣಿಯಲ್ಲಿ ಇರಿಸಿದೆ.

ಹಾಗೂ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ:17257ಕ್ಕೆ ಚೆಕ್ ಸಂಖ್ಯೆ 775800, ದಿನಾಂಕ 14.07.1997ರ ಮೂಲಕ ರೂ. 279.00 ನ್ನು ಜಮೆ ಮಾಡಿದ್ದು, ಖಾತೆಗೆ ಆದ ಮೊತ್ತ ರೂ. 267.00 ಮಾತ್ರ. ವ್ಯತ್ಯಾಸ ರೂ. 12.00 ಗಳನ್ನು ಬ್ಯಾಂಕ್

	<p>ಕಮಿಷನೇಂದು ಮುರಿದುಕೊಂಡಿದ್ದು, ಕೂಡಲೇ ಸದರೀ ಮೊತ್ತವನ್ನು ಬ್ಯಾಂಕ್ ವರ್ಗದಿಂದ ಮರಳಿ ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲು ಸೂಚಿಸಿದೆ.(ಬೆಂಗಳೂರು ಶಾಖೆ)</p>
84	<p>ಸರಕಾರಿ ಕೆಲಸದ ನಿಮಿತ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಯು.ಜಿ.ಸಿ ವಿವರವನ್ನು ಅತಿಥಿಗಳೆಂದು ಪರಿಗಣಿಸಿ, ನಿಯಮಬಾಹಿರವಾಗಿ ಅತಿಥಿ ವೆಚ್ಚ ಮಾಡಿರುವುದು(ವಿಚಾರಣಾ ಪತ್ರ ಸಂಖ್ಯೆ-31)</p> <p>ಕಪ್ಪು ಹಲಗೆ ಯೋಜನೆಯ 1997-98ನೇ ಸಾಲಿನ ಕಿರಿದು ಪುಸ್ತಕವನ್ನು ಪರಿಶೀಲಿಸಲಾಗಿ ಪುಟ ಸಂಖ್ಯೆ 87 ರಲ್ಲಿ ವಿವರಿಸಿರುವಂತೆ, ವಿಶ್ವವಿದ್ಯಾಲಯಕ್ಕೆ ದಿನಾಂಕ 20.10.1997 ರಂದು ಭೇಟಿ ನೀಡಿದ ಯು.ಜಿ.ಸಿ ಸದಸ್ಯರ ಅತಿಥಿಕ್ಕಾಗಿ ಎಂದು ಮಾನ್ಯ ಕುಲಸಚಿವರ ಹಾಗೂ ನಿರ್ದೇಶಕರ ಆದೇಶದ ಮೇರೆಗೆ ರೂ. 20000.00ಗಳನ್ನು ಕೊಂಡ ಚೆಕ್ ಸಂಖ್ಯೆ 495279: 18.10.1997 ಮೂಲಕ ಡ್ರಾ ಮಾಡಲಾಗಿದೆ.</p> <p>ಆದರೆ ಸರಕಾರಿ ಕೆಲಸದ ನಿಯತ್ಯ ಭೇಟಿ ನೀಡಿದ ಯು.ಜಿ.ಸಿ ಸದಸ್ಯರನ್ನು ಅತಿಥಿಗಳೆಂದು ಪರಿಗಣಿಸಿ, ಅವರಿಗಾಗಿ ಇಷ್ಟೊಂದು ಭಾರಿ ಮೊತ್ತವನ್ನು ಖರ್ಚು ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಏಕೆಂದರೆ ಕಛೇರಿ ಕೆಲಸದ ನಿಮಿತ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸದರೀ ಸದಸ್ಯರು ಅವರು ಮಾತ್ರ ಇಲಾಖೆಯಲ್ಲಿ ಈ ಪ್ರಯೋಗದ ಉದ್ದೇಶಕ್ಕಾಗಿ, ಪ್ರಯಾಣ ಭತ್ಯೆ, ತುಟ್ಟಿ ಭತ್ಯೆ ಇತ್ಯಾದಿಗಳನ್ನು ಪಡೆದಿರುತ್ತಾರೆ. ಅಲ್ಲದೇ ಸದರೀ ವೆಚ್ಚಕ್ಕೆ ಸಂಬಂಧಿಸಿದವೆಂದು ವೋಚರುಗಳನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ ಹಾಗೂ ಈ ವೆಚ್ಚವನ್ನು ವಿಶ್ವವಿದ್ಯಾಲಯದ ಸಾಮಾನ್ಯ ಲೆಕ್ಕ ಶೀರ್ಷಿಕೆಯಲ್ಲಿ ಖರ್ಚು ಹಾಕಬೇಕಾಗಿತ್ತು. ಆದರೆ ಕಪ್ಪು ಹಲಗೆ ಯೋಜನೆಯ ನಿರ್ದಿಷ್ಟ ಅನುದಾನದಲ್ಲಿ ಖರ್ಚು ಹಾಕಲಾಗಿದೆ. ಖರ್ಚು ಮೂಲ ವೋಚರ್‌ಗಳನ್ನು ತನಿಖೆಗೆ ಹಾಜರುಪಡಿಸಲು ತನಿಖಾ ವಿಚಾರಣಾ ಪತ್ರ ಸಂಖ್ಯೆ 31ನ್ನು ಜಾರಿಗೊಳಿಸಿತ್ತು. ಆದರೆ ಈ ವಿಚಾರಣಾ ಪತ್ರಕ್ಕೆ ಯಾವುದೇ ಉತ್ತರ ನೀಡಿಲ್ಲ. ಕಾರಣ ಸದರೀ ಖರ್ಚಿನ ಬಗ್ಗೆ ಆಗಿರುವ ಆರ್ಥಿಕ ಲೋಪಗಳಿಗೆ ಕಾರಣ 20000.00ಗಳನ್ನು ಸಂಬಂಧಪಟ್ಟ ನಿರ್ದೇಶಕರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡುವುದು.</p>
85	<p>ಕಾಗದ ಖರೀದಿಸಿ ಪುಸ್ತಕ ಮುದ್ರಿಸಿರುವುದು:</p> <p>1997-98ನೇ ಸಾಲಿನಲ್ಲಿ ಪ್ರಸಾರಾಂಗ ವಿಭಾಗದಲ್ಲಿ ಕಾಗದ ಖರೀದಿಸಿ ಪುಸ್ತಕ ಮುದ್ರಿಸಿದ ಮುದ್ರಣಕಾಲಾರಿಗೆ ಪಾವತಿಸಿರುವುದು ಅನುಬಂಧ ಸಂಖ್ಯೆ (16) ರಲ್ಲಿ ವಿವರಿಸಿದಂತೆ ರೂ. 3404360.00 ಗಳನ್ನು ಪಾವತಿಸಲಾಗಿದೆ. ಸದರಿ ಖರೀದಿಯಲ್ಲಿ ಈ ಕೆಳಗಿನ ನ್ಯೂನತೆಗಳು ಕಂಡು ಬಂದವು.</p> <p>1) ಖರೀದಿಗೆ ಪೂರಕವಾಗಿ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದು.</p>

- 2) ಖರೀದಿಸಿದ ಮೊತ್ತದ ಕಾಗದಗಳನ್ನು ಮುದ್ರಣಕ್ಕೆ ಪೂರ್ತಿ ಬಳಸಿದ ಬಗ್ಗೆ ದೃಢೀಕರಣ ಪತ್ರ ಪಡೆಯದೇ ಹಣ ಪಾವತಿಸಿರುವುದು.
 - 3) ಬಿಲ್ಲಿನಲ್ಲಿ ಕ್ಲೇಮ ಮಾಡಿದ ದರಗಳನ್ನು ಒಪ್ಪಿ ಪಾವತಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಸೂಕ್ತ ಆದೇಶ ಪಡೆಯದಿರುವುದು.
 - 4) ಡಿ.ಟಿ.ಪಿ. ಮತ್ತು ಮುದ್ರಣಗಳ ದರವನ್ನು ಎಮ್.ಸಿ.ಇ. ನಿಯಮ 44(5) (ಡಿ) (ಏ) (ಉ) (ಋ) ಪ್ರಕಾರ ನಿರ್ದೇಶಕರು, ಸರಕು ಮುದ್ರಣಾಲಯದಿಂದ ಲಿಖಿತ ಹೇಳಿಕೆಯನ್ನು ಪಡೆಯದೇ ನೇರವಾಗಿ ವ್ಯವಹರಿಸಿರುವುದಿಲ್ಲ.
 - 5) ಮುದ್ರಿಸಿದ ಪುಸ್ತಕಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಲಾದ ಒಟ್ಟು ಪುಸ್ತಕಗಳನ್ನು ಯಾರು ಯಾರಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಯಿತು ಎಂಬುದನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಿರುವುದು. ಇದು 1958ರ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 164(ಎ) ಮತ್ತು 173 ಗಳಿಗೆ ವ್ಯತಿರಿಕ್ತವಾಗಿದೆ.
- ಮೇಲಿನಂತೆ ಗುರು ತರವಾದ ಆರ್ಥಿಕ ಲೋಪದೋಷಗಳನ್ನು ಸರಿಪಡಿಸಿ, ಹಾಜರುಪಡಿಸುವವರೆಗೆ ಮುದ್ರಣಕಾರರಿಗೆ ಪಾವತಿಸಿದ ಒಟ್ಟು ಮೊತ್ತ ರೂ. 34.04, 360.00 ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.

86

ಘಟನೋತ್ತರ ಮಂಜೂರಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದುಕೊಳ್ಳದೇ ಇರುವುದು:

ಕನ್ನಡ ವಿಶ್ವವಿದ್ಯಾಲಯದ 1997-98ನೇ ಸಾಲಿನಲ್ಲಿ ಈ ಕೆಳಕಂಡ ಖರ್ಚುಗಳಿಗೆ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 14 (ಎ) ಪ್ರಕಾರ ಸಕ್ಷಮ ಪ್ರಾಧಿಕಾರಗಳಾದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಿಂದ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆಯಬೇಕಾಗಿತ್ತು. ಆದರೆ ಈ ವಿಭಾಗದ ಮುಖ್ಯಸ್ಥರು ಮಂಜೂರಾತಿಯನ್ನು ಪಡೆದಿರುವುದಿಲ್ಲ. ಇದು ಆಕ್ಷೇಪಣೀಯ. ಕಾರಣ ಸದರಿ ವೆಚ್ಚದ ಮೊತ್ತಗಳಿವೆ ಮಾನ್ಯ ಕುಲಪತಿಗಳಿಂದ ಘಟನೋತ್ತರ ಮಂಜೂರಾತಿಯನ್ನು ಪಡೆದು ಸಂಬಂಧಿಸಿದ ಕಡತಗಳೊಂದಿಗೆ ತನಿಖೆಗೆ ಹಾಜರುಪಡಿಸುವವರೆಗೆ ರೂ. 1-00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

ಕ್ರ. ಸಂ	ಖರ್ಚಿನ ವಿವರ	ವೋಚರ್ ಸಂ	ಚೆಕ್ ನಂ	ದಿನಾಂಕ	ವೆಚ್ಚದ ಮೊತ್ತ	ಸಕ್ಷಮ ಪ್ರಾಧಿಕಾರದ ಪದನಾಮ
1	ಒಂದು ಮತ್ತು ಆರು ಚರಿತ್ರೆ ಸಂಪುಟ ಪುಸ್ತಕದ ಅನುವಾದ ಮಾಡಿದ ಗೌರವ ಸಂಭಾವನೆ	1455	75572	20.02.1998	8594.00	ಮಾನ್ಯ ಕುಲಪತಿಗಳ ಕನ್ನಡ ವಿಶ್ವವಿದ್ಯಾಲಯ ಹಂಪಿ
2	ಪ್ರಸಾರಾಂಗದ ಕೆಲಸದ	246	257449	09.01.1998	5000.00	ಮಾನ್ಯ ಕುಲಪತಿಗಳು

	ಸಂಬಂಧ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಕೋಲಾರ, ಮಡಿಕೇರಿ ಮೈಸೂರು, ಕೋಲಾರ ಬೆಂಗಳೂರು ಪ್ರಯಾಣ		007023	10.03.1998	1787.00	ಕನ್ನಡ ವಿಶ್ವವಿದ್ಯಾಲಯ, ಹಂಪಿ
3	1996-97 ಹಾಗೂ 1997-98 ನೇ ಸಾಲಿನ ಭಾಷಾ ನಿಕಾಯದಲ್ಲಿ ಪಿಹೆಚ್‌ಡಿ. ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ದಿನಾಂಕ 21.02.1998 ರಿಂದ 20.03.1998 ರ ವರೆಗೆ ಶಿಷ್ಯ ವೇತನ ಪಾವತಿ	1593	007078	31.03.1998	17900.00	ಮಾನ್ಯ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ
				ಒಟ್ಟು ಮೊತ್ತ	33281.00	
87	<p>ಮುದ್ರಿತ ಪುಸ್ತಕಗಳ: ಪತ್ರಿಕೆಗಳ ವಾರ್ಷಿಕ ಭೌತಿಕ ಪರಿಶೀಲನೆ ಮಾಡಿರುವುದು:</p> <p>1997-98ನೇ ಸಾಲಿನಲ್ಲಿ ಪ್ರಸಾರಾಂಗ ವಿಭಾಗದಲ್ಲಿ ಮುದ್ರಿತವಾದ ವಿವಿಧ ಪುಸ್ತಕಗಳ: ಪತ್ರಿಕೆಗಳ ವಿವರಗಳನ್ನು ಮತ್ತು ಇವುಗಳ ಮಾರಾಟದ ವಿವರ (ವಿತರಿಸಿದ ಗೌರವ ಪ್ರತಿಗಳು ಸೇರಿ) ಹಾಗೂ ವರ್ಷದ ಅಂತ್ಯಕ್ಕೆ ಉಳಿದ ಶಿಲ್ಕುಗಳ ವಿವರಗಳನ್ನು ತಿಳಿಯಲು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 164(ಎ) ಹಾಗೂ 173 ಪ್ರಕಾರ ದಾಸ್ತಾನು ವಿತರಣೆಯ ಲೆಕ್ಕವನ್ನು ನಿರ್ವಹಿಸಬೇಕಾಗಿದ್ದು, ನಿರ್ವಹಿಸಿರುವುದಿಲ್ಲ. ಅಲ್ಲದೇ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 169 ರಂತೆ ಸದರೀ ಪುಸ್ತಕಗಳ: ಹಾಗೂ ಪತ್ರಿಕೆಗಳ ದಾಸ್ತಾನಿನ ವಾರ್ಷಿಕ ಭೌತಿಕ ಪರಿಶೀಲನೆ ಮಾಡಬೇಕಾಗಿದ್ದು ಮಾಡಿರುವುದಿಲ್ಲ. ಹಾಗೂ ಅನುಚ್ಛೇದ, 172 ರಂತೆ ವರ್ಷದ ಅಂತ್ಯಕ್ಕೆ ಭೌತಿಕ ಪರಿಶೀಲನೆ ಮಾಡಿದ ಬಗ್ಗೆ ವಿವರವಾದ ವಾರ್ಷಿಕ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳಿಸಬೇಕಾಗಿದ್ದು, ಕಳುಹಿಸಿರುವುದಿಲ್ಲ. ಹಾಗೂ ಮೇಲೆ ವಿವರಿಸಿರುವಂತೆ, ತಕ್ಷಣವೇ ಈ ಬಗ್ಗೆ ಕ್ರಮ ತೆಗೆದುಕೊಂಡು ಆರ್ಥಿಕ ಸಂಹಿತೆಯ ಅನುಚ್ಛೇದ 171ರ ಪ್ರಕಾರ ದಾಸ್ತಾನನ್ನು ಭೌತಿಕವಾಗಿ, ಪರಿಶೀಲನೆ, ಮಾಡಿದಾಗ ಕಂಡುಬಂದ ವ್ಯತ್ಯಾಸಗಳ ಬಗ್ಗೆ ವರದಿ ಮಾಡಲು ಸೂಚಿಸಿದೆ.</p>					
88	<p>ಪ್ರತ್ಯೇಕ ಸ್ವೀಕೃತಿ ಪತ್ರಗಳನ್ನು ಪಡೆದಿರುವುದು(ವಿಚಾರಣಾ ಪತ್ರ ಸಂಖ್ಯೆ: 20.12.1995):</p> <p>ಬೃಹದ್ವಿಧಿಯ ಒಬ್ಬ ಅನುವಾದಕ ಸಹಾಯಕರಿಗೆ ಒಂದು ತಿಂಗಳಿಗೆ 2000.00ಗಳಂತೆ ಇಬ್ಬರು ಸಹಾಯಕರುಗಳಿಗೆ ಒಂದು ತಿಂಗಳಿಗೆ 4000.00 ಗಳನ್ನು ಪಾವತಿಸಲು ಯೋಜನೆಯ ಒಪ್ಪಂದದಲ್ಲಿದೆ. ಅದರಂತೆ ಈ ಕೆಳಗೆ ತಿಳಿಸಿರುವಂತೆ ಇಬ್ಬರು ಅನುವಾದಕ ಸಹಾಯಕರುಗಳಿಗೆ 1997-98 ನೇ ಸಾಲಿನಲ್ಲಿ ಒಟ್ಟು 28000.00ಗಳನ್ನು ಪಾವತಿಸಲಾಗಿದೆ. ಆದರೆ ಈ ಮೊತ್ತವನ್ನು ಅವರು ಪಡೆದಂತೆ ಇಬ್ಬರಿಂದಲೂ ಪ್ರತ್ಯೇಕವಾಗಿ ಹಣ ಸ್ವೀಕೃತಿ ರಸೀದಿಗಳನ್ನು ಪಡೆಯಬೇಕಾಗಿದ್ದು ಶ್ರೀ ಆರ್. ಸತ್ಯನಾರಾಯಣ</p>					

ಇವರಿಂದ ಮಾತ್ರ 28000.00ಗಳಿಗೆ ಸ್ವೀಕೃತಿ ರಸೀದಿ ಪಡೆಯಲಾಗಿದೆ. ಇದು ಒಪ್ಪಂದಕ್ಕೆ ನಿಯಮಬಾಹಿರವಾಗಿರುತ್ತದೆ ಹಾಗೂ ಇದು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 57ಕ್ಕೆ ವ್ಯತಿರಿಕ್ತವಾಗುತ್ತದೆ. ಆದ್ದರಿಂದ ಈ ಕೆಳಕಂಡಂತೆ ಪಾವತಿಸಿರುವ ಮೊತ್ತಗಳಿಗೆ ಇಬ್ಬರು ಅನುವಾದಕರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 24 ಹಾಗೂ 396ರ ಪ್ರಕಾರ ಇಬ್ಬರಿಂದಲೂ ಪ್ರತ್ಯೇಕವಾಗಿ ಸ್ವೀಕೃತ ಪತ್ರಗಳನ್ನು ಪಡೆಯಬೇಕಾಗಿದೆ. ಕಾರಣ ಇನ್ನೊಬ್ಬರಿಂದ ಸ್ವೀಕೃತಿ ಪಡೆದು ತನಿಖೆಗೆ ಹಾಜರುಪಡಿಸುವವರೆಗೆ ರೂ. 14000.00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ. ಈ ದಿನೆಯಲ್ಲಿ ತನಿಖಾ ವಿತರಣಾ ಪತ್ರ ಸಂಖ್ಯೆ (20) ನ್ನು ಜಾರಿಗೊಳಿಸಿದರೂ ಸಹ ಉತ್ತರ ನೀಡಿರುವುದಿಲ್ಲ.

ವೋಚರ್ ಸಂ	ಚೆಕ್ ನಂ	ದಿನಾಂಕ	ಚೆಕ್‌ನ ಮೊತ್ತ	ಮಾಹೆಗಳು	ಪಾವತಿಗೆ ಸ್ವೀಕೃತಿ
235	255375	10.06.1997	4000	4-97	2000+2000
277	255411	26.06.1997	4000	5-97	2000+2000
422	255543	17.07.1997	4000	6-97	2000+2000
1031	256956	12.11.1997	8000	7-97	4000+4000
				8-97	
55	255160	19.04.1997	8000	3-97	4000+4000
		ಒಟ್ಟು	28000		14000+14000

89 ನಗದು ರಶೀದಿ ಹಾಜರುಪಡಿಸದೇ ಇರುವುದು ಹಾಗೂ ಖರೀದಿಸಿದ ಸಾಮಗ್ರಿ ದಾಸ್ತಾನಿಗೆ ತೆಗೆದುಕೊಳ್ಳದೇ ಇರುವುದು ಎನ್. ಆರ್. ಕಂಟೇನರ್ಸ್, ಬೆಂಗಳೂರು ಇವರಿಗೆ ರೂ. 6400.00ಗಳನ್ನು ಚೆಕ್ ನಂಬರ್ 495274:16.09.1997ರ ಮೂಲಕ ಪಾವತಿಸಿ, ಕಪ್ಪು ಹಲಗೆ ಯೋಜನೆಯ ಅಡಿಯಲ್ಲಿನ ಪುಸ್ತಕಗಳನ್ನು ಸರಬರಾಜು ಮಾಡಲು ಒಟ್ಟು 1025 ಪ್ಯಾಕಿಂಗ್ ಬಾಕ್ಸ್‌ಗಳನ್ನು ಖರೀದಿಸಿದ್ದು, ಇನ್ವಾಯಿಸಿನಂಬರ್ 1265:23.04.1997 ಇರುತ್ತದೆ. ಆದರೆ ಸದರೀ ಹಣದ ಪಾವತಿಗೆ ಸಂಬಂಧಿಸಿದಂತೆ ನಗದು ರಶೀದಿ ಪಡೆದ ತನಿಖೆಗೆ ಹಾಜರುಪಡಿಸಿರುವುದಿಲ್ಲ. ಹಾಗೂ ಖರೀದಿಸಿದ 1025 ಪ್ಯಾಕಿಂಗ್ ಬಾಕ್ಸ್‌ಗಳನ್ನು ದಾಸ್ತಾನಿಗೆ ತೆಗೆದುಕೊಂಡ ಬಗ್ಗೆ ದಾಖಲೆಯನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ಕೆ.ಎಫ್.ಸಿ. ಆರ್ಟಿಕಲೆ 24,396 ಹಾಗೂ 164 ಪ್ರಕಾರ ಸದರೀ ದಾಖಲೆಗಳನ್ನು ತನಿಖೆಗೆ ಹಾಜರುಪಡಿಸುವಂತಹ ರೂ.6400.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

90 ಮರುಭರಿಕೆ ಮಾಡಿಕೊಳ್ಳುವುದು ತನಿಖಾ ವಿತರಣಾ ಪತ್ರ ಸಂಖ್ಯೆ 26 ದಿನಾಂಕ 06.01.1999):
ಪ್ರಸಾರಾಂಗ ವಿಭಾಗದ ಕಿರಿದು ಪುಸ್ತಕದ ಪುಟ ಸಂಖ್ಯೆ 389:21.11.1997ರಲ್ಲಿ ರೂ. 20000.00 ಗಳನ್ನು ಜೈನ ಕಥಾಕೋಶದ ಬಿಡುಗಡೆ ಸಂದರ್ಭದಲ್ಲಿ ಸ್ವತಂತ್ರಕ್ಕಾಗಿ ತೆಗೆದಿರುತ್ತದೆ. ನಂತರ ಸದರೀ ಮೊತ್ತವನ್ನು ಪ್ರಸಾರಾಂಗದ ನಿಧಿಗೆ ಮರಳಿ ಜಮೆ ಮಾಡದೇ ದಿನಾಂಕ 21.05.1998 ರಂದು ಕಪ್ಪು ಯೋಜನೆಯ ಬ್ಯಾಂಕ್ ಖಾತೆ ಸಂಖ್ಯೆ 6160ಕ್ಕೆ ಜಮೆ ಮಾಡಲಾಗಿದೆ. ಸದರೀ

ವಹಿವಾಟಿಗೆ ಈ ಕೆಳಕಂಡ ಲೋಪಗಳು: ಅಕ್ಷೇಪಣೆಗಳಿರುತ್ತವೆ.

1. ವಿತ್ತಾಧಿಕಾರಿಗಳ ಅನುಮತಿ ಇಲ್ಲದೆ ಈ ರೀತಿಯಲ್ಲಿ ಸ್ವಂತ ಚೆಕ್ ರೂಪದಲ್ಲಿ ಹಣ ತೆಗೆದಿರುವುದು ಅಕ್ಷೇಪಣೀಯ.
2. ಸದರೀ ಚೆಕ್‌ನ ಮೊತ್ತ ನಿಯಮಾನುಸಾರ ಪ್ರಸಾರಾಂಗದ ನಿಧಿಗೆ ಜಮೆ ಮಾಡುವ ಬದಲು, ನಿರ್ದಿಷ್ಟ ಅನುದಾನದ ಕಪ್ಪು ಹಲಗೆ ಯೋಜನೆಯ ಹೊಸಪೇಟೆ ವೈಶ್ಯ ಬ್ಯಾಂಕ್ ಖಾತೆ ಸಂಖ್ಯೆ 6160ಕ್ಕೆ ಜಮೆ ಮಾಡುವುದು ಅಕ್ಷೇಪಣೀಯ. ಇದು ಸಾಮಾನ್ಯ ನಿಧಿಗೆ ಮರುಭರಿಗೆ ಆಗಬೇಕಾಗಿತ್ತು.
3. ಸದರೀ ಮೊತ್ತವನ್ನು ಪಡೆದ ದಿನಾಂಕ 21.11.1997 ಹಾಗೂ ಮರಳಿ ಜಮೆ ಮಾಡಿದ ದಿನಾಂಕ 21.05.1998 ಇದ್ದು, ಸುಮಾರು 6 ತಿಂಗಳವರೆಗೆ ಈ ಮೊತ್ತವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಿದೆ ಎಂಬುದರ ಬಗ್ಗೆ ವಿವರಣೆ ನೀಡುವುದು.
4. ಸದರೀ ಮೊತ್ತ ತೆಗೆದಿರುವುದಕ್ಕೆ ಹಾಗೂ ಮರಳಿ ಜಮೆ ಮಾಡಿರುವುದಕ್ಕೆ ಮಾನ್ಯ ಕುಲಪತಿಗಳ ಅನುಮೋದನೆ ಇರುವುದಿಲ್ಲ.

ಈ ಮೇಲಿನ ಆರ್ಥಿಕ ಲೋಪಗಳಿಗೆ ಸೂಕ್ತ ಕಾರಣವನ್ನು ತನಿಖೆಗೆ ನೀಡುವವರೆಗೆ ರೂ. 20,000.00 ಗಳನ್ನು ಅಕ್ಷೇಪಣಿಯಲ್ಲಿ ಇರಿಸಿದೆ.

91 ಅಂಚೆ ಚೀಟಿಗಳ ಖರ್ಚಿನ ವಿವರಗಳನ್ನು ಹಾಜರುಪಡಿಸಿಲ್ಲ:

ವಿಶ್ವವಿದ್ಯಾಲಯವು ಮುದ್ರಿಸಿದ ವಿಜ್ಞಾನ ಸಂಗತಿ ಪುಸ್ತಕಗಳ ಪ್ರತಿಗಳನ್ನು ಅಂಚೆ ಮೂಲಕ ಚಂದಾದಾರರಿಗೆ ರವಾನಿಸಲು ಎಂದು ಈ ಕೆಳಗೆ ತಿಳಿಸಿರುವಂತೆ ಒಟ್ಟು ರೂ.6964.00ಗಳನ್ನು ಖರ್ಚು ತೋರಿಸಲಾಗಿದೆ. ಆದರೆ ಈ ಅಂಚೆ ಚೀಟಿಗಳನ್ನು ಬಳಸಿದ ಬಗ್ಗೆ ವಿವರಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿಲ್ಲ. ಕಾರಣ ಒಟ್ಟು ರೂ.6964.00 ಗಳನ್ನು ಅಕ್ಷೇಪಣಿಯಲ್ಲಿಡಲಾಗಿದೆ.

ಓಚರ್ ಸಂ	ದಿನಾಂಕ	ಚೆಕ್ ಸಂ	ದಿನಾಂಕ	ಮೊತ್ತ	ಷರಾ
97	17.04.1997	255172	26.04.1997	2119.00	ಖರೀದಿಸಿದ ಅಂಚೆ ಚೀಟಿಗಳನ್ನು ಲೇಖನ ಸಾಮಗ್ರಿ -1ರ ಪುಟ ಸಂಖ್ಯೆ 80,81 ರಲ್ಲಿ ಸಂಗ್ರಹಕ್ಕೆ ತೆಗೆದುಕೊಳ್ಳಲಾಗಿದೆ.
1196	10.12.1997	257280	10.12.1997	4214.00	6-97,7-97,8-97 ಹಾಗೂ 91-92ನೇ ಮಾಹೆಗಳ ಸಂಚಿಕೆಗಳ ಪುಸ್ತಕಗಳನ್ನು ಚಂದಾದಾರರಿಗೆ ಕಳಿಸಲು ಎಂದು ಈ ಸ್ವರನ್ ಪ್ರೆಸ್, ಬೆಂಗಳೂರು ಇವರಿಗೆ ಕಳಿಸಿದ್ದು.

424		758591	11.07.1997	631.00	“ 5-97ಸಂಚಿಕೆಗಳು
			ಒಟ್ಟು ರೂ	6964.00	

92 ನಗದು ಹಣ ಸಂದಾಯದ ರಶೀದಿಗಳನ್ನು ತನಿಖೆಗೆ ಹಾಜರಪಡಿಸುವುದು.

ವಿಶ್ವವಿದ್ಯಾಲಯವು ಈ ಕೆಳಕಂಡಂತೆ ವಿವಿಧ ಉದ್ದೇಶಗಳಿಗಾಗಿ, ಹಣವನ್ನು ಚೆಕ್‌ಗಳ ಮೂಲಕ ಪಾವತಿಸಿದ್ದು, ಈ ಮೊತ್ತಗಳನ್ನು ಅವರು ಪಡೆದ ಬಗ್ಗೆ ನಗದು ಹಣ ಸ್ವೀಕೃತಿ ರಶೀದಿಯನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 57,24 ಹಾಗೂ 396 ರಂತೆ ಸದರಿಯವರಿಂದ ಹಣ ಸ್ವೀಕೃತಿ ರಶೀದಿಗಳನ್ನು ಪಡೆದು ಅನುಚ್ಛೇದ 26 ಹಾಗೂ 65ರ ಪ್ರಕಾರ ತನಿಖೆಗೆ ಹಾಜರಪಡಿಸಲು ಸೂಚಿಸಿದೆ. ಅಲ್ಲಿಯವರೆಗೆ ರೂ.204090-00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

ಕ್ರ.ಸಂ	ವೋಚರ್ ಸಂ	ಚೆಕ್ ನಂ	ದಿನಾಂಕ	ಚೆಕ್‌ನ ಮೊತ್ತ	ವಿವರ
1	102	255177	26.04.1997	38340.00	ಮೂರನೇ ನಾಡ ಹಬ್ಬದ ಪತ್ರಿಕೆಗಳನ್ನು ಮುದ್ರಿಸಿದ ಮುದ್ರಣ ವೆಚ್ಚ
2	1039	255962	12.11.1997	37235.00	ವಿಜ್ಞಾನ ಸಂಗತಿಯ ನಿಯತಕಾಲಿಕೆಯ ಸಂಪುಟ 4 ಸಂಚಿಕೆ 7ರ ಮುದ್ರಣ ವೆಚ್ಚ ಸಂದಾಯಿಸಲು
3	1404	750551	14.02.1997	100000.00	ಕುಮಾರರಾಮ ವಿತ್ತ ಕೃಪೆಗೊಲ್ಲರ ಮಹಾಕಾವ್ಯದ ಮುದ್ರಣ ವೆಚ್ಚ
		915507	08.09.1997	28515.00	
			ಒಟ್ಟು ರೂ.	204090.00	

93 ಮುದ್ರಾಂಕಿತ ಬಿಲ್ಲು ಹಾಜರುಪಡಿಸದೇ ಇರುವುದು:

ಕನ್ನಡ ರಂಗಭೂಮಿ ಕೃತಿಯ ಮುದ್ರಣ ವೆಚ್ಚದ ಈ ಕೆಳಗೆ ವಿವರಿಸಿರುವಂತೆ ಒಟ್ಟು ಮೊತ್ತ ರೂ. 105057.00 ಗಳನ್ನು ಮೆ: ಸನತೆ ಪ್ರಕಾಶನ, ಬೆಂಗಳೂರು ಇವರಿಗೆ ಪಾವತಿಸಲಾಗಿದೆ.

ವೋಚರ್ ಸಂಖ್ಯೆ	ಚೆಕ್ ಸಂಖ್ಯೆ	ದಿನಾಂಕ	ಮೊತ್ತ
1289	257453	16.01.1998	85057.00
1289	256980	13.11.1997	20000.00
		ಒಟ್ಟು ಮೊತ್ತ	105057.00

ಆದರೆ ಸದರೀ ಪಾವತಿಗೆ ಮೆ: ಸನತೆ ಪ್ರಕಾಶನ, ಬೆಂಗಳೂರು ಇವರು ಕೊಟ್ಟಿರುವ ಬಿಲ್ಲು ಮುದ್ರಾಂಕಿತವಾಗಿರುವುದಿಲ್ಲ ಹಾಗೂ ಅದರಲ್ಲಿ ಬಿಲ್ಲು ಸಂಖ್ಯೆ ಇರುವುದಿಲ್ಲ. ಕಾರಣ ಬಿಲ್ಲಿನ ಸಂಖ್ಯೆ ಒಳಗೊಂಡ ಮುದ್ರಾಂಕಿತ ಬಿಲ್ಲನ್ನು ಸನತೆ ಪ್ರಕಾಶನ, ಬೆಂಗಳೂರು ಇವರಿಂದ ಪಡೆದು ತನಿಖೆಗೆ ಹಾಜರುಪಡಿಸುವವರೆಗೆ ರೂ.105057.00 ನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

94	<p>ಪುಸ್ತಕ ಮಾಲೀಕರಿಗೆ ಲೇಖಕರಿಗೆ ಪಾವತಿ ಮಾಡಬೇಕಾದ ಗೌರವಧನ: ರಾಜಧನದ ವಿವರ ನೀಡುವುದು(ತನಿಖಾ ವಿಚಾರಣಾ ಪತ್ರ ಸಂಖ್ಯೆ-30)</p> <p>1996-97 ಹಾಗೂ 1997-98 ರಲ್ಲಿ ಮರೆತು ಹೋದ ಸಾಮ್ರಾಜ್ಯವೆಂಬ ಪುಸ್ತಕವನ್ನು ಎಷ್ಟು ಸಲ ಮುದ್ರಣ ಮಾಡಿದೆ ಹಾಗೂ ಈ ಪುಸ್ತಕದ ಲೇಖಕರಾದ ಪ್ರೊ: ಸದಾನಂದ ಕನವಳ್ಳಿ ಇವರಿಗೆ ನಿಯಮಾನುಸಾರ ಗೌರವ ಸಂಭಾವನೆಯನ್ನು ನೀಡಿದ ಬಗ್ಗೆ ಹಾಗೂ ನೀಡಬೇಕಾದ ಬಾಕಿಯ ಬಗ್ಗೆ ವಿವರವನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಹಾಗೂ ಸದಾನಂದ ಕನವಳ್ಳಿ ಇವರು ದೊರೆಯಬೇಕಾದ ಲೇಖನದ ಗೌರವ ಸಂಭಾವನೆ ಬಗ್ಗೆ ಕೋರಿಕೆಯ ಪತ್ರ ಕಚೇರಿಗೆ ಸಲ್ಲಿಸಿದ್ದರೆ ಪರಿಶೀಲಿಸಲು ಸದರಿ ಪತ್ರವನ್ನು ತನಿಖೆಗೆ ನೀಡಲು ಸೂಚಿಸಿದೆ. ಕಾರಣ ಸದರೀ ವಿವರಗಳನ್ನು ತನಿಖೆಗೆ ಹಾಜರುಪಡಿಸುವವರೆಗೆ ಮೆ: ಅಪೂರ್ವ ಆಫ್ ಸೆಟ್ ಪ್ರಿಂಟರ್ಸ್, ಹೊಸಪೇಟೆ ಇವರಿಗೆ ಕಪ್ಪು ಹಲಗೆ ಯೋಜನೆ ಅಡಿಯಲ್ಲಿ ಮರೆತು ಹೋದ ಸಾಮ್ರಾಜ್ಯ ವಿಜಯನಗರ ಪುಸ್ತಕದ 26500 ಪ್ರತಿಗಳ ಎರಡನೇ ಮುದ್ರಣ ವೆಚ್ಚವೆಂದು ಬಿಲ್ಲು ಸಂಖ್ಯೆ:001: 06.09.1996ರ ಪ್ರಕಾರ 96997 ಪಾವತಿಸಿರುವ ಮೊತ್ತ ರೂ. 686815-00 ಗಳನ್ನು (ಎರಡನೇ ಮುದ್ರಣ) ಆಕ್ಷೇಪಣೆಯಲ್ಲಿ ಇರಿಸಿದೆ.</p> <p>1996-97ರಲ್ಲಿ ವಿವಿಧ ಪುಸ್ತಕಗಳನ್ನು ಮುದ್ರಿಸಿದ ವಿವರ ಹಾಗೂ ಅವುಗಳ ಲೇಖಕರಿಗೆ ನಿಯಮಾನುಸಾರ ನೀಡಿದ ನೀಡಬೇಕಾದ ಗೌರವಧನ ವಿವರವನ್ನು ತನಿಖೆಗೆ ನೀಡಲು ಸೂಚಿಸಿದೆ.</p> <p>ವಿಶ್ವವಿದ್ಯಾಲಯವು ತನಿಖೆಗೆ ಕಡತಗಳನ್ನು ಆಧರಿಸಿ, 1997-98ರಲ್ಲಿ ವಿವಿಧ ಪುಸ್ತಕಗಳನ್ನು ಮುದ್ರಿಸಿದ ಹಾಗೂ ಅವುಗಳ ಲೇಖಕರಿಗೆ ಪಾವತಿ ಮಾಡಬೇಕಾದ ಮತ್ತು ಪಾವತಿ ಮಾಡಿದ ಹಾಗೂ ನಿಯಮಾನುಸಾರ ಪಾವತಿ ಮಾಡಲು ಬರದೇ ಇರುವ ವಿವರವನ್ನು ಅನುಬಂಧ (17) ರಲ್ಲಿ ತಿಳಿಸಿದೆ. ಕಾರಣ ಸದರೀ ವಿವರದ ಬಗ್ಗೆ ರಿಜಿಸ್ಟರನ್ನು ನಿರ್ವಹಿಸಿ ದೃಢೀಕರಿಸಿ, ಅನುಬಂಧ(19)ರಲ್ಲಿ ತಿಳಿಸಿರುವ ಅಂಕಿ ಸಂಖ್ಯೆಗಳೊಂದಿಗೆ ಖಚಿತಪಡಿಸಿಕೊಳ್ಳು ಸೂಚಿಸಿದೆ.</p>
95	<p>ಕಪ್ಪು ಹಲಗೆ ಯೋಜನೆ ಅಡಿಯಲ್ಲಿ ಪಾವತಿಸಿದ ಮುಂಗಡವು ಹೊಂದಾಣಿಕೆ ಆಗದೇ ಇರುವುದು:</p> <p>ಕನ್ನಡ ವಿಶ್ವವಿದ್ಯಾಲಯದ ವಿತ್ತೀಯ ವಿಭಾಗದಲ್ಲಿ ಸಿಬ್ಬಂದಿಗೆ ಜನವರಿ -1998ರ ಮಾಹೆಯ ವೇತನ ಪಾವತಿಸಲು ಹಣದ ತೊಂದರೆಯಿದ್ದು, ಪ್ರಯುಕ್ತ ಗುಲ್ಬರ್ಗಾದಲ್ಲಿ ಮರಾಟೆ ಮಾಡಿದ ಪುಸ್ತಕಗಳ ಮೊತ್ತ ರೂ. 7,25,725.00ಗಳನ್ನು ನಗದು ತರಲು, ಗುಲ್ಬರ್ಗಾಕ್ಕೆ ತುರ್ತಾಗಿ ಪ್ರಯಾಣಿಸಲು ನಿರ್ದೇಶಕರಿಗೆ, ಮುಂಗಡವಾಗಿ ರೂ.5000.00ಗಳನ್ನು ಕಪ್ಪು ಹಲಗೆ ಯೋಜನೆಯ ಅಡಿಯಲ್ಲಿ ಪಾವತಿಸಲಾಗಿದೆ.(ಚೆಕ್ ನಂಬರ್ 495287: 20.01.1998 ಮೊತ್ತ ರೂ. 5000.00</p> <p>ಆದರೆ ಸದರೀ ಮುಂಗಡವನ್ನು ಈ ವರೆಗೂ ನಿರ್ದೇಶಕರು, ಹೊಂದಾಣಿಕೆ ಮಾಡಿರುವುದಿಲ್ಲ. ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 243ರ ಪ್ರಕಾರ ಮುಂಗಡ ಪಡೆದ ಒಂದು ತಿಂಗಳೂ ಹೊಂದಾಣಿಕೆ ಮಾಡಬೇಕಾಗಿರುತ್ತದೆ. ಆದರೆ ಮಾಡಿಲ್ಲ. ಅಲ್ಲದೇ ಮುಂಗಡ ಪಡೆದ ಉದ್ದೇಶವನ್ನು ತನಿಖೆಯು ಆಕ್ಷೇಪಿಸುತ್ತದೆ. ಏಕೆಂದರೆ ಸಿಬ್ಬಂದಿಯ ವೇತನ ಪಾವತಿಸಲು ಹಣದ ಅಡಚಣೆಯು ವಿತ್ತ ವಿಭಾಗದಲ್ಲಿ ಇದ್ದ ಬಗ್ಗೆ ಲಿಖಿತವಾಗಿ ಪ್ರಸಾರಾಂಗಕ್ಕೆ ತಿಳಿಸಿರುವುದಿಲ್ಲ. ಅಲ್ಲದೇ ಗುಲ್ಬರ್ಗಾದಲ್ಲಿ ಮರಾಟೆ ಮಾಡಿದ ಪುಸ್ತಕಗಳ ಮೊತ್ತವನ್ನು ತರಲು ಮಾತ್ರ ಪ್ರಯಾಣಿಸಿದ್ದು ಆಕ್ಷೇಪಣೀಯ. ಈ ಬಗ್ಗೆ ಪ್ರಸಾರಾಂಗದವರು ತುರ್ತಾಗಿ ಪತ್ರ ವ್ಯವಹಾರ</p>

ಮಾಡಿದ್ದಾರೆ. ಡಿ.ಡಿ. ಮೂಲಕ ಸದರೀ ಹಣವನ್ನು ಪಡೆಯಬಹುದಾಗಿತ್ತು. ಆದರೆ ಪತ್ರ ವ್ಯವಹಾರ ಮಾಡಿರುವುದಿಲ್ಲ. ಗುಲ್ಬರ್ಗಾದಲ್ಲಿ ಪುಸ್ತಕಗಳನ್ನು ಪಡೆದು ಸಂಸ್ಥೆಯವರು, ನಿಗದಿತ ಸಮಯದಲ್ಲಿ ವಿಶ್ವವಿದ್ಯಾಲಯಕ್ಕೆ ಹಣ ಪಾವತಿ ಮಾಡದೇ ಇರುವುದರಿಂದ ಅನವಶ್ಯಕವಾಗಿ ವಿಶ್ವವಿದ್ಯಾಲಯದ ನಿಧಿಯ ಮೇಲೆ ಈ ಮುಂಗಡದ ಹಣ ರೂ. 5000.00 ಬಿದ್ದಂತಾಗಿದೆ. ಕಾರಣ ಸದರೀ ಮುಂಗಡ ಮೊತ್ತ 5000.00 ಗಳನ್ನು ಪುಸ್ತಕಗಳನ್ನು ಖರೀದಿಸಿದ ಗುಲ್ಬರ್ಗಾದಲ್ಲಿರುವ ಸಂಸ್ಥೆಗಳಿಂದ ವಸೂಲಾತಿಗೆ ಸೂಚಿಸಿದೆ. ಅಥವಾ ನಿರ್ದೇಶಕರು, ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.

96 ಕಪ್ಪು ಹಲಗೆ ಯೋಜನೆಯಡಿಯಲ್ಲಿ ಪ್ರಸಾರಾಂಗದ ಮ್ಯಾಕ್ವಿಪ್ಪಾನ್ ಕೆ.ಎ.35-1363 ಇದ್ದರೂ ಸಹ ಟ್ಯಾಕ್ಸಿಗಳನ್ನು ಬಾಡಿಗೆಯ ಮೇಲೆ ಪಡೆದಿರುವುದಕ್ಕೆ ಸ್ಪಷ್ಟೀಕರಣ ನೀಡುವ ಕುರಿತು:

ಪ್ರಸಾರಾಂಗದ ವಿಭಾಗದಲ್ಲಿ ಪುಸ್ತಕಗಳ ಮಾರಾಟಕ್ಕಾಗಿಯೇ ಒಂದು ಪ್ರತ್ಯೇಕ ಮ್ಯಾಕ್ವಿಪ್ಪಾನ್ ಕೆ.ಎ. 35-1363 ಇದ್ದರೂ ಸಹ, ಕಪ್ಪು ಹಲಗೆ ಯೋಜನೆಯಡಿಯಲ್ಲಿ ಸದರೀ ಮ್ಯಾಕ್ವಿಪ್ಪಾನ್‌ನನ್ನು ಬಳಸಿಕೊಳ್ಳದೇ ಈ ಕೆಳಕಂಡ ವಿವಿಧ ಉದ್ದೇಶಗಳಿಗೂ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದ ಒಟ್ಟು ರೂ.4000.00 ಗಳನ್ನು ಖರ್ಚು ಮಾಡಲಾಗಿದೆ. ಈ ದಿನೆಯಲ್ಲಿ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15, 16ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು ಪಾಲಿಸಿರುವುದಿಲ್ಲ. ಕಾರಣ ಈ ಬಗ್ಗೆ ತನಿಖೆಗೆ ಸೂಕ್ತ ಸಮಜಾಯಿಷಿಯನ್ನು ನೀಡುವ ತನಕ ರೂ.4000ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

ಕ್ರ.ಸಂ	ದಿನಾಂಕ	ಪಾವತಿಸಿದ ಮೊತ್ತ	ಬ್ಯಾಕ್ಸಿ ಬಾಡಿಗೆಯ ವಿವರ
1	26.06.1997	2700.00	24.06.1997 ರಿಂದ 26.06.1997ರ ವರೆಗೆ ಮೂರು ದಿನಗಳವರೆಗೆ ಗುಲ್ಬರ್ಗಾ ಜಿಲ್ಲೆಯ 9 ತಾಲ್ಲೂಕುಗಳಿಗೆ ಓಡಾಡಿದ ಟ್ಯಾಕ್ಸಿ ಮಾಡಿದ ಅಮಿತ ಟ್ಯಾವೆಲ್ಸ್ ಸೂಪರ್ ಮಾರ್ಕೆಟ್ ಗುಲ್ಬರ್ಗಾ
2	28.08.1997	550.00	ಸಲಹಾ ಸಮಿತಿ ಸದಸ್ಯರನ್ನು ಕರೆ ತರಲು ಬಳಸಿದ 1 ದಿನದ ಕಾರ್ ಬಾಡಿಗೆ ವೆಚ್ಚ ವೋಚರ್ ಸಂಖ್ಯೆ: 165 ಚೆಕ್ ನಂ.25589 :28.08.1997 ರೂ. 10,000.00
3	08.01.1997	750.00	ವಿಜ್ಞಾನ ಸಮಿತಿ ಅಭಿವೃದ್ಧಿ ಕುರಿತು ಸಭೆಗೆ ಒಂದು ದಿನದ ಕಾರ್ ಬಾಡಿಗೆ ವೋಚರ್ ಸಂಖ್ಯೆ 74 ಚೆಕ್ ನಂ 254780 : 08.01.1997 ರೂ. 5000.00
	ಒಟ್ಟು ಮೊತ್ತ	4000.00	

97 ಕಪ್ಪು ಹಲಗೆಯ ಯೋಜನೆಯ ನಿಧಿಯಿಂದ ಲೆಕ್ಕ ಶೀರ್ಷಿಕೆ 700ಕ್ಕೆ ಮರು ಭರಿಕೆ ಮಾಡಿಕೊಳ್ಳದಿರುವುದು:

ಪ್ರಸಾರಾಂಗ ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ಕಪ್ಪು ಹಲಗೆ ಯೋಜನೆಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರ ಆರ್ಥಿಕ ವಹಿವಾಟು ಪ್ರತ್ಯೇಕವಾಗಿರುತ್ತದೆ. ಈ ಯೋಜನೆಯ ತುರ್ತು ಸಾದಿಲ್ವಾರು ವೆಚ್ಚವೆಂದು ಈ ಕೆಳಗೆ ವಿವರಿಸಿರುವಂತೆ, ಒಟ್ಟು ರೂ.

16,568.00 ಗಳನ್ನು ವಿಶ್ವವಿದ್ಯಾಲಯದ ಅನುದಾನಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆ 700 ರಿಂದ ಪಡೆದು ಖರ್ಚು ಮಾಡಲಾಗಿದೆ. ಅದರ ಈ ವರೆಗೂ ಸದರೀ ಮೊತ್ತವನ್ನು 700 ಲೆಕ್ಕ ಶೀರ್ಷಿಕೆಗೆ ಹಿಂತಿರುಗಿಸಿರುವುದಿಲ್ಲ.

ಕ್ರ. ಸಂ	ವೋಚರ್ ನಂ	ಚೆಕ್ ನಂ	ದಿನಾಂಕ	ಮೊತ್ತ	ವಿವರ
1	143	255401	19.06.1997	5000.00	ಕಪ್ಪು ಹಲಗೆ ಯೋಜನೆ ಬಾಬು
2	146	255054	20.03.1997	5000.00	ಕಪ್ಪು ಹಲಗೆ ಯೋಜನೆ ಬಾಬು
3	246	257449	09.01.1998	5000.00	ಕಪ್ಪು ಹಲಗೆ ಯೋಜನೆ ಬಾಬು
4	451	255548	19.07.1997	1568.00	ಕಪ್ಪು ಹಲಗೆ ಯೋಜನೆ ಬಾಬು
5	451	254032	11.06.1996	5015.00	ಕಪ್ಪು ಹಲಗೆ ಯೋಜನೆ ಬಾಬು
			ಒಟ್ಟು ಮೊತ್ತ	21583.00	

ಕಾರಣ ಕೂಡಲೇ ಈ ರೂ 16568.00 ಗಳನ್ನು ಕಪ್ಪು ಹಲಗೆ ಯೋಜನೆಯ ನಿಧಿಯಿಂದ ಪ್ರಸಾರಾಂಗದ ಲೆಕ್ಕ ಶೀರ್ಷಿಕೆ 700ಕ್ಕೆ ಮರು ಭರಿಕೆ ಮಾಡಿಕೊಳ್ಳಲು ಸೂಚಿಸಿದೆ.

98 ಕಪ್ಪು ಹಲಗೆಯ ಯೋಜನೆಯಡಿಯಲ್ಲಿ ಈ ಕೆಳಕಂಡಂತೆ ಒಟ್ಟು ರೂ. 165905.00 ಗಳನ್ನು ಪಾವತಿಸಿಸ, ವಿವಿಧ ಪುಸ್ತಕಗಳನ್ನು ಮುದ್ರಿಸಿದ್ದು, ಇವುಗಳನ್ನು ನಿಯಮಾನುಸಾರ ದಾಸ್ತಾನಿಗೆ ತೆಗೆದುಕೊಳ್ಳಬೇಕಾಗಿದ್ದು ತೆಗೆದುಕೊಂಡಿರುವುದಿಲ್ಲ. ಹಾಗೂ ಈ ಬಿಲ್ಲುಗಳ ಹಿಂದುಗಡೆ ಸದರೀ ಪುಸ್ತಕಗಳನ್ನು ದಾಸ್ತಾನಿಗೆ ತೆಗೆದುಕೊಂಡಿದ್ದಕ್ಕೆ ದಾಸ್ತಾನು ಪುಟ ಸಂಖ್ಯೆ ಸಹ ನಮೂದಿಸಿರುವುದಿಲ್ಲ, ಇದು ತೀವ್ರತರವಾದ ಆರ್ಥಿಕ ಲೋಪದೋಷ ಆಗಿರುತ್ತದೆ. ಕಾರಣ ಕೂಡಲೇ ಸದರೀ ಪುಸ್ತಕಗಳನ್ನು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 173ರ ಪ್ರಕಾರ ದಾಸ್ತಾನಿಗೆ ತೆಗೆದುಕೊಳ್ಳಲು ಸೂಚಿಸಿದೆ. ಅಲ್ಲದೇ ಇವುಗಳ ಮಾರಾಟ ವಿತರಣೆಯ ಲೆಕ್ಕವನ್ನು ನಿರ್ವಹಿಸಿ, ವರ್ಷದ ಅಂತ್ಯಕ್ಕೆ ಅಂತಿಮ ಶಿಲ್ಕನ್ನು ದೃಢೀಕರಿಸಿ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ಅಲ್ಲಿಯವರೆಗೆ ರೂ. 165905.00ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.

ಚೆಕ್ ನಂಬರ್	ದಿನಾಂಕ	ಮೊತ್ತ	ಮುದ್ರಣಗಾರರ ಹೆಸರು	ವಿವರ	ಪ್ರತಿಗಳ ಸಂಖ್ಯೆ
495259	24.04.97	16,000	ಲಕ್ಷ್ಮೀ ಮುದ್ರಣಾಲಯ ಬೆಂಗಳೂರು	ಕನ್ನಡ ತಾಯಿಗೆ ನುಡಿ ನಮನ ಮರು ಮುದ್ರಣ 152 ಪುಟಗಳು	1000 ಪ್ರತಿಗಳು
495261	06.05.97	46,895	ಪಯೋ ನಿಧಿ ಪ್ರಿಂಟರ್ಸ್	ನವ ಸಾಕ್ಷರ ಪುಸ್ತಕಗಳು	10ಪುಸ್ತಕಗಳು 10421 ಪ್ರತಿಗಳು
495262	19.05.97	47,300	ಅಪೂರ್ವ ಆಫ್ ನೆಟ್ ಪ್ರಿಂಟರ್ಸ್ ಹೊಸಪೇಟೆ	ಮರೆತು ಹೋದ ಸಾಮ್ರಾಜ್ಯ ಪುಸ್ತಕ	1500 ಪ್ರತಿಗಳು

	495275	16.09.97	24,464	ಇನ್ಸೂರ್ ಬೆಂಗಳೂರು	ಪ್ರೆಸ್	ಕನ್ನಡ ಭಾಷಾ ಕಲ್ಪಿತ 1100 ಚರಿತ್ರೆ ಪುಸ್ತಕ ಪ್ರತಿಗಳು (ಮರು ಮುದ್ರಣಾ)	1100 ಪ್ರತಿಗಳು													
	495277	09.10.97	31,246	ಇನ್ಸೂರ್ ಬೆಂಗಳೂರು	ಪ್ರೆಸ್	ಕನ್ನಡ ರಚನೆ ಮತ್ತು 1100 ಪ್ರತಿಗಳನ್ನು ಬಳಕೆ (ಮರು ಮುದ್ರಣಾ)	1100 ಪ್ರತಿಗಳು													
		ಒಟ್ಟು ಮೊತ್ತ	165905																	
99	<p>ಹಳೆಯ ದಿನ ಪತ್ರಿಕೆಗಳನ್ನು ವಿಲೇವಾರಿ ಮಾಡುವುದು:</p> <p>1997-98ರಲ್ಲಿ ವಿಶ್ವವಿದ್ಯಾಲಯವು ದಿನಪತ್ರಿಕೆಗಳನ್ನು ತರಿಸಿರುತ್ತಾರೆ. ಅದರ ಹಳೆಯ ದಿನ ಪತ್ರಿಕೆಗಳನ್ನು ವಿಲೇವಾರಿ ಮಾಡಿದ ವಿವರಗಳನ್ನು ದಾಖಲೆಯನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ಕೂಡಲೇ ಸರಕಾರಿ ಆದೇಶ ಸಂಖ್ಯೆ ಎಸ್.ಡಬ್ಲ್ಯೂ.ಎಲ್. 39 ಎಸ್.ಇ.ಡಬ್ಲ್ಯೂ.92 ಬೆಂಗಳೂರು ದಿನಾಂಕ 04.02.1992ರ ಪ್ರಕಾರ ಹಳೆಯ ದಿನ ಪತ್ರಿಕೆಗಳನ್ನು ವಿಲೇವಾರಿ ಮಾಡಿ, ಬಂದ ಮೊತ್ತವನ್ನು ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಿ, ತನಿಖೆಗೆ ವಿವರ ನೀಡಲು ಸೂಚಿಸಿದೆ.</p>																			
100	<p>ಸಾಲದ ಮೇಲೆ ಉದ್ರೆ ಮಾರಾಟ ಮಾಡಿದ ಪುಸ್ತಕಗಳ ಬಾಕಿಯನ್ನು ತ್ವರಿತಗತಿಯಲ್ಲಿ ವಸೂಲು ಮಾಡದೇ ಇರುವುದು:</p> <p>ಪ್ರಸ್ತುತ ಸಾಲಿನ 31.03.1998ರ ಅಂತ್ಯಕ್ಕೆ ಪ್ರಸಾರಾಂಗದ ವಿಭಾಗದಲ್ಲಿ ಪುಸ್ತಕಗಳನ್ನು ಸಾಲದ ಮೇಲೆ ಮಾರಾಟ ಬಾಕಿಯ ಒಟ್ಟು ಮೊತ್ತ ಈ ಕೆಳಗೆ ತಿಳಿಸಿರುವಂತೆ ರೂ. 217832.00ಗಳು ಇರುತ್ತದೆ. ಸಾಲದ ರಿಜಿಸ್ಟ್ರಾರನಲ್ಲಿ ವರ್ಷದ ಅಂತ್ಯಕ್ಕೆ ಘೋಷ್ವಾರೆಯನ್ನು ಹಾಕಿ ಈ ಶಿಲ್ಕನ್ನು ದೃಢೀಕರಿಸಿ ಸದರೀ ಸಂಖ್ಯೆಗಳೊಂದಿಗೆ ಖಚಿತಪಡಿಸಿಕೊಳ್ಳಲು ಸೂಚಿಸಿದೆ.</p> <table border="1" style="width: 100%; border-collapse: collapse;"> <tr> <td style="width: 5%;">1</td> <td style="width: 70%;">ಬೆಂಗಳೂರು ಶಾಖೆಯಲ್ಲಿ</td> <td style="width: 25%; text-align: right;">38451.00</td> </tr> <tr> <td>2</td> <td>ಕೇಂದ್ರ ಕಛೇರಿ ಕನ್ನಡ ವಿಶ್ವವಿದ್ಯಾಲಯ ಹಂಪಿ</td> <td style="text-align: right;">179381.00</td> </tr> <tr> <td>3</td> <td>ಕಪ್ಪು ಹಲಗೆ ಯೋಜನೆಚುಡಿಯಲ್ಲಿ</td> <td style="text-align: center;">-</td> </tr> <tr> <td></td> <td>ಒಟ್ಟು ಮೊತ್ತ</td> <td style="text-align: right;">217832.00</td> </tr> </table> <p>ಇದನ್ನು ಪರಿಶೀಲಿಸಲಾಗಿ, ವಸೂಲಾಗಬೇಕಾಗಿರುವ ಬಾಕಿಯ ಮೊತ್ತ ಅಧಿಕವಾಗಿರುತ್ತದೆ. ಆದ್ದರಿಂದ ತಕ್ಷಣವೇ ಕ್ರಮ ಕೈಗೊಂಡ</p>								1	ಬೆಂಗಳೂರು ಶಾಖೆಯಲ್ಲಿ	38451.00	2	ಕೇಂದ್ರ ಕಛೇರಿ ಕನ್ನಡ ವಿಶ್ವವಿದ್ಯಾಲಯ ಹಂಪಿ	179381.00	3	ಕಪ್ಪು ಹಲಗೆ ಯೋಜನೆಚುಡಿಯಲ್ಲಿ	-		ಒಟ್ಟು ಮೊತ್ತ	217832.00
1	ಬೆಂಗಳೂರು ಶಾಖೆಯಲ್ಲಿ	38451.00																		
2	ಕೇಂದ್ರ ಕಛೇರಿ ಕನ್ನಡ ವಿಶ್ವವಿದ್ಯಾಲಯ ಹಂಪಿ	179381.00																		
3	ಕಪ್ಪು ಹಲಗೆ ಯೋಜನೆಚುಡಿಯಲ್ಲಿ	-																		
	ಒಟ್ಟು ಮೊತ್ತ	217832.00																		

	<p>ಕೆ.ಎಫ್.ಸಿ. ಆರ್ಟಿಕಲ್ 33(ಎ) ಪ್ರಕಾರ ಸಂಬಂಧಪಟ್ಟವರಿಂದ ಈ ಬಾಕಿಯ ಮೊತ್ತ ರೂ. 217832.00 ಗಳನ್ನು ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು. ವಿವರಗಳನ್ನು ಅನುಬಂಧ (19)ರಲ್ಲಿ ತಿಳಿಸಿದೆ.</p>
101	<p>ಬಿಲ್ಲಿನಲ್ಲಿ ಅಗತ್ಯ ದೃಢೀಕರಣಗಳು ಪಡೆಯದಿರುವುದು</p> <p>ಪುಸ್ತಕಗಳನ್ನು ಸರಬರಾಜು ಮಾಡಿದ ಮೂರು ಲಾರಿಗಳ ಬಡಿಗೆಯ ಬಾಬತ್ತೆಂದು ಒಟ್ಟು ರೂ. 10500.00ಗಳನ್ನು ವೋಚರ್ ಸಂಖ್ಯೆ: 245 ಚೆಕ್ ನಂಬರ್ 255385 17.06.1997ರ ಮುಖಾಂತರ ಸಂಬಂಧಪಟ್ಟವರಿಗೆ ಪಾವತಿಸಲಾಗಿದೆ. ಸದರಿ ಪಾವತಿಗೆ ಈ ಕೆಳಕಂಡ ಲೋಪಗಳು ಇರುತ್ತದೆ.</p> <ol style="list-style-type: none"> 1. ಬಿಲ್ಲಿನಲ್ಲಿ ಅಗತ್ಯ ದೃಢೀಕರಣವನ್ನು ಸಂಬಂಧಪಟ್ಟವರಿಂದ ಮಾಡಿಸಿರುವುದಿಲ್ಲ. 2. ಸ್ವಾಮಿ ಪ್ರಾಧಿಕಾರ ಮಾನ್ಯ ಕುಲಪತಿಗಳಿಂದ ಈ ಖರ್ಚಿನ ಘಟನೋತ್ತರ ಮಂಜೂರಾತಿ ಪಡೆದಿರುವುದಿಲ್ಲ. <p>ಸದರಿ ಲೋಪಗಳನ್ನು ಸರಿಪಡಿಸಿ, ತನಿಖೆಗೆ ಹಾಜರುಪಡಿಸುವವರೆಗೆ ರೂ.10500.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>
102	<p>ಸರಸ್ವತಿ ವಿಗ್ರಹಗಳನ್ನು ಖರೀದಿಸಿರುವುದು ನ್ಯೂನತೆಗಳು:</p> <p>ಪುಸ್ತಕ ಸಾಲಿನಲ್ಲಿ ಚೆಕ್ ನಂ.255835 ದಿನಾಂಕ 29.08.1997 ರ ಮೆ ಮಾರುತಿ ಪ್ಲಾಸ್ಟಿಕ್ ಅಂಡ್ ಮೆಟಲ್ ಇಂಡಸ್ಟ್ರೀಸ್ ಬೆಂಗಳೂರು ಇವರಿಂದ 26 ಸರಸ್ವತಿ ವಿಗ್ರಹಗಳನ್ನು ಖರೀದಿಸಿ ರೂ. 78000.00 ಗಳನ್ನು ಪಾವತಿ ಮಾಡಲಾಗಿದೆ. ಸದರಿ ಖರೀದಿಯಲ್ಲಿ ನ್ಯೂನತೆಗಳು ಈ ಕೆಳಗಿನಂತಿವೆ.</p> <ol style="list-style-type: none"> 1. ಬೃಹತ್ ಮೌಲ್ಯದ ಖರೀದಿಗೆ ಟೆಂಡರ್ ಪ್ರಕ್ರಿಯೆ ಮಾಡದಿರುವುದು. 2. ವಿವಿಧ ಸಂಸ್ಥೆಗಳಿಗೆ ದರಪಟ್ಟಿ ಕೇಳಿ ಪತ್ರ ಬರೆಯದಿರುವುದು. 3. ನೇರವಾಗಿ ಸ್ವೀಕರಿಸಲಾದ 3 ದರಪಟ್ಟಿಗಳಲ್ಲಿ ದಿನಾಂಕವನ್ನು ತಿದ್ದುಪಡಿ ಮಾಡಿರುವುದು. 4. ಸರಬರಾಜು ಆದೇಶದಲ್ಲಿ 25 ವಿಗ್ರಹಗಳಿದ್ದು ಬಿಲ್ಲು ಪ್ರಕಾರ 26 ವಿಗ್ರಹಗಳನ್ನು ಪಡೆದಿರುವುದಕ್ಕೆ ಪೂರಕವಾಗಿ ಕಡತದಲ್ಲಿ ಹೆಚ್ಚಿಗೆ ಖರೀದಿಸಿದ್ದಕ್ಕೆ ವಿವರ ಇಲ್ಲದಿರುವುದು. 5. ಖರೀದಿಸಿದ ವಿಗ್ರಹಗಳ ಉದ್ದ ಅಳತೆ ತೂಕ ಅಥವಾ ಪುನಃ ಬಿಲ್ಲಿನಲ್ಲಿ ಮತ್ತು ದರಪಟ್ಟಿಯಲ್ಲಿ ನಮೂದಿಸದಿರುವುದು. 6. ಸದರಿ ವಿಗ್ರಹಗಳನ್ನು ಸಂಸ್ಥೆಯ ಚರಸ್ತಿ ರಿಜಿಸ್ಟರ್‌ನಲ್ಲಿ ನಮೂದಿಸದೇ ಸಾಮಾನ್ಯ ರಿಜಿಸ್ಟರ್‌ನಲ್ಲಿ ನಮೂದಿಸಿರುವುದು.

	<p>ಈ ಮೇಲಿನ ನ್ಯೂನತೆಗಳಿಗಾಗಿ ರೂ. 78000.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>
103	<p>ಕಾಮಗಾರಿ ಪ್ರಮಾಣದ ಮೊತ್ತಕ್ಕಿಂತ ಹೆಚ್ಚಿಗೆ ಮುಂಗಡ ಪಡೆದು ತಾತ್ಕಾಲಿಕ ಹಣ ದುರುಪಯೋಗ ಮಾಡಿರುವುದು.</p> <p>1997-98ನೇ ಸಾಲಿನಲ್ಲಿ ಕಾಮಗಾರಿಯ ಪ್ರಮಾಣದ ಮೊತ್ತಕ್ಕಿಂತ ಹೆಚ್ಚಿಗೆ ಮುಂಗಡ ಪಡೆದು ಕಾಲ ವಿಳಂಬ ಮಾಡಿ ತಾತ್ಕಾಲಿಕ ಹಣ ದುರುಪಯೋಗ ಮಾಡಿರುವ ಪ್ರಕರಣಗಳು ಈ ಕೆಳಗಿನಂತಿವೆ.</p> <ol style="list-style-type: none"> 1) ಗ್ರಂಥಾಲಯ ಕಟ್ಟಡದ 3ನೇ ಗೋಪುರದ ಕೆಲಸಕ್ಕಾಗಿ ಚೆಕ್ ನಂ 255122 ದಿನಾಂಕ 03.04.1997 ರಿಂದ ರೂ.30000.00 ಗಳು ಮುಂಗಡವಾಗಿ ಪಡೆದುಕೊಂಡು ಈ ಮುಂಗಡವನ್ನು 1958ರ ಕರ್ನಾಟಕ ಆರ್ಥಿಕ ಸಂಹಿತೆ ಪ್ರಕಾರ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದು, ಮಾಡಿಕೊಳ್ಳದೆ ದಿನಾಂಕ 07.03.1998 ರಂದು ರೂ. 6120.00ಗಳನ್ನು ವೋಚರ್ ಮೂಕಾಂತರ ಮತ್ತು ರೂ.23880.00ಗಳನ್ನು ನಗದು ರೂಪದಲ್ಲಿ ಮರುಪಾವತಿ ಮಾಡಲಾಗಿದೆ. 2) ಚೆಕ್ ನಂ.254795 ದಿನಾಂಕ 09.01.1997 ರಿಂದ ಸಂಸ್ಥೆಯ ಕಾಮಗಾರಿ ಕೆಲಸಕ್ಕಾಗಿ ರೂ. 7000.00 ಮುಂಗಡವಾಗಿ ಪಡೆದು ಓಚರ್ ನಂ 232 ದಿನಾಂಕ 21.02.1998 ರಂದು ಒಂದು ವರ್ಷದ ನಂತರ ಓಚರ್‌ಗಳ ದ್ವಾರ ರೂ. 4243.00 ಮತ್ತು ನಗದು ರೂಪದಲ್ಲಿ ರೂ.2757.00 ಗಳನ್ನು ಮರುಪಾವತಿ ಮಾಡಿ ತಾತ್ಕಾಲಿಕ ಹಣ ದುರುಪಯೋಗ ಮಾಡಲಾಗಿದೆ. <p>ಮೇಲಿನಂತೆ ಕಾಲ ವಿಳಂಬ ಮಾಡಿ ಸಹಾಯಕ ಕುಲಸಚಿವರು ಹೆಚ್ಚಿಗೆ ಪಡೆದ ಮುಂಗಡವನ್ನು ತಾತ್ಕಾಲಿಕವಾಗಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂತು. ಈ ರೀತಿ ತಾತ್ಕಾಲಿಕ ಹಣ ದುರುಪಯೋಗಪಡಿಸಿಕೊಂಡ ಮೊತ್ತಕ್ಕೆ ಪ್ರಚಲಿತ ಬ್ಯಾಂಕಿನ ಬಡ್ಡಿ ದರದ ಪ್ರಕಾರ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>
104	<p>ಪರಿಷ್ಕೃತ ದರದಲ್ಲಿ ರಾಜಧನ ಮುರುವಳಿ ಮಾಡದೆ ಇರುವುದು.</p> <p>ಶ್ರೀ.ಪಿ. ಎಮ್. ನಟರಾಜನ್ ಗುತ್ತಿಗೆದಾರರು ಇವರ ಬಿಲ್‌ವಲ್ಲಿ ಕಡಿತ ಮಾಡಿ ಚೆಕ್ ನಂ 0854078/30.03.2000 ಎಸ್.ಬಿ.ಎಂ ಹೊಸಪೇಟೆ ಚೆಕ್ ರೂ.10,524/-ರಲ್ಲಿ ಈ ವಸೂಲಿ ಮೊತ್ತ ರೂ.6953/- ಸೇರಿ ಚೆಕ್ ಬರೆದು ಸಂಬಂಧಿಸಿದ ಶೀರ್ಷಿಕೆ ಜಮಾ ಮಾಡಲು ಕ್ರಮವಹಿಸಿದೆ. ಈ ವರದಿಗೆ ಲಗತ್ತಿಸಿರುವ ಅನುಬಂಧ (20)ರಲ್ಲಿ ವಿವರಿಸಿದ ಕಾಮಗಾರಿ ಬಿಲ್ಲುಗಳಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನಿಗಳ ಕಚೇರಿ ಪತ್ರ ಸಂಖ್ಯೆ: ಬಳ್ಳಾರಿ: ಗಭೂಇ: ಕಂಸಗೂದ: 1996-97 ದಿನಾಂಕ 03.04.1996 ರ ಪ್ರಕಾರ ಪರಿಷ್ಕೃತ ದರದಲ್ಲಿ ರಾಜಧನ ಮುರಿಯಬೇಕಾಗಿದ್ದು ಮುರಿಯದೆ, ಹಳೇ ದರದಲ್ಲಿ ರಾಜಧನ ಮುರುವಳಿ ಕಂಡು</p>

ಬಂದಿರುತ್ತದೆ. ಇದರ ಪರಿಣಾಮವಾಗಿ ಒಟ್ಟು ರಾಜದನ ಮೊತ್ತ ರೂ.22163.00ಗಳನ್ನು ಕಡಿಮೆ ಮುದಂತಾಗಿದೆ. ಆದುದರಿಂದ ಕಡಿಮೆ ಮುದಂತವಳಿ ಮಾಡಿದ ರಾಜಧನ ಮೊತ್ತ ರೂ. 22163.00ಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಗಳಿಂದ ವಸೂಲಿ ಮಾಡಿ ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸೂಚಿಸಿದೆ.

105 ತುಂಡು ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿರುವುದು:

1997-98ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯದ ವ್ಯಾಪ್ತಿಯಲ್ಲಿ ತುಂಡು ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿರುವ ವಿವರವು ಅನುಬಂಧ ಸಂಖ್ಯೆ(21) ರಲ್ಲಿ ನಮೂದಿಸಿರುವಂತೆ ಬಿಲ್ಲು ರೂ. 8503829.00ಗಳನ್ನು ತುಂಡು ಆಧಾರದ ಮೇಲೆ ಗುತ್ತಿಗೆದಾರರಾಗಿ ಪಾವತಿ ಮಾಡಲಾಗಿರುತ್ತದೆ. ಅವುಗಳಲ್ಲಿ ಕಂಡು ಬಂದ ನ್ಯೂನತೆಗಳು ಕೆಳಗಿನಂತಿರುತ್ತವೆ.

- 1) ಟೆಂಡರ್ ಕರೆಯದೇ ತುಂಡು ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿರುವುದು.
- 2) ಒಂದೇ ಕಟ್ಟಡದ ಕಾಮಗಾರಿಯನ್ನು ಬಿಡಿಬಿಡಿಯಾಗಿ ಎಸ್ಪಿಎಂಟ್ ತಯಾರಿಸಿ ತುಂಡು ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿಕೊಟ್ಟಿರುವುದು.
- 3) ಅನುಬಂಧದ ಕ್ರಮ ಸಂಖ್ಯೆ: 28 ಮತ್ತು 24 ರಲ್ಲಿ ಆದಾಯ ತೆರಿಗೆ ಮಾರಾಟ ತೆರಿಗೆಯನ್ನು ಮುರಿಯದಿರುವುದು.

ಕ್ರಮ	ಬಿಲ್ಲಿನ ಮೊತ್ತ	ಆದಾಯ ತೆರಿಗೆ	ಮಾರಾಟ ತೆರಿಗೆ
18	65557.00	1311.00	2622.00
24	354315.00	7086.00	14172.00

- 4) ಆಯಾ ಕಾಮಗಾರಿಗೆ ಉಪಯೋಗಿಸಿದ ಸಿಮೆಂಟಿನ ವಿವರವನ್ನು ಅಳತೆ ಪುಸ್ತಕ ಮತ್ತು ಬಿಲ್ಲಿನಲ್ಲಿ ನಮೂದಿಸದಿರುವುದು.
- 5) ಕಾಮಗಾರಿಗಳ ದಿಟಂವಾರು ಅಳತೆಗಳನ್ನು ಪರಿಶೀಲಿಸಿದ ಬಗ್ಗೆ ಅಳತೆ ಪುಸ್ತಕದಲ್ಲಿ ದೃಢೀಕರಿಸದಿರುವುದು.
- 6) ಗುತ್ತಿಗೆದಾರರ ಕ್ಷೇಮ ನಿಧಿಯ 9ರ ಪ್ರಕಾರ ಬಿಲ್ಲಿನ ಮೊತ್ತದ ಶೇ 0.1 ರಂತೆ ಮುರಿಯದಿರುವುದು ಅನುಬಂಧ ಕಾಲಂ 11ರಲ್ಲಿ ತೋರಿಸಿದಂತೆ ಒಟ್ಟು ರೂ.6266.00 ಗಳನ್ನು ಆಯಾ ಗುತ್ತಿಗೆದಾರರಿಂದ ವಸೂಲಿ ಮಾಡದಿರುವುದು.
- 7) ತುಂಡು ಆಧಾರದ ಮೇಲೆ ಕಾಮಗಾರಿಯ ಗುತ್ತಿಗೆದಾರರಿಂದ ಬಿಲ್ಲಿನ ಮೊತ್ತದ ಶೇಕಡ 5 ರಂತೆ ಭದ್ರತಾ

ರೇವಣಿಯನ್ನು ಮುರಿಯದಿರುವುದು.

ಮೇಲಿನ ನ್ಯೂನತೆಗಳಿಗಾಗಿ ರೂ. 5803829.00 ಗಳನ್ನು ಆಕ್ಷೇಪಣೆಯಲ್ಲಿ ಮತ್ತು 6266.00 ಗಳನ್ನು ವಸೂಲಿಗೆ ಸೂಚಿಸಿದೆ.

106

ಕಾಮಗಾರಿಗಳಿಗೆ ಬೇಕಾದ ಸಾಮಗ್ರಿ ಖರೀದಿಸಿರುವುದು:

ಈ ಪುಸ್ತಕ ಸಾಲಿನಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಅನುಬಂಧ ಸಂಖ್ಯೆ (22) ರಲ್ಲಿ ನಮೂದಿಸಿರುವಂತೆ ಒಟ್ಟು ರೂ. 6141962.00ಗಳನ್ನು ಪಾವತಿ ಮಾಡಲಾಗಿರುತ್ತದೆ. ಸದರಿ ವೆಚ್ಚದಲ್ಲಿ ಕಂಡು ಬಂದ ನ್ಯೂನತೆಗಳು ಈ ಕೆಳಗಿನಂತಿರುತ್ತವೆ.

- 1) ಆಯಾ ಸಾಮಗ್ರಿ ಖರೀದಿಗೆ ದಿನಪತ್ರಿಕೆಯಲ್ಲಿ ದರ ಪಟ್ಟಿ ಕೇಳಿ ಜಾಹಿರಾತು ಪಡಿಸದಿರುವುದು.
- 2) ಚರ ಪಟ್ಟಿ ಕೇಳಿ ಮೂರು ಸರಬರಾಜು ದಾರರಿಗೆ ಪತ್ರ ಬರೆಯದೇ ಒಂದೇ ಸರಬರಾಜು ದಾರರಿಗೆ ಪತ್ರ ಬರೆದು 2 ದರಪಟ್ಟಿಯನ್ನು ನೇರವಾಗಿ ಸ್ವೀಕರಿಸಿರುವುದು.
- 3) ಅನುಬಂಧದ ಕಾಲಂ 10 ರಂತೆ ರೂ. 63938.00 ಆದಾಯ ತೆರಿಗೆಯನ್ನು ಮುರಿಯದಿರುವುದು.
- 4) ಅನುಬಂಧದ ಕಾಲಂ 11 ರಂತೆ ರೂ. 95524.00 ಮಾರಾಟ ತೆರಿಗೆ ಮುರಿಯದಿರುವುದು.
- 5) ಖರೀದಿಸಿರುವ ಸಾಮಗ್ರಿಗಳ ಬಿಲ್ಲುಗಳನ್ನು ಅಳತೆ ಪುಸ್ತಕದಲ್ಲಿ ದಾಖಲಿಸದಿರುವುದು.
- 6) ಆಯಾ ಸಾಮಗ್ರಿ ಖರೀದಿಗೆ ಪೂರಕವಾಗಿ ಅಭಿಯಂತರರು, ಎಂ.ಎ.ಎಸ್. ಲೆಕ್ಕ ಇಡದಿರುವುದು
- 7) ಖರೀದಿಯ ಬಿಲ್ಲಿಗೆ ಪರಿಶೀಲಿಸಿದ ಬಗ್ಗೆ ದೃಢೀಕರಿಸದಿರುವುದು.

ಮೇಲಿನ ನ್ಯೂನತೆಗಾಗಿ ರೂ.6141962.00 ಗಳನ್ನು ಆಕ್ಷೇಪಣೆಯಲ್ಲಿ ಮತ್ತು ರೂ.63938.00-5524.00 ರೂ. 159462.00ಗಳನ್ನು ಸರಬರಾಜುದಾರರಿಂದ ವಸೂಲಿ ಮಾಡಲು ಸೂಚಿಸಿದೆ.

107

ಗ್ರಂಥಾಲಯದ ಕಟ್ಟಡ ಕಾಮಗಾರಿಯಲ್ಲಿ ಕಂಡು ಬಂದ ನ್ಯೂನತೆಗಳು:

ಪುಸ್ತಕ ಸಾಲಿನಲ್ಲಿ ಗ್ರಂಥಾಲಯದ ಕಟ್ಟಡ ಕಾಮಗಾರಿಗೆ ಬಿಲ್ಲು ಪಾತಿಸಿದ ವಿವರ ಈ ಕೆಳಗಿನಂತಿರುತ್ತದೆ.

1	82ನೇ ಮತ್ತು ಭಾಗಶಃ (ವೋಚರ್ ನಂ. 356: 02.07.1997)	468757.00
2	33ನೇ ಮತ್ತು ಅಂತಿಮ ಬಿಲ್ಲು (ವೋಚರ್.ನಂ 1172:	101640.00

05.1201997	
ಒಟ್ಟು ರೂ.	570397.00

ಕಾಮಗಾರಿ ಬಿಲ್ಡಿಬಲ್ಲಿ ಕಂಡು ಬಂದ ನ್ಯೂನತೆಗಳು ಕೆಳಗಿನಂತೆವೆ.

- 1) ಅಂದಾಜು ಮೊತ್ತ ರೂ. 20139820.00ಗಳಿದ್ದು, 22896840.00 ಕ್ಕೆ ಟೆಂಡರ್ ಮೊತ್ತಕ್ಕಿಂತ ಶೇ.4.74 ಹೆಚ್ಚಿಗೆ ರೂ. 23980839.00 ಪಾವತಿಸಿರುವುದು.
- 2) ಲೆಕ್ಕ ತನಿಖೆಗೆ ಮೂಲ ಅಂದಾಜು ಪಟ್ಟಿಯನ್ನಯ ಹಾಜರುಪಡಿಸದಿರುವುದು.
- 3) ಪರಿಷ್ಕೃತ ಅಂದಾಜು ಮಾಡುವಲ್ಲಿ ಅದಕ್ಕೆ ಪೂರಕವಾದ ಯೋಜನೆ ಮತ್ತು ನಕಾಶೆಗಳನ್ನು ತಯಾರಿಸದಿರುವುದು ಮತ್ತು ವಾಸ್ತು ಶಿಲ್ಪಗಳಿಂದ ದೃಢೀಕರಿಸದಿರುವುದು.
- 4) ಐಟಂ ನಂ.ಡಿ.4ರಲ್ಲಿ ರೂ. 17820.00ಗಳನ್ನು ಬಿ3 ಎಫ್.251.00 ಐಟಂ ನಂ ಬಿ1 37627.00 ಗಳನ್ನು ಒಟ್ಟು ರೂ. 55698.00 ಮತ್ತು ಅಳತೆಗಳನ್ನು ತಪ್ಪು ಲೆಕ್ಕಾಚಾರ ಮಾಡಿ ರೂ. 1871.00 ಹೆಚ್ಚಿಗೆ ಪಾವತಿಸಿರುವುದನ್ನು ವಿಚ್ಛರಣಾ ಪತ್ರ ಸಂಖ್ಯೆ 1 4ರಲ್ಲಿ ಕೇಳಲಾಗಿ ದಿನಾಂಕ 16.12.1998 ರಂದು ಗುತ್ತಿಗೆದಾರರ ಭದ್ರತಾ ಠೇವಣಿಯಲ್ಲಿ ಕಡಿತಗೊಳಿಸಿರುವುದು.
- 5) ಕಾಮಗಾರಿ ಮುಕ್ತಾಯದ ವರದಿ ಇಲ್ಲದಿರುವುದು.
- 6) ಕಾಮಗಾರಿ ಮುಕ್ತಾಯಗೊಳಿಸಲು ಗೊತ್ತುಪಡಿಸಿದ್ದು ದಿನಾಂಕ 31.03.1995, ಆದರೆ ಮುಕ್ತಾಯ ದಿನಾಂಕ 22.07.1997 ರಂದು ಮಾಡಿ, ಧೀರ್ಘ ಕಾಲ ವಿಣಂಬವಾಗಿ ಮಾಡಿ, ಮುಕ್ತಾಯಗೊಳಿಸಲಾಗಿದೆ.
- 7) ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸದೇ ಬಾಗಿಲು ಮತ್ತು ಕಿಟಕಿಯ ದರವನ್ನು ದಿನಾಂಕ 20.08.1996 ರಂದು ಹೆಚ್ಚಿಸಿ ಪಾವತಿಸಿರುವುದು.
- 8) ಗುತ್ತಿಗೆದರರ ಕೋರಿಕೆಯ ಮೇರೆಗೆ ಒಂದೇ ತರಹದ ಐಟಂಗಳಿಗೆ ಒಂದೇ ವರ್ಷದಲ್ಲಿ ಎರಡು ಬಾರಿ (ದಿನಾಂಕ 20.11.1996 ಮತ್ತು 19.05.1997) ದರವನ್ನು ಹೆಚ್ಚಿಸಿರುವುದು ಅದರ ವಿವರ ಈ ಕೆಳಗಿನಂತಿದೆ.

ಕ್ರ.ಸಂ	ವೋಚರ್ ನಂ	ಟೆಂಡರ್ ದರ	ಹೆಚ್ಚಿಸಿದ್ದು		ವ್ಯತ್ಯಾಸ
1	ಈ	3000.00	33500.00	36000.00	6000.00

2	ಹೆಚ್	1200.00	2200.00	2947.56	1747.56
3	ಹೆಚ್	1400.00	2400.00	2947.56	1547.56
4	ಐಯ್	75.00	150.00	225.00	150.00
5	ಹೆಚ್	1375.00	-	2947.00	1572.00
			ಒಟ್ಟು ಮೊತ್ತ	45167.68	11017.68

- 9) ಹೆಚ್ಚಿಗೆ ಕೊಡುವುದು ನಿಯಮ ಬಾಹಿರವಾಗುತ್ತದೆ. ಹಾಗೂ ಟೆಂಡರ್ ದರಕ್ಕಿಂತ ಹೆಚ್ಚಿಗೆ ಪಾವತಿಸಿರುವ ಮೊತ್ತದ ಬಾಬು 11017-98 ರೂ. ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ.
- 10) ಅಳತೆ ಪುಸ್ತಕದಲ್ಲಿ ಐಟಂವಾರು ಅಳತೆಗಳನ್ನು ಪರಿಶೀಲಿಸಿದ ಬಗ್ಗೆ ವಿವರ ಇಲ್ಲದಿರುವುದು.
- 11) ಅಳತೆ ಪುಸ್ತಕದಲ್ಲಿ ನ್ಯೂನತೆಗಾಗಿ ರೂ. 570397.00 ರೂ. ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.

108

ಘಟಕಾಲಯದ ಕಾಮಗಾರಿ ಬಗ್ಗೆ:

ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ಅವರಣದಲ್ಲಿ 1997-98ನೇ ಸಾಲಿನಲ್ಲಿ ಘಟಕಾಲಯ ಕಾಮಗಾರಿಯನ್ನು ತುಂಡು ಗುತ್ತಿಗೆಯ ಆಧಾರದ ಮೇಲೆ ಕೈಗೊಳ್ಳಲಾಗಿದೆ. ಕಾಮಗಾರಿಯ ವಿವರವು ಈ ರೀತಿಯಾಗಿದೆ.

- 1 ಗುತ್ತಿಗೆದಾರನ ಹೆಸರು : ಶ್ರೀ ಟಿ.ಎಂ. ನಟರಾಜನ್
- 2 ಮೂಲ ಅಂದಾಜು : ರೂ. 20,00,000.00
- 3 ಶೇ.30 ರಷ್ಟು ಹೆಚ್ಚಿಗೆ ಪರಿಷ್ಕೃತ ಅಂದಾಜು : ರೂ. 22,90,000.00
- 4 ಕಾಮಗಾರಿಯ ವೆಚ್ಚ : ರೂ. 22,81,252.00
- 5 ಕರಾರು ಪತ್ರ ಸಂಖ್ಯೆ : 11:97-98: ದಿನಾಂಕ 30.08.1997

ಪಾವತಿ ವಿವರ:

1	1)ನೇ ಭಾಗಶಃ ಬಿಲ್ ವೋಚರ್ ಸಂಖ್ಯೆ 1263:06.01.1998	855999.00
2	2ನೇ ಭಾಗಶಃ ಬಿಲ್ ವೋಚರ್ ಸಂಖ್ಯೆ 1263: 06.01.1998	251753.00
3	3ನೇ ಅಂತಿಮ ಬಿಲ್ 750621:27.05.1998	1173500.00
		2281252.00

ಇತರ ವೆಚ್ಚಗಳು

1	ಘಟಕಾಲಯಕ್ಕೆ ಹಾರ್ಡ್‌ವೇರ್ ಖರೀದಿ	38848.00
2	ಆಂತರಿಕ ವಿದ್ಯುದ್ದೀಕರಣ	183610.00
3	ಕೇಬಲ್ ಹಾಕಿಸಿರುವುದು	60405.00
4		144231.00

2281252.00

427094.00

2708346.00

- 1) ಪಿಡಬ್ಲ್ಯೂಡಿ 'ಡಿ' ಕೇಟನಲ್ಲಿನ ಕಂಡಿಕೆ 106ರ ಪ್ರಕಾರ ಕಾಮಗಾರಿಯ ವೆಚ್ಚ ರೂ. 5000.00 ಮೀರಿದಲ್ಲಿ ನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ತಯಾರಿಸಿ, ಸಕ್ಷಮ ಅಧಿಕಾರಿಯಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆಯಬೇಕೆಂದಿದೆ. ಈ ಪ್ರಕರಣದಲ್ಲಿ ಕುಲಪತಿಗಳು ಆಡಳಿತಾತ್ಮಕ ಮಂಜೂರಾತಿಯನ್ನು ದಿನಾಂಕ 30.08.1997ರಲ್ಲಿ ನೀಡಿರುತ್ತಾರೆ.
- 2) ಮೇಲ್ಕಂಡ ಕಾಮಗಾರಿಯನ್ನು ಪರಿಷ್ಕೃತ ಅಂದಾಜು ರೂ. 22,90,000.00 ನಂತೆ ಶೇ.30ರ ಹೆಚ್ಚಿನ ದರದಲ್ಲಿ (ಡಿಎಸ್‌ಆರ್ ದರದಲ್ಲಿ ನಮೂದಿಸುವುದಕ್ಕಿಂತ ಹೆಚ್ಚಿನ ದರ ದಿನಾಂಕ 14.08.1997 ರಲ್ಲಿ ಒಪ್ಪಿಗೆಯನ್ನು ಕಾರ್ಯಕಾರಿ ಸಲಹಾ ಸಮಿತಿ ನೀಡಿದ್ದು, ಇದನ್ನು ದಿನಾಂಕ 1.09.1997 ರಲ್ಲಿ ಕಟ್ಟಡಾ ಸಲಹಾ ಸಮಿತಿಯು ಅನುಮೋದನೆ ನೀಡಿದೆ.

ಪಿಡಬ್ಲ್ಯೂಡಿ. 'ಡಿ' ಕೋಡ್‌ನಲ್ಲಿನ ಕಂಡಿಕೆ 167ರಲ್ಲಿ ತಿಳಿಸಿರುವಂತೆ ಕಾಮಗಾರಿಯು ಅಂದಾಜು ವೆಚ್ಚ ರೂ. 25.00 ನಕ್ಷೆಗಳು ಹೆಚ್ಚಿಗೆ

ಆದಲ್ಲಿ ಸಾರ್ವಜನಿಕ ಟೆಂಡರ್ ಕರೆದು, ತುಲನಾತ್ಮಕ ಪಟ್ಟಿಯನ್ನು ತಯಾರಿಸಿ, ಕಾಮಗಾರಿ ಆದೇಶವನ್ನು ಆಯ್ಕೆ ಹೊಂದಿದ ಗುತ್ತಿಗೆದಾರರಿಗೆ ನೀಡಬೇಕಿದೆ. ಸರ್ಕಾರಿ ಆದೇಶ ಸಂಖ್ಯೆ: ಪಿಡಬ್ಲ್ಯೂಡಿ: ಎಫ್.ಸಿ.ಆರ್: 93 ದಿನಾಂಕ 02.08.1995 ರಲ್ಲಿನ ಷರತ್ತುಗಳು ಹಾಗೂ ಪಿಡಬ್ಲ್ಯೂಡಿ 'ಡಿ' ಕೋಡ್‌ನಲ್ಲಿನ ಕಂಡಿಕೆ167(2) ಓದಿಕೊಂಡಂತೆ, ಕಾಮಗಾರಿಯನ್ನು ತುಂಡು ಗುತ್ತಿಗೆ ಆಧಾರವಾಗಿ ನೀಡಬೇಕಾದ ಸಂದರ್ಭದಲ್ಲಿ ಸರ್ಕಾರದ ಅನುಮೋದನೆ ಪಡೆಯಬೇಕಿದೆ.

ಈ ಕಾಮಗಾರಿಯನ್ನು ಮೇಲೆ ತಿಳಿಸಿರುವ ಕಾಯಿದೆಯಂತೆ ಕ್ರಮಕೈಗೊಂಡಿದೆ. ಟೆಂಡರ್ ಕಾಯಿದೆ, ತುಂಡು ಗುತ್ತಿಗೆಯ ಆಧಾರದ ಮೇಲೆ ಗುತ್ತಿಗೆದಾರನಿಗೆ ಡಿಎಸ್.ಆರ್ ದರಕ್ಕಿಂತ ಶೇ.30ರ ಹೆಚ್ಚಿನ ದರದಲ್ಲಿ ಆದೇಶ ನೀಡಿರುವುದು ವಿಶ್ವವಿದ್ಯಾಲಯಕ್ಕೆ ಸ್ಪರ್ಧಾತ್ಮಕ ಬೆಲೆಯಿಂದ ವಂಚಿತವಾಯಿತು.

- 3) ಕಾಮಗಾರಿ ಮುಂಗಡ: ಮೇಲೆ ತಿಳಿಸಿರುವ ಕಾಮಗಾರಿಗೆ ಗುತ್ತಿಗೆದಾರರಿಗೆ ರೂ.3.00(ಮೂರು ಲಕ್ಷ) ಮುಂಗಡ ಪಾವತಿ ಮಾಡಿದ್ದು, ನಂತರ ಮೊದಲನೆ ಬಿಲ್ಲಿನಲ್ಲಿ ಹೊಂದಾಣಿಕೆ ಮಾಡಿಕೊಡಲಾಗಿದೆ.
- 4) ಪಿಡಬ್ಲ್ಯೂಡಿ 'ಎ' ಕೋಡ್‌ನಲ್ಲಿನ ನಿಯಮ 228 ರಲ್ಲಿ ತಿಳಿಸಿರುವಂತೆ ಮುಂಗಡವನ್ನು ಪಾವತಿ ಮಾಡುವುದು ನಿಯಮ ಬಾಹಿರವಾಗಿರುತ್ತದೆ.
- 5) ಕಾಮಗಾರಿ ವೆಚ್ಚದಲ್ಲಿ ಅಂದಾಜು ಬೆಲೆಗಿಂತಾ ಹೆಚ್ಚಿಗೆ ಖರ್ಚಾಗಿರುವುದು

ಈ ಕಾಮಗಾರಿಗೆ ಮೂಲ ಅಂದಾಜು ರೂ.2000000.00 ನಿಗದಿಪಡಿಸಿದೆ. ನಂತರ ಕಾರ್ಯಕಾರಿ ಸಮಿತಿಯ ದಿನಾಂಕ 11.09.1997 ರಲ್ಲಿ ವಡೆದ ಸಭೆಯಲ್ಲಿ ನಿರ್ಣಯ ಸಂಖ್ಯೆ 2 ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ಅಂದಾಜು ರೂ. 2290000.00 ಆಗಿದೆ. ಪರಿಷ್ಕೃತ ಅಚಿದಜಿಗಿಂತಾ ಶೇ.5.4. ಪ್ರಮಾಣದಲ್ಲಿ ಪಾವತಿ ಆಗಿದೆ.

ಮೇಲ್ಕಂಡ ಪ್ರಕರಣದಲ್ಲಿ ಟೆಂಡರ್ ಕರೆಯದೇ ತಂಡ ಗುತ್ತಿಗೆ ಆಧಾರದ ಮೇಲೆ (ಡಿಎಸ್.ಆರ್. ದರಕ್ಕಿಂತ) ಶೇ30ರ ಹೆಚ್ಚಿನ ದರದಲ್ಲಿ ಕಾಮಗಾರಿ ಆದೇಶ ನೀಡಿರುವುದರಿಂದ, ಟೆಂಡರ್ ಮೂಲಕ ಕಾಮಗಾರಿಯಲ್ಲಿ ಕರೆದಿದ್ದಲ್ಲಿ ಸ್ಪರ್ಧಾತ್ಮಕ ಲಾಭವನ್ನು ವಿಶ್ವವಿದ್ಯಾಲಯ ಪಡೆಯಬುದಾಗಿತ್ತು. ಈ ಅವಕಾಶ ತಪ್ಪಿಸಿದಂತಾಗಿದೆ.

ಘಟಕಾಲಯ ಕಟ್ಟಡದ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮೊತ್ತವು 2000000.00 ರೂ.ಗಳಾಗಿದ್ದು ವಾಸ್ತವಿಕ ವೆಚ್ಚವು 2708346.00 ರೂ. ಗಳಾಗಿರುತ್ತದೆ. ವ್ಯತ್ಯಾಸದ ಮೊತ್ತವಾದ708346.00 ರೂ. ಗಳು ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚು ಭರಿಸಿರುವುದು ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಯು ಮೀರಿರುವುದರ ಪ್ರಯುಕ್ತ ಸರ್ಕಾರದ ಅನುಮೋದನೆ ಅತ್ಯವಶ್ಯಕವಾಗಿರುತ್ತದೆ. ಆದುದರಿಂದ ಸರ್ಕಾರದ ಅನುಮೋದನೆ ಪಡೆಯುವವರೆಗೆ ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚಾಗಿರುವ ಮೊತ್ತದ ಬಾಬು 708346.00 ರೂ.

ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ತುಂಡು ಗುತ್ತಿಗೆದಾರರಿಗೆ ಮುಂಗಡ ಕೊಡುವುದು ನಿಯಮದಲ್ಲಿ ಅವಕಾಶವಿಲ್ಲ. ಇನ್ನು ಮುಂದೆ ತುಂಡು ಗುತ್ತಿಗೆದಾರರಿಗೆ ಮುಂಗಡ ಕೊಡುವುದನ್ನು ನಿಲ್ಲಿಸಬೇಕು.

109

ಶ್ರೀ ಶೈಲ ಕಟ್ಟಡ ನಿರ್ಮಾಣ ಕಾಮಗಾರಿ:

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ ಆವರಣದಲ್ಲಿ 1997-98ನೇ ಸಾಲಿನಲ್ಲಿ “ಶ್ರೀ ಶೈಲ” ಕಟ್ಟಡ ನಿರ್ಮಾಣ ಕೈಗೊಂಡಿರುತ್ತಾರೆ. ಕಾಮಗಾರಿಯನ್ನು ತುಂಡು ಗುತ್ತಿಗೆ ಆಧಾರದ ಮೇಲೆ ವಹಿಸಿಕೊಡಲಾಗಿದೆ. ಕಾಮಗಾರಿಯ ವಿವರ ಈ ರೀತಿಯಾಗಿದೆ.

- | | | | |
|---|------------------------------------|---|----------------------|
| 1 | ಗುತ್ತಿಗೆದಾರನ ಹೆಸರು | : | ಶ್ರೀ ಅಯ್ಯಸ್ವಾಮಿ |
| 2 | ಮೂಲ ಅಂದಾಜು | : | ರೂ.82 ಲಕ್ಷ |
| 3 | ಶೇ.30ರಷ್ಟು ಹೆಚ್ಚಿನ ಪರಿಷ್ಕೃತ ಅಂದಾಜು | : | ರೂ.60 ಲಕ್ಷ |
| 4 | ಕರಾರು ಪತ್ರದ ಸಂಖ್ಯೆ | : | 10:97-98: 29.08.1997 |

ಈ ಕಾಮಗಾರಿ ನಿರ್ವಹಣೆಗಾಗಿ ಈ ಕೆಳಗಿನಂತೆ 1 ರಿಂದ 4ರ ಅಂತಿಮ ಬಿಲ್ಲಿನಲ್ಲಿ ಪಾವತಿಸಲಾಗಿದೆ.

- | | | | |
|---|------------------------------|---|---------------------------------|
| 1 | ಒಂದನೇ ಭಾಗಶಃ ಬಿಲ್ಲು ವೋಚರ್ ನಂ | : | 424174.00
924:15.10.1997 |
| 2 | ಎರಡನೇ ಭಾಗಶಃ ಬಿಲ್ಲಿನ ವೋಚರ್ ನಂ | : | 972420.00
924:15.10.1997 |
| 3 | ಮೂರನೇ ಬಿಲ್ಲಿ ವೋಚರ್ ನಂ 1264: | : | 06.01.1998 : 15,31846.00 |
| 4 | ನಾಲ್ಕನೇ ಹಾಗೂ ಅಂತಿಮ ಬಿಲ್ | : | 2889156.00
750620:27.05.1998 |
| | ಒಟ್ಟು ಮೊತ್ತ | | 5817596.00 |

ತುಂಡು ಗುತ್ತಿಗೆ ಆಧಾರದ ಮೇಲೆ ಸದರಿ ಕಟ್ಟಡ ನಿರ್ಮಾಣಕ್ಕೆ ಮಾಡಿದ ಇರತೆ ಖರ್ಚು

- | | | | |
|---|--------------------|---|-----------|
| 1 | ನೈರ್ಮಲ್ಯ ಕೆಲಸಗಳಿಗೆ | : | 465297.00 |
|---|--------------------|---|-----------|

2	ಆಂತರಿಕ ವಿದ್ಯುದೀಕರಣ	: 741004.00
3	ಕೇಬಲ್ ಹಾಕುವುದು	: 55737.00
4	ಕಟ್ಟಿಂಗ್ ಕೆಲಸಗಳಿಗೆ	: 216347.00
5	ಸ್ವೀಲ್ ಕೆಲಸ ಮತ್ತು ವುಡ್ ವರ್ಕ್ ಮಾಡಿಸಿದ್ದು	: 187252.00
6	ಗ್ಲಾಸು ಹಾಕಿಸಿದ್ದು	: 9589.00
7	ಅರ್ಕಿಟೆಕ್ಟ್ ಗೌರವ ಸಂಭಾವನೆ	: 283254.00

ಒಟ್ಟು ಮೊತ್ತ 1493183.00

1) ಹಾಗೂ 2) ಸೇರಿ ಒಟ್ಟು ಮೊತ್ತ

5817596.00

1493183.00

7310779.00

1) ಕಾಮಗಾರಿಯ ಮೂಲ ಅಂದಾಜು ರೂ. 44.82 ಲಕ್ಷ ಇದ್ದು, ಶೇ.30 ರಂತೆ ರಂತೆ ಪರಿಷ್ಕರಿಸಿ ರೂ. 60 ಲಕ್ಷಗಳಿಗೆ ತಯಾರಿಸಿದೆ. ಇದನ್ನು ಕಾರ್ಯಕಾರಿ ಸಮಿತಿಯ ಠರಾವು ಸಂಖ್ಯೆ 5: 14.08.1997 ರಂತೆ ಕಾಮಗಾರಿಯನ್ನು ತುರ್ತಾಗಿ 100 ದಿವಸದಲ್ಲಿ ಪೂರ್ಣಗೊಳಿಸಲು ಹಾಗೂ ಶೇ.30 ಹೆಚ್ಚಿನ ದರದಲ್ಲಿ ನಿಗದಿಪಡಿಸಿದೆ. ಇದನ್ನು ಕಟ್ಟಡಾ ಸಲಹಾ ಸಮಿತಿಯ ವಿಷಯ ಸಂಖ್ಯೆ 2 ದಿನಾಂಕ 11.09.1997ರಲ್ಲಿ ಮಂಜೂರಾತಿ ಪಡೆದಿದೆ.

2) ಲೋಕೋಪಯೋಗಿ ಇಲಾಖೆಯ 'ಡಿ' ಕೋಡ್‌ನಲ್ಲಿ ನಮೂದಿಸಿದಂತೆ ಕಂಡಿಕೆ 167 ರಲ್ಲಿ ವಿವರಿಸಿದಂತೆ ಕಾಮಗಾರಿಯ ಅಂದಾಜು ವೆಚ್ಚ ರೂ.25000.00 ಹೆಚ್ಚಿಗೆ ಆದಲ್ಲಿ ಸಾರ್ವಜನಿಕ ಟೆಂಡರ್ ಕರೆದು ತುಲನಾತ್ಮಕ ಪಟ್ಟಿ ತಯಾರಿಸಿ, ಕಾಮಗಾರಿ ಆದೇಶವನ್ನು ಆಯ್ಕೆ ಹೊಂದಿದ ಗುತ್ತಿಗೆದಾರನಿಗೆ ಕೊಡಬೇಕಾಗುತ್ತದೆ.

ಈ ಪ್ರಕರಣದಲ್ಲಿ ಟೆಂಡರ್ ಕರಿಯದೆ ತುಂಡುಗುತ್ತಿಗೆ ಆಧಾರದ ಮೇಲೆ ಶ್ರೀ ಅಯ್ಯಸ್ವಾಮಿ ಗುತ್ತಿಗೆದಾರನಿಗೆ ವಹಿಸಿದೆ. ಪಿಡಬ್ಲ್ಯೂಡಿ 'ಡಿ' ಕೋಡ್‌ನಲ್ಲಿ ಉಲ್ಲೇಖಿಸಿರುವ ಕಂಡಿಕೆ 167(2) ರಲ್ಲಿ ತಿಳಿಸಿದಂತೆ, ಕಾಮಗಾರಿಯನ್ನು ತುಂಡು ಗುತ್ತಿಗೆಯ ಆಧಾರದ ಮೇಲೆ ನೀಡಬೇಕಾದಲ್ಲಿ 2 ಕ್ಲಾಸಿನಲ್ಲಿ ತಿಳಿಸಿದಂತೆ, ಸರ್ಕಾರದ ಅನುಮೋದನೆ ಪಡೆಯುವುದು ಅಗತ್ಯವಾಗುತ್ತದೆ. ಇದನ್ನು ಅನುಸರಿಸಿರುವುದಿಲ್ಲ ಇದನ್ನು ಸರ್ಕಾರಿ ಆದೇಶ ಸಂಖ್ಯೆ: ಪಿಡಬ್ಲ್ಯೂಡಿ: 1 ಎಫ್.ಸಿ.ಆರ್:93 ದಿನಾಂಕ 02.08.1995ರ ಆದೇಶದಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಕಾಮಗಾರಿ ನೀಡುವುದನ್ನು ನಿಷೇಧಿಸಿದೆ.

	<p>3. ಕಾಮಗಾರಿಯನ್ನು 100 ದಿವಸದ ಒಳಗಾಗಿ ಪೂರ್ಣಗೊಳಿಸಲು ಷರತ್ತು ವಿಧಿಸಿದೆ. ಕಾಮಗಾರಿ ಮುಕ್ತಾಯಗೊಳಿಸಿದ ಬಗ್ಗೆ ನೀಡಿರುವ ದೃಢೀಕರಣ ಪತ್ರ 16.12.1997 ರಂದು ಇಂಜಿನಿಯರ್ ಹಾಗೂ ವಸ್ತು ಶಿಲ್ಪಿಗಳು ನೀಡಿರುವ, ಸಹಾಯಕ ಅಭಿಯಂತರರು ದಿನಾಂಕ 29.12.1997 ರಂದು ಕಾಮಗಾರಿ ಮುಕ್ತಾಯಗೊಂಡ ದೃಢೀಕರಣ ಪತ್ರ ನೀಡಿರುತ್ತಾರೆ. ಅದರಂತೆ ಕಾಮಗಾರಿಯು ದಿನಾಂಕ 30.08.1997 ರಂದು ಪ್ರಾರಂಭವಾಗಿ ಕರಾರಿನಂತೆ 29.12.1997 ಮುಕ್ತಾಯಗೊಂಡಿದೆ.</p> <p>ಶ್ರೀ ಶೈಲ ಅತಿಥಿ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮೊತ್ತವು 4482000.00 ರೂ. ಗಳಾಗಿದ್ದು ವಾಸ್ತವಿಕ ವೆಚ್ಚವು 7310779.0 ರೂ. ಗಳಾಗಿರುತ್ತದೆ. ವ್ಯತ್ಯಾಸದ ಮೊತ್ತವಾದ 2828779.00 ರೂ. ಗಳು ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚು ಖರ್ಚು ಅನುಮೋದನೆ ಅತ್ಯವಶ್ಯಕವಾಗಿರುತ್ತದೆ.</p> <p>ಆದುದರಿಂದ ಸರ್ಕಾರದ ಅನುಮೋದನೆ ಪಡೆಯುವವರೆಗೆ ಅಂದಾಜು ಪಟ್ಟಿ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚಾಗಿರುವ ಮೊತ್ತದ ಬಾಬು 2828779.00 ರೂ. ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>
110	<p>ಕಾಮಗಾರಿ ಬಿಲ್ಲಿನಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಹೆಚ್ಚಿಗೆ ಪಾವತಿಸಿರುವುದು:</p> <p>1997-98ನೇ ಸಾಲಿನಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಬಿಲ್ಲಿನಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಹೆಚ್ಚಿಗೆ ಪಾವತಿಸಲಾಗಿದೆ. ಅದರ ವಿವರ ಅನುಬಂಧ ಸಂಖ್ಯೆ (23) ರಲ್ಲಿ ತೋರಿಸಲಾಗಿದೆ. ಅನುಬಂಧದಲ್ಲಿ ತೋರಿಸಿದ ಆಯಾ ಗುತ್ತಿಗೆದಾರರಿಂದ ಒಟ್ಟು ರೂ.6597-75ಗಳನ್ನು ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>
111	<p>ಡೆಡ್ ಸ್ಟಾಕ್ ರೆಜಿಸ್ಟರ್ ನಿರ್ವಹಿಸದಿರುವುದು:</p> <p>ಪ್ರಸಕ್ತ ಸಾಲಿನಲ್ಲಿ ಡೆಡ್ ಸ್ಟಾಕ್ ರೆಜಿಸ್ಟರನ್ನು ನಿರ್ವಹಿಸಿರುವುದಿಲ್ಲ. ಆಡಿಟ್ ಮ್ಯಾನುಯಲ್ ಪ್ರಕಾರ ಸಂಖ್ಯೆ 113ರ ಪ್ರಕಾರ ಸದರಿ ರೆಜಿಸ್ಟರನ್ನು ನಿರ್ವಹಿಸಿ, ವಾಹನಗಳ ಬಿಡಿ ಭಾಗಗಳು, ಪೀಠೋಪಕರಣಗಳು, ಯಂತ್ರಗಳ ಬಿಡಿ ಭಾಗಗಳು ಮತ್ತು ಇತರ ಅನುಪಯುಕ್ತ ಸಾಮಾನುಗಳ ವಿವರವನ್ನು ಈ ರೆಜಿಸ್ಟರ್‌ನಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ನಮೂದಿಸಿ ವರ್ಷಾಂತಕ್ಕೆ ಟೆಂಡರು ಕರೆದು ಆಯಾ ಸಾಮಗ್ರಿಗಳನ್ನು ಮಾರಾಟ ಮಾಡಿ ಮಾರಾಟದಿಂದ ಬಂದ ಹಣವನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಕ್ರಮ ವಹಿಸಲು ಸೂಚಿಸಿದೆ.</p>

112	<p>ಚರ ಮತ್ತು ಸ್ಥಿರಾಸ್ತಿಯ ರೆಜಿಸ್ಟರ್ ನಿರ್ವಹಿಸದಿರುವುದು:-</p> <p>1997-98ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ಹೊಂದಿರುವ ಚರ ಮತ್ತು ಸ್ಥಿರಾಸ್ತಿಯ ವಿವರ ನೀಡುವ ಪುಸ್ತಕವನ್ನು ಬರೆದಿರುವುದಿಲ್ಲ. ಇದರಿಂದ ವಿಶ್ವವಿದ್ಯಾಲಯವು ಹೊಂದಿರುವ ಚರ ಮತ್ತು ಸ್ಥಿರಾಸ್ತಿಯ ವಿವರವು ತಿಳಿದು ಬಂದಿರುವುದಿಲ್ಲ.</p>																																		
113	<p>ಲೆಕ್ಕ ತನಿಖಾ ಶುಲ್ಕ ತುಂಬದಿರುವುದು:</p> <p>ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ 1997-98 ನೇ ಸಾಲಿನ ಲೆಕ್ಕ ಶುಲ್ಕವನ್ನು ಈ ಕೆಳಗಿನಂತೆ ಲೆಕ್ಕಾಚಾರ ಮಾಡಲಾಗಿದೆ.</p> <table border="1" data-bbox="201 502 1332 805"> <thead> <tr> <th>ಕ್ರ. ಸಂ</th> <th>ತನಿಖಾ ತಂಡ</th> <th>ಪಡೆದ ಮಾನವ ದಿನಗಳು</th> <th>ದಿನಕ್ಕೆ ಸಂಬಳ</th> <th>ದಿನಕ್ಕೆ ಸಂಬಳ</th> <th>ಒಟ್ಟು</th> </tr> </thead> <tbody> <tr> <td>1</td> <td>ಲೆಕ್ಕ ಪರಿಶೋಧನಾಧಿಕಾರಿ (1)</td> <td>31</td> <td>238.00</td> <td>55.00</td> <td>9083.00</td> </tr> <tr> <td>2</td> <td>ಲೆಕ್ಕ ಪರಿಶೋಧನಾಧಿಕಾರಿ (5)</td> <td>120</td> <td>182.00</td> <td>45.00</td> <td>27240.00</td> </tr> <tr> <td></td> <td></td> <td></td> <td></td> <td>ಒಟ್ಟು</td> <td>36,323.00</td> </tr> </tbody> </table> <p>1991-92 ರಿಂದ 1996-97ನೇ ಸಾಲಿನವರೆಗೆ ಮತ್ತು 1997-98ನೇ ಸಾಲಿನ ವರೆಗೆ ಲೆಕ್ಕ ತನಿಖಾ ಶುಲ್ಕದ ವಿವರ ಈ ಕೆಳಗಿನಂತಿದೆ.</p> <table border="1" data-bbox="201 989 1332 1268"> <tbody> <tr> <td>31.03.1997ಕ್ಕೆ ತುಂಬಬೇಕಾದದ್ದು ರೂ.</td> <td>174381.00</td> </tr> <tr> <td>1997-98ನೇ ಸಾಲಿನ ಲೆಕ್ಕ ತನಿಖಾ ಶುಲ್ಕ ರೂ.</td> <td>36323.00</td> </tr> <tr> <td>ಒಟ್ಟು ಮೊತ್ತ</td> <td>210704.00</td> </tr> <tr> <td>1997-98ನೇ ಸಾಲಿನಲ್ಲಿ ತುಂಬಿದ್ದು</td> <td>ಇಲ್ಲ</td> </tr> <tr> <td>31.03.1998ನೇ ಲೆಕ್ಕ ತನಿಖಾ ಶುಲ್ಕ ತುಂಬಬೇಕಾದದ್ದು</td> <td>210704.00</td> </tr> </tbody> </table> <p>ಮೇಲಿನಂತೆ ರೂ. 210704.00 ಗಳನ್ನು ಶ್ರೀಪ್ತ ಕ್ರಮ ಕೈಗೊಂಡು ಸರ್ಕಾರದ ಈ ಕೆಳಗೆ ತಿಳಿಸಿರುವ ಶೀರ್ಷಿಕೆಗೆ ಜಮಾ ಮಾಡಿ ಅದರ ವಿವರವನ್ನು ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ.</p>	ಕ್ರ. ಸಂ	ತನಿಖಾ ತಂಡ	ಪಡೆದ ಮಾನವ ದಿನಗಳು	ದಿನಕ್ಕೆ ಸಂಬಳ	ದಿನಕ್ಕೆ ಸಂಬಳ	ಒಟ್ಟು	1	ಲೆಕ್ಕ ಪರಿಶೋಧನಾಧಿಕಾರಿ (1)	31	238.00	55.00	9083.00	2	ಲೆಕ್ಕ ಪರಿಶೋಧನಾಧಿಕಾರಿ (5)	120	182.00	45.00	27240.00					ಒಟ್ಟು	36,323.00	31.03.1997ಕ್ಕೆ ತುಂಬಬೇಕಾದದ್ದು ರೂ.	174381.00	1997-98ನೇ ಸಾಲಿನ ಲೆಕ್ಕ ತನಿಖಾ ಶುಲ್ಕ ರೂ.	36323.00	ಒಟ್ಟು ಮೊತ್ತ	210704.00	1997-98ನೇ ಸಾಲಿನಲ್ಲಿ ತುಂಬಿದ್ದು	ಇಲ್ಲ	31.03.1998ನೇ ಲೆಕ್ಕ ತನಿಖಾ ಶುಲ್ಕ ತುಂಬಬೇಕಾದದ್ದು	210704.00
ಕ್ರ. ಸಂ	ತನಿಖಾ ತಂಡ	ಪಡೆದ ಮಾನವ ದಿನಗಳು	ದಿನಕ್ಕೆ ಸಂಬಳ	ದಿನಕ್ಕೆ ಸಂಬಳ	ಒಟ್ಟು																														
1	ಲೆಕ್ಕ ಪರಿಶೋಧನಾಧಿಕಾರಿ (1)	31	238.00	55.00	9083.00																														
2	ಲೆಕ್ಕ ಪರಿಶೋಧನಾಧಿಕಾರಿ (5)	120	182.00	45.00	27240.00																														
				ಒಟ್ಟು	36,323.00																														
31.03.1997ಕ್ಕೆ ತುಂಬಬೇಕಾದದ್ದು ರೂ.	174381.00																																		
1997-98ನೇ ಸಾಲಿನ ಲೆಕ್ಕ ತನಿಖಾ ಶುಲ್ಕ ರೂ.	36323.00																																		
ಒಟ್ಟು ಮೊತ್ತ	210704.00																																		
1997-98ನೇ ಸಾಲಿನಲ್ಲಿ ತುಂಬಿದ್ದು	ಇಲ್ಲ																																		
31.03.1998ನೇ ಲೆಕ್ಕ ತನಿಖಾ ಶುಲ್ಕ ತುಂಬಬೇಕಾದದ್ದು	210704.00																																		

ಸರ್ಕಾರದ ಲೆಕ್ಕ ಶೀರ್ಷಿಕೆ

1	0070	-	ಇತರೆ ಆಡಳಿತ ಸೇವೆಗಳು
2	60	-	ಇತರೆ ಸೇವೆಗಳು
3	110	-	ಸರ್ಕಾರಿ ಲೆಕ್ಕ ಪರಿಶೋಧನಾ ಶುಲ್ಕ
4	01	-	ಲೆಕ್ಕ ಪರಿಶೋಧನಾ ಶುಲ್ಕ

114

ಸಾಮಾನ್ಯ ಅಭಿಪ್ರಾಯ:-

ಕನ್ನಡ ವಿಶ್ವವಿದ್ಯಾಲಯದ 1997-98ರ ಸಾಲಿನಲ್ಲಿ ಪತ್ರ ನಿರ್ವಹಣೆಯಲ್ಲಿ ಇರುವ ಲೋಪದೋಷಗಳನ್ನು ಮೇಲಿನ ಕಂಡಿಕೆಗಳಲ್ಲಿ ನಿರೂಪಿಸಲಾಗಿದೆ, ಮುಖ್ಯವಾಗಿ ಕಾಮಗಾರಿಗಳನ್ನು ತೆಗೆದುಕೊಳ್ಳುವಲ್ಲಿ ಟೆಂಡರ್ ನಿಯಮಗಳನ್ನು ಪಾಲಿಸದೆ ಇರುವುದರಿಂದ ಸ್ಪರ್ಧಾತ್ಮಕ ಬೆಲೆಯು ವಿಶ್ವವಿದ್ಯಾಲಯಕ್ಕೆ ಒದಗಿರುವುದಿಲ್ಲ. ಪ್ರಸಾರಾಂಗ ಲೆಕ್ಕ ನಿರ್ವಹಣೆಯನ್ನು ಹಣಕಾಸು ನಿರ್ವಹಣೆಯನ್ನು ಲೆಕ್ಕಾಧಿಕಾರಿಗೆ ವಹಿಸುವುದು ಸೂಕ್ತ ಕ್ರಮವಾಗುತ್ತದೆ.

ನಿಯಂತ್ರಕರು,

ರಾಜ್ಯ ಲೆಕ್ಕ ಪತ್ರ ಇಲಾಖೆ

ಬೆಂಗಳೂರು